ರಂಜನೆ ಬೋಧನೆ ಪ್ರಚೋದನೆ

ಲಂಕೇಶ್

08 ಜೂನ್ 2016 ಪುಟ 20 ರೂ. 15/-




ದಕ್ಷಿಣ ಪದವೀಧರ ಕ್ಷೇತ್ರದಲ್ಲಿ ಭಾರೀ ಜಟಾಪಟಿ

ಅಲ್ಲಾಡಿಸುವ 'ಸೈರಾಟ್'

ಮರಾಠಿ ಸಿನಿಮಾ



ರೇವಣ್ಣನಿಗೆ ಥ್ರೆಟ್



ರವಿ ಪೂಜಾರಿ ಹಿಂದೂ ಡಾನ್ ಅಂತೆ!

ರೇಪಿಸ್ಟ್ ರಾಘು ಪದತಲದಲ್ಲಿ ಹೊರಟ್ಟಿ






ಹರಪನಹಳ್ಳಿ ಶಾಸಕ ರವೀಂದ್ರ ಎಚ್ಚೆತ್ತುಕೊಳ್ಳಲಿ



ಮೋದಿ ಸರ್ಕಾರದ ಹೊಸ ಬಾಂಬ್: ಗೇಣಿದಾರರ ಹೆಸರಿನಲ್ಲಿ 'ಅನೀ



ಉಳುವವನೇ ಭೂಮಿಯ ಒಡೆಯ ಎಂಬುದು ಸ್ವಾತಂತ್ರ್ಯೋತ್ತರ ಭಾರತದ ಬಹುಮುಖ್ಯ ಚಳವಳಿಗಳ ಬಹುಕಾಲದ ಸ್ಲೋಗನ್ ಆಗಿತ್ತು. ಇಲ್ಲಿ ಉಳುವವರು ಎಂದಾಗ ಎರಡು ರೀತಿಯ ಅರ್ಥಬರುತ್ತದೆ. ಒಂದು, ಭೂಮಿಯ ಮಾಲೀಕರು ದೂರದಲ್ಲೆಲ್ಲೋ ಇದ್ದು ಆ ಭೂಮಿಯನ್ನು ಗೇಣಿಗೆ ಮಾಡುವವರು ಉತ್ಪಾದನೆಯಲ್ಲಿ ತೊಡಗಿಸಿರುತ್ತಾರೆ. ಇನ್ನೊಂದು, ಮಾಲೀಕರು ನೇರವಾಗಿ ಕೃಷಿಗೆ ಸಂಬಂಧಿಸಿದ ಎಲ್ಲಾ ಕೆಲಸಗಳಲ್ಲಿ ತೊಡಗದೇ ಇದ್ದರೂ, ಉಸ್ತುವಾರಿ ಮಾಡುತ್ತಾ ಕೂಲಿಕಾರರ ಕೈಯ್ಯಲ್ಲಿ ಕೆಲಸ ಮಾಡಿಸುತ್ತಿರುತ್ತಾರೆ. 'ಸ್ವತಂತ್ರ ಭಾರತ'ದ ಮೊದಲ ಮೂರ್‍ನಾಲ್ಕು ದಶಕಗಳಲ್ಲಿ ಜೀತದ ಬಂಧನದಲ್ಲಿದ್ದ ಜೀತಗಾರರ ಸಂಖ್ಯೆಯೂ ಗಮನಾರ್ಹ ಪ್ರಮಾಣದಲ್ಲೇ ಇತ್ತು. ಒಟ್ಟಿನಲ್ಲಿ ಭೂಮಿಯಲ್ಲಿ ನೇರವಾಗಿ ದುಡಿಯುವ, ದೊಡ್ಡ ಸಂಖ್ಯೆಯ ದುಡಿವ ವರ್ಗದ ಒಡೆತನದಲ್ಲಿ ಭೂಮಿ ಇರಲಿಲ್ಲ. ಹೀಗಾಗಿ ಕೃಷಿಯ ಉತ್ಪಾದಕತೆಯೂ ಕಡಿಮೆಯಿದ್ದು, ಸರಿಯಾದ ರೀತಿಯಲ್ಲಿ ಭೂಹಂಚಿಕೆ ಮಾಡಬೇಕೆನ್ನುವುದು ಸ್ವಾತಂತ್ರ್ಯ ಚಳವಳಿಯ ಜೊತೆಗೇ ಬೆಳೆದುಬಂದ ಒಂದು ಬೇಡಿಕೆಯಾಗಿತ್ತು.

ಇದುವರೆಗಿನ ಭೂಸುಧಾರಣೆಗಳು ಪ್ರಧಾನವಾಗಿ ಗೇಣಿದಾರರಿಗೆ ಭೂಮಿಯ ಮೇಲಿನ ಒಡೆತನ ಕಲ್ಪಿಸುವಲ್ಲಿ ಕೆಲವೆಡೆ, ಒಂದು ಮಟ್ಟಿಗೆ ಯಶಸ್ವಿಯಾಗಿವೆ. ಆ ನಂತರ ಬಹಳ ಸಣ್ಣ ಪ್ರವಾಣದಲ್ಲಿ ಬಗರ್‌ಹುಕುಂ, ಭೂಮಂಜೂರಾತಿ ಇತ್ಯಾದಿ ಹೆಸರಿನಲ್ಲಿ ಭೂಹೀನ ರೈತಾಪಿಗೆ ಭೂಮಿ ನೀಡುವ ಕೆಲಸ ಕೆಲವೆಡೆ ಆಗಿದೆ. ಹೀಗಾಗಿ ಭೂಸುಧಾರಣೆಯ ಅಜೆಂಡಾ ಇನ್ನೂ ಸಹ ಪೂರ್ಣ ಮುಗಿದಿಲ್ಲ; ಅದನ್ನು ಪೂರ್ಣ ಮಾಡಿ ಮುಗಿಸಬೇಕು ಎಂಬ ಕೂಗು ಅಲ್ಲಲ್ಲಿ ಕೇಳುತ್ತಲೇ ಇದೆ. ಅಧಿಕೃತವಾಗಿ ಗೇಣಿಗೆ ನೀಡುವುದು ಸಾಧ್ಯವಿಲ್ಲವಾದರೂ, ಗೇಣಿ ಅಥವಾ ಲಾವಣಿ ಅಥವಾ ಪಾಲು ಯಾ ಕೋರಿಗೆ ಮಾಡುವುದು ರಾಜ್ಯದ ಬಹುತೇಕ ಕಡೆ ಒಂದಲ್ಲ ಒಂದು ಪ್ರಮಾಣದಲ್ಲಿ ಅಸ್ತಿತ್ವದಲ್ಲಿದೆ.

ಈಗಾಗಲೇ ಕೃಷಿಯು ಭೂಒಡೆಯ ರೈತಾಪಿಗೇ ಲಾಭದಾಯಕವಾಗಿ ಉಳಿದಿಲ್ಲ. ದಿನೇದಿನೇ ಇದು ಇನ್ನೂ ಹೆಚ್ಚೆಚ್ಚು ಬಿಕ್ಕಟ್ಟಿನ ಕಡೆಗೇ ನಡೆಯುತ್ತಿದೆ. ಮೊದಲೇ ನಷ್ಟದಲ್ಲಿ ನಡೆಯುವ ಕೃಷಿಯ ಉತ್ಪಾದನೆಯಲ್ಲಿ ಒಂದಷ್ಟನ್ನು ಭೂಮಿಯ ಮಾಲೀಕರಿಗೆ ನೀಡಬೇಕೆಂದರೆ ಹೇಗೆ ಸಾಧ್ಯ? ಕೆಲವು ಭೂಮಾಲೀಕರು ಪರಿಸ್ಥಿತಿಯನ್ನು ಅರ್ಥಮಾಡಿಕೊಂಡು, ಈ ಸಾರಿ ಪಾಲಿನಲ್ಲಿ ಕಡಿಮೆ ಕೊಡು ಎಂದು ಹೇಳಬಹುದು. ಆದರೆ, ಇಂದು ಗೇಣಿಯು ಅಸ್ತಿತ್ವದಲ್ಲಿರುವ ವಿವಿಧ ರೂಪಗಳಲ್ಲಿ ಗೇಣಿದಾರರಿಗಾಗಲೀ, ಮಾಲೀಕರಿಗಾಗಲೀ ಹೆಚ್ಚೇನೂ ಲಾಭ ತಂದುಕೊಡುತ್ತಿಲ್ಲ ಎನ್ನುವುದು ವಾಸ್ತವ. ಜೀವನೋಪಾಯದ ಬೇರೆ ಮಾರ್ಗವಿಲ್ಲದಿರುವವರು ಅಥವಾ ಕಾಲಾನುಕಾಲದಿಂದಲೂ ಇದನ್ನೇ ಮಾಡಿಕೊಂಡು ಬಂದು, ಬೇರಿನ್ನೊಂದನ್ನು ಆರಿಸಿಕೊಂಡು ಹೋಗುವ ಛಾತಿಯಿಲ್ಲದಿರುವವರು ಗೇಣಿಗೆ ಗಂಟು ಬಿದ್ದಿರುತ್ತಾರೆ. ಇವರ ಪರಿಸ್ಥಿತಿ ಇನ್ನೂ ಕರುಳು ಹಿಂಡುವಂತೆ ಕಣ್ಣ ಮುಂದೆ ಬರುವುದು ಭೂಸ್ವಾಧೀನದಂತಹ ಸಂದರ್ಭಗಳಲ್ಲಿ. ಇದೇ ಭೂಮಿಯನ್ನು ನಂಬಿಕೊಂಡು ಹೆಣಗುತ್ತಿರುವವರಿಗೆ ಗಾಯದ ಮೇಲೆ ಬರೆ ಎಳೆದಂತಹ ಪರಿಸ್ಥಿತಿ ಅದು. ಮುಂದಿನ ಸಾಲಿಗೆ ಅವರಿಗೆ ದುಡಿಯಲು ಭೂಮಿ ಉಳಿದಿರುವುದಿಲ್ಲ; ಭೂಸ್ವಾಧೀನದ ಪರಿಹಾರವೂ ಸಿಗುವುದಿಲ್ಲ. ಏಕೆಂದರೆ, ಮೂಲ ಭೂಒಡೆಯರಿಗೆ ಪರಿಹಾರ ಸಿಗುತ್ತದೆಯೇ ಹೊರತು ಗೇಣಿದಾರರಿಗಲ್ಲ. ಅದೇರೀತಿ ಬೆಳೆ ನಷ್ಟದ ಪರಿಹಾರವಾಗಲೀ, ಆತ್ಮಹತ್ಯೆಯಂತಹ ದುರಂತ ಸಂಭವಿಸಿದಾಗಲೀ ಗೇಣಿದಾರರಿಗೆ ಪರಿಹಾರ ಸಿಗುವುದಿಲ್ಲ.

ಹೀಗಾಗಿ ಗೇಣಿದಾರರಿಗೆ ಕೆಲವಾದರೂ ಹಕ್ಕುಗಳನ್ನು ಖಾತರಿ ಮಾಡಬೇಕೆಂಬ ಹಕ್ಕೊತ್ತಾಯ ಬಹಳ ಕಾಲದಿಂದಲೂ ಇದೆ. ಅಚ್ಛೇದಿನದ ಸರ್ಕಾರ ಈಗ ಆ ಕೂಗಿಗೆ ಮನ್ನಣೆ ನೀಡಿ, ಹೊಸದೊಂದು ಕಾಯ್ದೆಯನ್ನು ರೂಪಿಸಲು ಹೊರಟಿದೆ. ನೀತಿ ಆಯೋಗವೆಂಬ ಮೋದಿ ಸರ್ಕಾರದ ಹೊಸ ಸೃಷ್ಟಿಯು ಒಂದು 'ಪರಿಣಿತರ ಸಮಿತಿ'ಯನ್ನು ರಚಿಸಿ, ಹಾಲಿ ವಿವಿಧ ರಾಜ್ಯಗಳಲ್ಲಿರುವ ಗೇಣಿ ಕಾಯ್ದೆಗಳನ್ನು ಪರಾಮರ್ಶಿಸಲು ಸೂಚಿಸಿತು. ಅದರ ಜೊತೆಗೆ ಗೇಣಿದಾರರಿಗೆ ಬ್ಯಾಂಕ್ ಸಾಲ, ವಿಮೆಗಳು ಲಭ್ಯವಾಗುವಂತೆಯೂ. ಅದೇ ಸಂದರ್ಭದಲ್ಲಿ ಮೂಲ ಮಾಲೀಕರ ಮಾಲೀಕತ್ವಕ್ಕೂ ಚ್ಯುತಿ ಬರದಂತೆ ನೋಡಿಕೊಳ್ಳುವ ರೀತಿಯಲ್ಲಿಯೂ ನಿಯಮಗಳನ್ನು ರೂಪಿಸಲು ಸಮಿತಿಗೆ ಹೇಳಲಾಗಿದೆ. ಆದರೆ, ಸಮಿತಿಗೆ ನೀಡಿರುವ ಸೂಚನೆಗಳಲ್ಲಿ ಭೂಮಿಯನ್ನು ಭೋಗ್ಯಕ್ಕೆ ನೀಡುವುದನ್ನು ಕಾನೂನುಬದ್ಧಗೊಳಿಸಲು ಏನು ಮಾಡಬೇಕೆಂಬುದನ್ನು ಪರಿಶೀಲಿಸಲು ಹೇಳಲಾಗಿದೆ. 'ಕೃಷಿಯ ಉತ್ಪಾದಕತೆಯನ್ನು ಹೆಚ್ಚಿಸುವ, ಸಮಾನ ಅವಕಾಶಗಳನ್ನು ಕಲ್ಪಿಸುವ, ವೃತ್ತಿ ವೈವಿಧ್ಯಕ್ಕೆ ದಾರಿ ಮಾಡಿಕೊಡುವ ಮತ್ತು ಕ್ಷಿಪ್ರಗತಿಯ ಗ್ರಾಮೀಣ ಪರಿಸ್ಥಿತಿಯ ಪರಿವರ್ತನೆಯೆಡೆಗೆ ಕೊಂಡೊಯ್ಯುವ' ನಿಟ್ಟಿನಲ್ಲಿ ಹೊಸದೊಂದು ಕಾನೂನೇ ರಚನೆ ಮಾಡಬೇಕೆಂಬ ತನ್ನ ಉದ್ದೇಶವನ್ನೂ ಮರೆಮಾಚಲಾಗಿಲ್ಲ.

ಸೆಪ್ಟೆಂಬರ್ 2015ರಲ್ಲಿ ಟಿ.ಹಖ್ ಎನ್ನುವವರ ನೇತೃತ್ವದಲ್ಲಿ ರಚಿತವಾದ 11 ಜನರ ಸಮಿತಿಯು ಏಪ್ರಿಲ್ 11ರಂದು ತನ್ನ ವರದಿಯನ್ನು ನೀಡಿದೆ. ಈ ವರದಿಯಲ್ಲಿ ಮೇಲಿನ ಅಂಶಗಳನ್ನು ಸಾಧಿಸಲು ಬೇಕಾದ ಕಾನೂನು ಬದಲಾವಣೆಗಳಿಗೆ ಶಿಫಾರಸ್ಸು ಮಾಡಲಾಗಿದೆ. ಭೂಹೀನ, ಅರೆ ಭೂಹೀನ ಬಡವರಿಗೆ ಉತ್ಪಾದನೆಯಲ್ಲಿ ತೊಡಗಲು ಭೂಮಿ ಲಭ್ಯವಾಗಲು ಇದೊಂದು ಅತ್ಯುತ್ತಮ ಅವಕಾಶವೆಂಬ ರೀತಿಯಲ್ಲಿ ಬಿಂಬಿಸಲಾಗುತ್ತಿದೆ. ಈ ಕಾಯ್ದೆಯ ಮೂಲಕ ಗ್ರಾಮೀಣ ಭಾಗದ ಅಭಿವೃದ್ಧಿ ತೀವ್ರಗತಿಯಲ್ಲಿ ಹೆಚ್ಚಿಸುವುದು ಮತ್ತು ಗ್ರಾಮೀಣ ಭಾಗದ ಸ್ಥಿತಿಗತಿಯನ್ನೇ ಬದಲಿಸಲಾಗುತ್ತದೆ ಎಂದು ಹೇಳಲಾಗುತ್ತಿದೆ. ಭೋಗ್ಯಕ್ಕೆ ಜಮೀನು ಪಡೆದುಕೊಳ್ಳುವವರಿಗೆ ಸಾಲ ಸೌಲಭ್ಯ ವಿಮೆ, ಪ್ರಾಕೃತಿಕ ವಿಕೋಪಕ್ಕೆ ಪರಿಹಾರ ಮತ್ತು ಇನ್ನಿತ್ಯಾದಿ ಸರ್ಕಾರೀ ಸೇವೆಗಳು ಲಭ್ಯವಾಗಲು ಬೇಕಾದ ಉಪಕ್ರಮಗಳನ್ನು ಶಿಫಾರಸ್ಸು ಮಾಡಲಾಗಿದೆ. ಅದೇ ಸಂದರ್ಭದಲ್ಲಿ ಭೂಮಾಲೀಕರ ಭೂಮಿ ಹಕ್ಕುಗಳಿಗೆ ಚ್ಯುತಿ ಬರದಂತೆ ಎಲ್ಲಾ ರಕ್ಷಣೆಯನ್ನೂ ಹೊಸ 'ಮಾದರಿ ಕಾನೂನಿ'ನಲ್ಲಿ ಒದಗಿಸಲಾಗಿದೆಯಂತೆ. ಬಹಳ ಮುಖ್ಯವಾಗಿ 'ಧೈರ್ಯವಾಗಿ ತನ್ನ ಭೂಮಿಯನ್ನು ಭೋಗ್ಯಕ್ಕೆ ಬೇರೆಯವರಿಗೆ ಕಾನೂನು ಬದ್ಧವಾಗಿಯೇ ನೀಡಲು' ಭೂಮಿಯ ಒಡೆಯರಿಗೆ ಅವಕಾಶ ಕಲ್ಪಿಸುವುದು ಈ ಕಾನೂನಿನ ಉದ್ದೇಶವಾಗಿದೆ. 'ಭೂಮಿಯನ್ನು ಭೋಗ್ಯಕ್ಕೆ ಹಾಕುವ ಮಾರುಕಟ್ಟೆ'ಗೆ ಇರುವ ತೊಡಕುಗಳನ್ನು ನಿವಾರಿಸುವ ಉದ್ದೇಶ ಇದರಲ್ಲಿ ಅಡಗಿದೆ ಎಂದು ಸಮಿತಿಯ ಅಧ್ಯಕ್ಷರು 'ವೈರ್' ಎಂಬ ಅಂತರ್ಜಾಲ ಪತ್ರಿಕೆಗೆ ಹೇಳಿದ್ದಾರೆ.

ಒಂದುವೇಳೆ ಭೂಮಿಯ ಒಡೆಯರು ತಮ್ಮ ಭೂಮಿಯ ಭೋಗ್ಯವನ್ನು (ಅಥವಾ ಗುತ್ತಿಗೆಯನ್ನು) ಮುಂದುವರೆಸಲು ಬಯಸದೇ ಇದ್ದಲ್ಲಿ, ಗುತ್ತಿಗೆ ಅವಧಿ ಮುಗಿದನಂತರ ಅದನ್ನು ಸಂಪೂರ್ಣವಾಗಿ ವಾಪಸ್ಸು ಪಡೆಯುವ ಹಕ್ಕು ಹೊಂದಿರುತ್ತಾರೆ. ಆ ಭೂಮಿಯಲ್ಲಿ ಉತ್ಪಾದಕತೆ ಹೆಚ್ಚಿಸಲು ಭೋಗ್ಯದಾರ ಅಥವಾ ಗುತ್ತಿಗೆದಾರ ಮಾಡಿರುವ ಹೂಡಿಕೆಯಲ್ಲಿ (ಆ ಭೂಮಿಯನ್ನು ಅಭಿವೃದ್ಧಿ ಪಡಿಸಲು ಮಾಡಿರುವ ವಿವಿಧ ರೀತಿಯ ವೆಚ್ಚ) ಬಳಕೆಯಾಗದೇ ಇರುವ ಪ್ರಮಾಣದ 'ಅಭಿವೃದ್ಧಿ ಪರಿಕರ ಅಥವಾ ನಿರ್ಮಾಣ'ಕ್ಕೆ ಭೂಮಿಯ ಒಡೆಯರಿಂದ ಪರಿಹಾರ ಪಡೆದುಕೊಳ್ಳುವುದಕ್ಕೂ ಅವಕಾಶ ಕಲ್ಪಿಸಲಾಗಿದೆ.

ಇದರಲ್ಲಿ ಭೂಮಿಯ ಒಡೆಯರಿಗೆ ಇರುವ ಅನುಕೂಲವೇನೆಂದರೆ, ಕೆಲವು ರಾಜ್ಯಗಳಲ್ಲಿ ಭೂಮಾಲೀಕರು ಬಹಳ ಕಾಲ ಭೂಮಿಯನ್ನು ಗೇಣಿಗೆ, ಭೋಗ್ಯಕ್ಕೆ ಅಥವಾ ಗುತ್ತಿಗೆಗೆ ಕೊಟ್ಟರೆ ಅವರು ಭೂಮಿಯನ್ನು ಕಳೆದುಕೊಳ್ಳುವ ಅಪಾಯವಿದೆ. ಏಕೆಂದರೆ, ಗೇಣಿ ಕಾನೂನೇ ಅದನ್ನು ಗೇಣಿದಾರರ ವಶಕ್ಕೆ ನೀಡುತ್ತದೆ. ಈ ಹೊಸ ಕಾನೂನಿನಿಂದ ಅದನ್ನು ತಡೆಯಬಹುದು. ಈ ರೀತಿಯಲ್ಲಿ ತಮ್ಮ ಭೂಮಿಗೆ ಗುತ್ತಿಗೆ ಅಥವಾ ಭೋಗ್ಯದ ಮೂಲಕ ಪಡೆದುಕೊಳ್ಳುವ ಹಣವನ್ನು ಬೇರೆ ವೃತ್ತಿಗಳಲ್ಲಿ ತೊಡಗಿಸುವ ಮೂಲಕ ಬೇರೆ ವೃತ್ತಿಯನ್ನು ಮಾಡಿಕೊಳ್ಳಬಹುದು. ಆ ಮೂಲಕ ಗ್ರಾಮೀಣ ಭಾಗವು ತೀವ್ರ ಗತಿಯಲ್ಲಿ ಬೇರೆ ರೂಪಕ್ಕೆ ಬದಲಾಗುವುದಕ್ಕೂ ಅವಕಾಶವಾಗುತ್ತದೆ. ಇದರಿಂದ ಕೇವಲ ದೊಡ್ಡ ಭೂಮಾಲೀಕರಿಗಷ್ಟೇ ಅಲ್ಲದೇ, ಸಣ್ಣ ಮತ್ತು ಅತೀಸಣ್ಣ ಹಿಡುವಳಿದಾರರೂ ಸಹ ತುಂಡು ಭೂಮಿಗೆ ಅಂಟಿಕೊಂಡಿರುವುದರ ಬದಲು ಬೇರೆ ಉದ್ಯೋಗಗಳನ್ನು ಕಂಡುಕೊಳ್ಳಲು ಅವಕಾಶವಾಗುತ್ತದೆ.

ಮೇಲಿನ ಮಾತುಗಳನ್ನು ಸರಿಯಾದ ರೀತಿಯಲ್ಲಿ ಅರ್ಥಮಾಡಿಕೊಳ್ಳುವ ತುರ್ತು ಎದುರಾಗಿದೆ. ಮೇಲ್ನೋಟಕ್ಕೆ ಈ ಸಮಿತಿಯ ಶಿಫಾರಸ್ಸುಗಳು ಸೂಕ್ತವಾಗಿದೆ ಎಂತಲೂ ಅನ್ನಿಸಿಬಿಡಬಹುದು. ಆದರೆ, ಇದರ ಹಿಂದಿನ ಅಸಲೀ ಉದ್ದೇಶವನ್ನು ಅರ್ಥಮಾಡಿಕೊಳ್ಳುವುದು ಕಷ್ಟವೇನಲ್ಲ. 'ಗ್ರಾಮೀಣ ಭಾಗದ ಕ್ಷಿಪ್ರ ಗತಿಯ ಬದಲಾವಣೆ', 'ಗೇಣಿದಾರರು ಅಥವಾ ಗುತ್ತಿಗೆದಾರರಿಗೆ ಎಲ್ಲಾ ರೀತಿಯ ಸರ್ಕಾರೀ ಸಾಂಸ್ಥಿಕ ಸಹಾಯಗಳನ್ನು ಕಲ್ಪಿಸುವುದು', 'ದೊಡ್ಡ ಭೂಮಾಲೀಕರಷ್ಟೇ ಅಲ್ಲದೇ ತುಂಡು ಹಿಡುವಳಿದಾರರೂ ತಮ್ಮ ಭೂಮಿಯನ್ನು ಗುತ್ತಿಗೆಗೆ ನೀಡಲು ಅವಕಾಶ' ಇವೆಲ್ಲವೂ ನಮಗೆ ಅಸಲೀ ಉದ್ದೇಶವನ್ನು ಸ್ಪಷ್ಟಪಡಿಸುತ್ತದೆ. ಗುತ್ತಿಗೆದಾರರು ಅಥವಾ ಗೇಣಿದಾರರು ಎಷ್ಟು (ಸಾವಿರ ಅಥವಾ ಲಕ್ಷ) ಹೆಕ್ಟೇರ್‌ಗಳನ್ನು ಗುತ್ತಿಗೆಗೆ ತೆಗೆದುಕೊಳ್ಳಬಹುದು ಎಂಬುದಕ್ಕೆ ಯಾವ ಮಿತಿಯೂ ಇಲ್ಲ. ಒಂದು ವೇಳೆ ಆತ್ಮಹತ್ಯೆಯಂತಹ ದುರಂತ ಸಂಭವಿಸಿದರೆ ಅಥವಾ ಭೂಸ್ವಾಧೀನದ ಪ್ರಶ್ನೆ ಬಂದಾಗ ಪರಿಹಾರವನ್ನು ಗೇಣಿದಾರರಿಗೂ ನೀಡುವ ಪ್ರಸ್ತಾಪ ಇದರಲಿಲ್ಲ. ಅಂದರೆ, ತಮ್ಮ ಜೀವನೋಪಾಯಕ್ಕಾಗಿ ಕೆಲವು ಎಕರೆಗಳನ್ನು ಗೇಣಿಗೆ ಮಾಡುವವರ ಪರವಾಗಿ ಈ ಕಾಯ್ದೆ ಬರುತ್ತಿರುವುದಲ್ಲ.



'ಭೂಮಿಯನ್ನು ಗುತ್ತಿಗೆಗೆ ಅಥವಾ ಭೋಗ್ಯಕ್ಕೆ ನೀಡುವುದರ ಉದಾರೀಕರಣ ಅತ್ಯಂತ ಅಗತ್ಯವಾಗಿದೆ' ಎಂದು ಸಮಿತಿಯು ಕಂಡುಕೊಂಡಿದೆಯಂತೆ. ಈ ಭಾಷೆ ನಮಗೆಲ್ಲರಿಗೂ ಪರಿಚಿತವಾಗಿರುವ ಭಾಷೆ. ಜನಸಾಮಾನ್ಯರ ಪರವಾಗಿ ಮಾತನಾಡುತ್ತಿರುವಂತೆ ಕಂಡರೂ, ಖಾಸಗಿ ಮತ್ತು ದೊಡ್ಡ ಬಂಡವಾಳಿಗರ ಹಿತಾಸಕ್ತಿಯ ಪರವಾಗಿರುವ ನೂರೆಂಟು ಕಾಯ್ದೆ ನೀತಿಗಳು ಜಾಗತೀಕರಣ ಕಾಲದ ಕಳೆದ 25 ವರ್ಷಗಳಲ್ಲಿ ದೇಶ ನೋಡಿದೆ. ಅಭಿವೃದ್ಧಿ, ಹೆಚ್ಚು ಉತ್ಪಾದನೆ, ಬೇರೆ ಉದ್ಯೋಗ ಕಂಡುಕೊಳ್ಳಲು ಅವಕಾಶ ಇತ್ಯಾದಿ ಪದಗಳು ಉದಾರೀಕರಣದ ಕೀ ವರ್ಡ್ಸ್ ಆಗಿವೆ. ನಿಸ್ಸಂದೇಹವಾಗಿ ಈ ಕಾಯ್ದೆಯು ಕೃಷಿ ಭೂಮಿಯನ್ನು ಕಾರ್ಪೋರೇಟ್ ವಲಯಕ್ಕೆ ತ
ಗುತ್ತಿಗೆ ಕೃಷಿ (Contract farming) ಅಥವ
ಕೃಷಿಯನ್ನು ದೊಡ್ಡ ಪ್ರಮಾಣದಲ್ಲಿ ಸಾಧ್ಯವಾಗಿಸುವ
ಕೃಷಿ ಕ್ಷೇತ್ರವನ್ನು ಕೊಂಡೊಯ್ಯುತ್ತದೆ.

ಆ ಕಾರ್ಪೋರೇಟ್ ಕಂಪೆನಿಗಳು ಗುತ್ತಿಗೆ
ಮೂಲಕ ಸಾವಿರ ಅಥವಾ ಲಕ್ಷಗಟ್ಟಲೆ ಭೂಮಿಗ
ಅವರೇ ಬಂಡವಾಳ ತಂದು ಇಲ್ಲಿ ಹಾಕುವುದಿಲ್ಲ
ಸರ್ಕಾರದಿಂದಲೇ ಪಡೆದುಕೊಳ್ಳಲು ಈಗಿನಿಂದಲ
ಮಾಡಿಕೊಳ್ಳುತ್ತಿದ್ದಾರೆ. ಹಾಗಾಗಿಯೇ ಗೇಣಿದಾರರಿಗ
ಹಿಡಿಯುವ ಕಾರ್ಪೋರೇಟ್ ಕಂಪೆನಿಗೂ) ಸಾ
ಮತ್ತು ಬೆಳೆ ಪರಿಹಾರ ನೀಡುವ ಬಗ್ಗೆ ಈ ಕಾ
ಮಾತನಾಡಲಾಗುತ್ತಿದೆ. ಇಂದು ನೇರವಾಗಿ
ಭೂಮಿಯಲ್ಲಿ ಉಳುಮೆ ಮಾಡುತ್ತಿರುವ ರೈತರಿ
ವಿಮೆ, ಬೆಳೆ ಪರಿಹಾರ ಯಾವುದೂ ದಕ್ಕುತ್ತಿಲ್ಲ.
ಸರ್ಕಾರ ಬಂದಮೇಲೆ ಬರಗಾಲದ ಕಾರಣದಿಂದ ನ
ಬೆಳೆಗಳಿಗೆ ಬೆಳೆ ಪರಿಹಾರ ನೀಡಿದ ರೀತಿ ನ
ಇದು ಅರ್ಥವಾಗುತ್ತದೆ. ಒಂದು ಎಕರೆ ಬೆ
5000 ರೂ.ಗಿಂತ ಹೆಚ್ಚು ನೀಡಬಾರದು
ನಿಯಮವನ್ನು ಮೊದಲು ರೂಪಿಸಲಾಯಿತು; ನಂ
ಬಿಡುಗಡೆ ಮಾಡಲಾಯಿತು. ಸರಾಸರಿ ಪರಿಹಾ
2,250 ರೂ.ಗಳನ್ನು ದಾಟುವುದಿಲ್ಲ. ಅಂದರೆ
ಚೀಲ ರಸಗೊಬ್ಬರಕ್ಕೂ ಈ ಹಣ ಸಾಕಾಗುವುದಿ
ಬಿತ್ತನೆ, ಉಳುಮೆ, ಕೀಟನಾಶಕ ಹಾಗೂ ರೈತರ ದ
ನಯಾಪೈಸೆ ಬೆಲೆ ಇಲ್ಲ. ಹೀಗಿರುವಾಗ
ಗೇಣಿದಾರರಿಗೂ ಬೆಳೆ ಪರಿಹಾರ ಮತ್ತು ಸಾಲ
ಕಲ್ಪಿಸಲು ಬಯಸುತ್ತೇವೆ ಎಂದು ಹೇಳುತ್ತಿರುವುದು
ಭೂಹೀನರ ಕಿವಿಯಲ್ಲಿ ಹೂವಿಟ್ಟು, ಮಕರ
ಕಾರ್ಪೋರೇಟ್ ಕಂಪೆನಿಗಳ ಬಾಯಿಗೆ ಸುರಿಯ

ಆದರೂ ಬಡವರ ಪರ ಮಾಡುತ್ತಿದ್ದೇವೆ
ನಂಬಿಸಲು, ಈ ಶಿಫಾರಸ್ಸುಗಳಲ್ಲಿ ಚೀನಾ, ವಿಯಟ್ನಾ
ಸಮಾಜವಾದಿ ರಾಷ್ಟ್ರಗಳಲ್ಲೂ ಈ ಪದ್ಧತಿ ಜಾರಿಗೆ ತ
ಎಂದೆಲ್ಲಾ ಸೇರಿಸಲಾಗಿದೆ. ದೇಶದ ಜನರು ಈ
ಅರ್ಥಮಾಡಿಕೊಳ್ಳಲಾಗದಂತಹ ದಡ್ಡರಲ್ಲ. ಆದರೆ,
ಭಕ್ತರು ತಮ್ಮ ಪವಾಡಪುರುಷ ನಾಯಕನ
ಗುಣಗಾನ ಮಾಡಲು ಕೆಲವು ಕಳಪೆ ವಾದ
ಮುಂದಿಡಲು ಅವಕಾಶ ಕಲ್ಪಿಸಬೇಕಲ್ಲಾ? ಅದಕ್ಕಾಗಿ
ಹೆಸರಿನಲ್ಲಿ ಇದನ್ನು ಮಾಡಲು ಉದ್ಯುಕ್ತರಾಗಿದ್ದಾರೆ. ಈ
ಕೆಲವು ರಾಜ್ಯಗಳಲ್ಲಿ ಗುತ್ತಿಗೆ ಕೃಷಿಗೆ ಅ
ಮಾಡಿಕೊಡಲಾಗಿದೆ. ಹೊಸ 'ಮಾದರಿ ಕಾನೂನಿ
ಒರಿಸ್ಸಾ, ಮಧ್ಯಪ್ರದೇಶ ಮತ್ತು ಉತ್ತರ ಪ್ರದೇಶ ರಾ
ಆಸಕ್ತಿ ತೋರಿವೆಯಂತೆ. ಆನಂತರ ದೇಶದ ಎಲ್ಲಾ ರಾ
ಈ ಕಾನೂನನ್ನು ಅಳವಡಿಸಿಕೊಳ್ಳುತ್ತಾರೆಂಬ ಭರವಸ
ನೀತಿ ಆಯೋಗವು ಹೊಂದಿದೆ.

ಈ ಅನೀತಿಯನ್ನು ನಾವು ಸ್ಪಷ್ಟವಾಗಿ ವಿರೋಧಿ
ಇಂದಿಗೂ ಭೂಸುಧಾರಣೆಯ ಅಜೆಂ
ಪೂರ್ಣವಾಗಿಲ್ಲವೆಂಬ ಮಾತು ಇರುವಾಗ, ಗೇಣಿದ
ಎಂದಿಗೂ ಭೂಮಿಯ ಮೇಲಿನ ಹಕ್ಕು ಸಿಗದಂತೆ ಮ
ಈ 'ಮಾದರಿ' ಕಾಯ್ದೆಯು ಅಂತಹವರಿಗೆ ಅಪಾಯ
ತಂದೊಡ್ಡಲಿದೆ. ದೇಶದ ಕೃಷಿ ಮತ್ತು ಆಹಾರ
ಭಾರೀ ಪ್ರಮಾಣದಲ್ಲಿ ಲಗ್ಗೆಯಿಡುತ್ತಿರುವ ಮೋ
ಪಾಲುದಾರ ಅದಾನಿಯ ವಶಕ್ಕೆ ದೇಶದ ಗ
ಭೂಭಾಗವನ್ನು ಒಪ್ಪಿಸುವುದೂ ಸುಲಭವಾಗಲಿದೆ.
ಬೇಗ ಈ ಹೊಸ ಕಾಯ್ದೆಯ ಕುರಿತು ಚರ್ಚೆ
ಚಳವಳಿ ಶುರುವಾಗಬೇಕಿದೆ.

ತೀವ್ರವಾಗಿ ಅಲ್ಲಾಡಿಸಿದ ಸೈರಾಟ್ ಎಂಬ ಮರಾಠಿ ಸಿನಿಮಾ




• ಗೌರಿ ಲಂಕೇಶ್
editorlankesh@gmail.com

ಯಾವುದೇ ಸಿನಿಮಾ ನನ್ನನ್ನು ಇಷ್ಟೊಂದು ಅಲ್ಲಾಡಿಸಿಲ್ಲ. ನನ್ನನ್ನ ಮಾತ್ರವಲ್ಲ, ಅದನ್ನು ನೋಡಿದ ಎಲ್ಲಾ ಪ್ರೇಕ್ಷಕರನ್ನು ಅದು ಅಷ್ಟು ತೀವ್ರವಾಗಿ ಅಲ್ಲಾಡಿಸುತ್ತದೆ. ಸಿನಿಮಾ ಮುಗಿದ ನಂತರ ಸಹಜವಾಗಿ ಕೇಳಿಸುವ ಗೌಜು-ಗದ್ದಲ ಇರುವುದಿಲ್ಲ, ಎಲ್ಲರೂ ದಂಗುಬಡಿದವರಂತೆ ನಿಶ್ಶಬ್ಧರಾಗಿ ಹೊರ ನಡೆಯುತ್ತಾರೆ. ಆ ಸಿನಿಮಾ ಕೊಡುವ ಶಾಕ್‌ನಿಂದ ಚೇತರಿಸಿಕೊಳ್ಳಲು ಹಲವಾರು ಗಂಟೆಗಳೇ ಬೇಕಾಗುತ್ತದೆ. ಶಾಕ್‌ನಿಂದ ಹೊರಬಂದರೂ ಅದು ಒಳಗೊಳಗೆ ಕಾಡುತ್ತಲೇ ಇರುತ್ತದೆ.

ಅದು ಈಗ ಹಲವಾರು ಕಡೆ ಪ್ರದರ್ಶನಗೊಳ್ಳುತ್ತಿರುವ ಮರಾಠಿ ಸಿನಿಮಾ 'ಸೈರಾಟ್'.

ಮಿತ್ರ ಚಂದ್ರಶೇಖರ್ ಐಜೂರ್ ಫೇಸ್‌ಬುಕ್‌ನಲ್ಲಿ



ಸಾಮಾನ್ಯವಾಗಿ ದೇವನೂರರ ಹೇಳಿಕೆಗಳನ್ನು, ಅಪ್ಪನ ನೀಲು ಕವನಗಳನ್ನು ಮತ್ತು ಉತ್ತಮ ಸಿನಿಮಾಗಳ ಬಗೆಗಿನ ಟಿಪ್ಪಣಿಗಳನ್ನು ಶೇರ್ ಮಾಡಿಕೊಳ್ಳುತ್ತಿರುತ್ತಾರೆ. ಅವರು ಈ ಹಿಂದೆ ನಾಗರಾಜ್ ಮಂಜುಲೆ ಎಂಬುವವರು ನಿರ್ದೇಶಿಸಿದ್ದ 'ಫಾಂಡ್ರಿ' ಎಂಬ ಮರಾಠಿ ಚಿತ್ರವನ್ನು ಮೆಚ್ಚಿ ಬರೆದಿದ್ದರು. ಅದೇ ಮಂಜುಲೆ ಅವರು ನಿರ್ದೇಶಿಸಿರುವ 'ಸೈರಾಟ್' ಬಗ್ಗೆಯೂ ಐಜೂರ್ ಮೆಚ್ಚುಗೆಯ ಮಾತುಗಳನ್ನು ಬರೆದಿದ್ದರಿಂದ ಮತ್ತು ಅದು ಸದ್ಯ ಬೆಂಗಳೂರಿನಲ್ಲಿ ಪ್ರದರ್ಶನಗೊಳ್ಳುತ್ತಿರುವುದರಿಂದ ನನ್ನ ಕಾಲೇಜು ಕಾಲದ ಮಿತ್ರ ಪುಟ್ಟ(ಸತ್ಯಾ)ನೊಂದಿಗೆ ಹೊರಟೆ.

'ಸೈರಾಟ್' ಒಂದು ಲವ್ ಸ್ಟೋರಿ. ಒಂದು ರೀತಿಯಲ್ಲಿ ಕಮರ್ಷಿಯಲ್ ಚಿತ್ರ. ಯಾಕೆಂದರೆ ಅದರಲ್ಲಿ ಹಾಡು-ಡ್ಯಾನ್ಸು, ಬಡ ಹುಡುಗ ಶ್ರೀಮಂತ ಹುಡುಗಿಯನ್ನು ಪ್ರೀತಿಸುವುದು, ಆಕೆಯನ್ನು ಮದುವೆ ಆಗುವುದು, ಇತ್ಯಾದಿಗಳೆಲ್ಲವೂ ಇವೆ. ಆದರೆ ಎಲ್ಲಾ ಕಮರ್ಷಿಯಲ್ ಸಿನಿಮಾಗಳಲ್ಲಿ ಕಾಲ್ಪನಿಕತೆಯೇ ಹೆಚ್ಚಾಗಿರುತ್ತದೆ; 'ಸೈರಾಟ್' ಸಿನಿಮಾದಲ್ಲಿ ವಾಸ್ತವತೆಗೆ ಒತ್ತುಕೊಡಲಾಗಿದೆ. ಮತ್ತೊರ್ವ ಮಿತ್ರ ಸಂವರ್ತ ಸಾಹಿಲ್ ಅವರು ಬರೆದಿರುವ ವಿಮರ್ಶೆಯಲ್ಲಿ ಹೇಳಿರುವಂತೆ "ಇದು ರೋಮಿಯೋ ಜೂಲಿಯಟ್ ಅಥವಾ ಏಕ್ ದುಜೆ ಕೆ ಲಿಯೆ ತರಹದ ಲವ್ ಸ್ಟೋರಿ ಅಲ್ಲ. 'ಸೈರಾಟ್' ಸಿನಿಮಾದಲ್ಲಿ ಲವ್ ಹೀರೋ ಆದರೆ ಜಾತಿಯೇ ವಿಲನ್."

ಈ ಸಿನಿಮಾದಲ್ಲಿ ಗ್ರಾಮೀಣ ಪ್ರದೇಶದ ಸರಳತೆಯೊಂದಿಗೆ ಜಾತಿಯ ಕ್ರೌರ್ಯವೂ ಇದೆ, ನಗರಗಳ ಗಲೀಜಿನ ಜೊತೆಗೆ ಅಲ್ಲಿನ ಸೌಹಾರ್ದತೆಯೂ ಇದೆ. ಪುರುಷನ ಪುಕ್ಕಲುತನ ಮತ್ತು ಅಹಂ ಜೊತೆಗೆ ಮಹಿಳೆಯ ಗಟ್ಟಿತನ ಹಾಗೂ ಅಧೀರತೆಯೂ ಇದೆ. ತಾಯಿಯ ಮಮತೆ, ತಂದೆಯ ಸೇಡು, ಒಡಹುಟ್ಟಿದವರ ಪ್ರೀತಿ ಮತ್ತು ಘಾತಕ, ಜಾತಿಯ ದರ್ಪ ಮತ್ತು ಅಸಹಾಯಕತೆ, ಅನ್ಯಧರ್ಮದ ಮತ್ತು ಅಂಗವಿಕಲ ಸಂಗಾತಿಗಳ ಸಹಾಯ ಮತ್ತು ಸ್ವಜಾತಿಯವರ ವಂಚನೆ, ಎಲ್ಲವೂ ಇದೆ.

'ಸೈರಾಟ್' ಸಿನಿಮಾದ ಪ್ರತಿಯೊಂದು ಫ್ರೇಮ್ ಹಲವಾರು ಸಂಗತಿಗಳನ್ನು ಒಮ್ಮೊಮ್ಮೆಗೇ ಹೇಳುತ್ತದೆ. ಉದಾಹರಣೆಗೆ ಅಪರಿಚಿತ ನಗರಕ್ಕೆ ಓಡಿ ಬಂದಿರುವ ಹುಡುಗ ಮತ್ತು ಹುಡುಗಿ ಕಂಗಾಲಾಗಿ ಒಂದು ಬಸ್ ನಿಲ್ದಾಣದಲ್ಲಿ ಕೂತಿರುವಾಗ ಆ ಬಸ್ ಶೆಲ್ಟರ್ ಮೇಲೆ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಹೆಣ್ಣುಮಕ್ಕಳ ಸಬಲೀಕರಣವನ್ನು ಘೋಷಿಸುತ್ತಿರುವ ಹೋರ್ಡಿಂಗ್ ಆ ಯುವತಿಯ ಪರಿಸ್ಥಿತಿಯನ್ನು ಅಣಕಿಸುತ್ತಿರುವಂತಿದೆ. ಇನ್ನೊಮ್ಮೆ, ಹೆಂಡತಿ ಸ್ಕೂಟರ್ ಚಲಾಯಿಸುತ್ತಿದ್ದರೆ ಗಂಡ ಕೂಸನ್ನು ಎತ್ತಿಕೊಂಡು ಹಿಂದಿನ ಸೀಟಿನಲ್ಲಿ ಕೂತಿರುವುದು ಲಿಂಗತಾರತಮ್ಯವನ್ನೇ ತಲೆಕೆಳಗು ಮಾಡುತ್ತದೆ. ಹಾಗೆಯೇ ಅವರಿಬ್ಬರು ಹಾದುಹೋಗುತ್ತಿರುವ ರಸ್ತೆಯ ಫುಟ್‌ಪಾತ್ ಮೇಲೆ ಕೇಸರಿ ಧ್ವಜವನ್ನು ಹಿಡಿದು ಚೆಡ್ಡಿಗಳು ಅಂತರ ಧರ್ಮೀಯ ಯುವಕ-ಯುವತಿಯರನ್ನು ಥಳಿಸುತ್ತಿದ್ದರೂ, ಹಿಂದೊಮ್ಮೆ ತಾವು ಕೂಡ ಹಾಗೆ ಹೊಡೆಸಿಕೊಂಡವರಾಗಿದ್ದರೂ, ಅವರಿಬ್ಬರು ಆ ಯುವಕ ಮತ್ತು ಯುವತಿಯರ ನೆರವಿಗೆ ಧಾವಿಸದೇ ಸುಮ್ಮನೆ ತಮ್ಮ ಪಾಡಿಗೆ ತಾವು ಮುಂದೆ ಸಾಗುವುದು ಬದುಕಿನ ಕಠೋರತೆಯನ್ನು ತೋರುತ್ತದೆ. ಉತ್ತಮ ಕತೆ, ನಿರ್ದೇಶನ, ನಟನೆ, ಛಾಯಾಗ್ರಹಣ, ಸಂಗೀತ, ಎಲ್ಲವೂ ಕೂಡಿಬಂದಿದೆ ಈ ಸಿನಿಮಾದಲ್ಲಿ.

ಬಿಟ್ಟರ್‌ಗಾವ್ ಎಂಬ ಮಹಾರಾಷ್ಟ್ರದ ಹಳ್ಳಿಯಲ್ಲಿ ಪ್ರಶಾಂತ್ ಎಂಬ ಕೆಳಜಾತಿಯ ಮತ್ತು ಕೆಳವರ್ಗದ ಯುವಕನಿಗೆ ಆರ್ಚಿ (ಅರ್ಚನಾ) ಎಂಬ ಮೇಲು ಜಾತಿಯ ಮೇಲುವರ್ಗದ ಯುವತಿಯ ಬಗ್ಗೆ ವ್ಯಾಮೋಹ. ಆತ ಕ್ಯಾಪ್ಟನ್ ಆಗಿರುವ ಕ್ರಿಕೆಟ್ ತಂಡ ಸ್ಥಳೀಯ ಮ್ಯಾಚ್‌ನಲ್ಲಿ ಸೋಲುತ್ತಿದ್ದರೂ ಪ್ರಶಾಂತ್ ಮಾತ್ರ ಅದರ ಕಿಂಚಿತ್ತೂ ಅರಿವಿಲ್ಲದೆ ಆರ್ಚಿಯ ಮುಖದರ್ಶನಕ್ಕೆ ಕಾದು ನಿಂತಿರುತ್ತಾನೆ.

ನಾಚಿಕೆ ಸ್ವಭಾವದ ಪ್ರಶಾಂತನಿಗೆ ಹೋಲಿಸಿದರೆ ಆರ್ಚಿ ಗಂಡುಬೀರಿ. ತನ್ನ ಅಪ್ಪನ ಟ್ರ್ಯಾಕ್ಟರ್‌ಅನ್ನು ಹೊಲಕ್ಕೆ ಓಡಿಸುತ್ತಾಳೆ; ತನ್ನ ತಮ್ಮನ ಮೋಟಾರ್ ಬೈಕ್ ಏರಿ ಕಾಲೇಜಿಗೆ ಬರುತ್ತಾಳೆ. ತನ್ನನ್ನೇ ನೋಡುತ್ತಿರುವ ಪ್ರಶಾಂತನನ್ನು ತರಾಟೆಗೆ ತೆಗೆದುಕೊಳ್ಳುತ್ತಾಳೆ. ಆಕೆಯೇ ಆತನನ್ನು ದಿಟ್ಟಿಸುವ ಮೂಲಕ ಆತ ನಾಚಿ ಕರಗುವಂತೆ ಮಾಡುತ್ತಾಳೆ; ಹುಡುಗಿಯರಂತೆ "ಸಾರ್ ಹೊಟ್ಟೆ ನೋವು" ಎಂದು ಅಧ್ಯಾಪಕರಿಗೆ ಹೇಳಿ ಕೊಠಡಿಯಿಂದಲೇ ಓಡಿಹೋಗುವಂತೆ ಮಾಡುತ್ತಾಳೆ. ಆದರೂ ಆಕೆಯನ್ನು ಒಲಿಸಿಕೊಳ್ಳುವಲ್ಲಿ ಪ್ರಶಾಂತ್ ಯಶಸ್ವಿ ಆಗುತ್ತಾನೆ.

ಆರ್ಚಿಯ ತಂದೆ ಊರಿನ ಮುಖಂಡ, ಪ್ರಬಲ ರಾಜಕಾರಣಿ. ಆರ್ಚಿಯ ತಮ್ಮ ಪ್ರಿನ್ಸ್ ಕಾಲೇಜಿನಲ್ಲಿ ದಲಿತ ಅಧ್ಯಾಪಕನ ಮುಖಕ್ಕೆ ಹೊಡೆಯುತ್ತಾನೆ. ಆದರೆ ಕಾಲೇಜು ಆರ್ಚಿಯ ತಂದೆ ನಡೆಸುತ್ತಿರುವಂತಹದ್ದು, ಆದ್ದರಿಂದ ದಲಿತ ಅಧ್ಯಾಪಕನೇ ಮೇಲು ಜಾತಿಯ ಪಟೇಲನ ಕ್ಷಮೆ ಕೇಳುತ್ತಾನೆ.

ಪ್ರಶಾಂತ್ ಎಂತಹ ಯುವಕ ಅಂದರೆ ಆತ ಪರೀಕ್ಷೆಯಲ್ಲಿ ಶೇ. 72 ಅಂಕಗಳನ್ನು ಗಳಿಸಿದ್ದರೂ ತನ್ನ ಆಪ್ತಮಿತ್ರ ಪ್ರದೀಪನನ್ನು (ಆತನಿಗೆ ಸೊಟ್ಟ ಕಾಲುಗಳಿರುವುದರಿಂದ) 'ಕುಂಟ' ಎಂದು ಕರೆಯುತ್ತಿರುತ್ತಾನೆ. ಆದರೆ ಕೇವಲ ಶೇ. 50 ಅಂಕಗಳನ್ನು ಪಡೆದಿರುವ ಆರ್ಚಿ ತನ್ನ ಜಾತಿ ಮತ್ತು ವರ್ಗ ಕಾರಣದಿಂದ ಧಿಮಾಕಿನ ಯುವತಿ ಆಗಿದ್ದೂ ಪ್ರಶಾಂತ್ ತನ್ನ ಮಿತ್ರನನ್ನು ಪ್ರದೀಪ್ ಎಂದು ಕರೆಯುವಂತೆ ಮಾಡುತ್ತಾಳೆ.

ಪ್ರಶಾಂತ್ ಮತ್ತು ಆರ್ಚಿ ನಡುವಿನ ಪ್ರೇಮದ ಬಗ್ಗೆ ಆಕೆಯ ತಂದೆಗೆ ಗೊತ್ತಾದಾಗ ಇಬ್ಬರಿಗೂ ಗೂಸಾ ಬೀಳುತ್ತವೆ. ಪ್ರಶಾಂತನ ತಂದೆಗೆ ಮಗನನ್ನು ಊರಿನಿಂದ ಓಡಿಸು ಎಂದು ಆದೇಶ ಬರುತ್ತದೆ. ಹಾಗೆಯೇ ಆರ್ಚಿಗೆ ಬೇರೆಯವನೊಂದಿಗೆ ಮದುವೆ ಮಾಡಿಸುವ ತಯಾರಿಯೂ ಶುರುವಾಗುತ್ತದೆ. ಆದರೆ ಆರ್ಚಿ ಮನೆಯಿಂದ ಓಡಿಬರುತ್ತಾಳೆ. ಪ್ರಶಾಂತ್ ಮತ್ತು ಆರ್ಚಿ ತಮ್ಮ ಇಬ್ಬರು ಸ್ನೇಹಿತರೊಂದಿಗೆ ಓಡಿಹೋಗಲು ಯತ್ನಿಸುತ್ತಾರೆ. ಆಗ ಪೊಲೀಸರ ಕೈಗೆ ಸಿಕ್ಕಿಬೀಳುತ್ತಾರೆ. ಆರ್ಚಿಯ ತಂದೆ ಪೊಲೀಸರಿಗೆ ತನ್ನ ಮಗಳನ್ನು ಪ್ರಶಾಂತ್ ಮತ್ತು ಮಿತ್ರರು ಅಪಹರಿಸಿದ್ದರೆಂದೂ, ಅತ್ಯಾಚಾರಕ್ಕೆ ಯತ್ನಿಸಿದರೆಂದೂ ದೂರು ಕೊಡುತ್ತಾನೆ. ಅದು ಆರ್ಚಿಗೆ ಗೊತ್ತಾದಾಗ ಆಕೆ ದೂರನ್ನು ಹರಿದು "ನಾನೇ ಅವರನ್ನೆಲ್ಲ ಕರೆದುಕೊಂಡು ಹೋಗಿದ್ದು, ನನ್ನ ವಿರುದ್ಧ ಕ್ರಮ ತೆಗೆದುಕೊಳ್ಳಿ" ಎಂದು ಪೊಲೀಸ್ ಠಾಣೆಯಲ್ಲಿ ಗಲಾಟೆ ಮಾಡುತ್ತಾಳೆ. ಪೊಲೀಸರು ವಿಧಿ ಇಲ್ಲದೆ ಅವರನ್ನೆಲ್ಲ ಬಿಟ್ಟುಬಿಡುತ್ತಾರೆ. ಆದರೆ ಆಕೆಯ ತಂದೆ ಬಿಡಬೇಕಲ್ಲ, ತನ್ನ ಗೂಂಡಾ ಪಡೆಗಳನ್ನು ಛೂ ಬಿಟ್ಟು ಅವರನ್ನೆಲ್ಲ ಹೊಡೆಸುತ್ತಾನೆ. ಆಗ ಆರ್ಚಿಯೇ ಪಿಸ್ತೂಲು ಚಲಾಯಿಸಿ ಪ್ರಶಾಂತನನ್ನು ರಕ್ಷಿಸುತ್ತಾಳೆ. ಇಬ್ಬರೂ ಹೈದರಾಬಾದಿಗೆ ಓಡಿ ಹೋಗುತ್ತಾರೆ. ಅಲ್ಲಿ ತಳ್ಳುವ ಗಾಡಿಯಲ್ಲಿ ದೋಸೆ ಮಾರುವ ಮಹಿಳೆ ಅವರಿಬ್ಬರಿಗೆ ನೆರವು ನೀಡುತ್ತಾಳೆ. ತಾನು ವಾಸಿಸುತ್ತಿರುವ ಸ್ಲಮ್‌ನಲ್ಲಿ ಅವರಿಬ್ಬರಿಗೂ ಒಂದು ಶೆಡ್ ಕೊಡುತ್ತಾಳೆ.

ಅವರಿಬ್ಬರು ಪರಾರಿ ಆಗಲು ಯತ್ನಿಸುತ್ತಿದ್ದಾಗ ಒಬ್ಬ "ಬದುಕು ತೆರೆಯ ಮೇಲಿನ ಬದುಕಿನಂತಲ್ಲ" ಎಂದು ಎಚ್ಚರಿಸಿರುತ್ತಾನೆ. ಅದು ನಿಜವಾಗಲಾರಂಭಿಸುತ್ತದೆ. ಕೆಲವೇ ದಿನಗಳಲ್ಲಿ ಆರ್ಚಿಗೆ ಸ್ಲಮ್‌ನಲ್ಲಿ ವಾಸಿಸುವುದು ಅಸಹ್ಯ ಹುಟ್ಟಿಸುತ್ತದೆ. ಪ್ರಶಾಂತನಲ್ಲೂ ಕೆಲವು ಬದಲಾವಣೆಗಳಾಗುತ್ತವೆ. ತಂಪು ಪಾನೀಯ ಫ್ಯಾಕ್ಟರಿಯಲ್ಲಿ ಕೆಲಸ ಪ್ರಾರಂಭಿಸುವ ಆರ್ಚಿಯ ಬಗ್ಗೆ ಪ್ರಶಾಂತ್ ಸಂಶಯಪಡಲು ಶುರುಮಾಡುತ್ತಾನೆ. ಇಬ್ಬರ ನಡುವೆ ಬಿರುಕುಗಳು ಮೂಡುತ್ತವೆ. ಆರ್ಚಿಗೆ ಅಪ್ಪ ಮತ್ತು ಅಮ್ಮನ ನೆನಪುಗಳು ಕಾಡಲಾರಂಭಿಸುತ್ತವೆ. ತನ್ನ ಅಪ್ಪನೇ ತನ್ನ ಮತ್ತು ಪ್ರಶಾಂತ್ ನಡುವಿನ ಪ್ರೇಮಕ್ಕೆ ಅಡ್ಡಿ ಆಗಿದ್ದರೂ "ನನ್ನ ಅಪ್ಪ, ಅಮ್ಮ, ತಮ್ಮ ಎಲ್ಲರೂ ತುಂಬಾ ಒಳ್ಳೆಯವರು" ಎಂದು ಸಹೋದ್ಯೋಗಿಯ ಮುಂದೆ ಮರುಗುತ್ತಾಳೆ. "ನಿನ್ನ ಜೊತೆ ಓಡಿ ಬಂದು ತಪ್ಪು ಮಾಡಿದೆ" ಎಂದು ಪರಿತಪಿಸುವ ಆರ್ಚಿ ಆತನನ್ನು ತೊರೆದು ಹೋಗುತ್ತಾಳೆ. ಪ್ರಶಾಂತನಿಗೆ ತನ್ನ ತಪ್ಪಿನ ಅರಿವಾಗಿ ಆತ್ಮಹತ್ಯೆ ಮಾಡಿಕೊಳ್ಳುವ ಭಗ್ಗೆ ಚಿಂತಿಸುತ್ತಾನೆ. ಅತ್ತ ರೈಲು ನಿಲ್ದಾಣದಲ್ಲಿ ಭಿಕ್ಷೆ ಬೇಡುತ್ತಿರುವ ಬಡ ದಂಪತಿಗಳನ್ನು ಕಂಡು ಆರ್ಚಿಯಲ್ಲೂ ಬೇಸರ ಮೂಡುತ್ತದೆ. ಆಕೆ ವಾಪಸ್ಸು ಬರುತ್ತಾಳೆ. ಪ್ರೇಮ ಎಂಬುದು ಬದುಕಿನ ಸವಾಲುಗಳನ್ನು ಎದುರಿಸುವುದು ಎಂದು ಇಬ್ಬರಿಗೂ ಅರ್ಥವಾಗಿ ಬದುಕನ್ನು ಕಟ್ಟಿಕೊಳ್ಳಲು ಮುಂದಾಗುತ್ತಾರೆ. ಅವರಿಬ್ಬರು ಮದುವೆ ಆಗುತ್ತಾರೆ. ಒಂದು ಗಂಡು ಮಗುವೂ ಆಗುತ್ತದೆ. ಇಬ್ಬರೂ ಕಷ್ಟಪಟ್ಟು ದುಡಿದು ಹೆಚ್ಚು ಸಂಬಳ ಪಡೆಯುವಲ್ಲಿ ಯಶಸ್ವಿಯಾಗುತ್ತಾರೆ. ಸ್ಲಮ್ ತೊರೆದು ಪುಟ್ಟ ಮನೆಯಲ್ಲಿ ವಾಸಿಸಲಾರಂಭಿಸುತ್ತಾರೆ. ಒಂದು ಫ್ಲಾಟ್ ಖರೀದಿಸಲು ಮುಂದಾಗುತ್ತಾರೆ.

'ಸೈರಾಟ್' ಸಿನಿಮಾದ ಕತೆ ಇಷ್ಟೇ ಆಗಿದ್ದರೆ ಅದು ಇತರೆ ಚಿತ್ರಗಳಿಗಿಂತ ವಿಭಿನ್ನವಾಗುತ್ತಿರಲಿಲ್ಲ. ಜಾತಿ ಎಂಬ ದುಷ್ಟ ವ್ಯವಸ್ಥೆ ಇಡೀ ಸಿನಿಮಾದಲ್ಲಿ ಹಾಸುಹೊಕ್ಕಿದೆ. ಹೇಗೆಂದರೆ, ಒಮ್ಮೆ ಆರ್ಚಿ ಟ್ರ್ಯಾಕ್ಟರ್‌ನಲ್ಲಿ ಪ್ರಶಾಂತನ ಮನೆಗೆ ಬಂದು ಆತನ ಅಮ್ಮನನ್ನು "ಅಮ್ಮ" ಎಂದೇ ಕರೆಯುತ್ತಾಳೆ. ಅದನ್ನು ಕೇಳಿ ಪ್ರಶಾಂತನ ಸಹೋದರಿಗೆ ಅಚ್ಚರಿ ಮತ್ತು ಸಂತೋಷ ಎರಡೂ ಆಗುತ್ತದೆ. ಇನ್ನೊಮ್ಮೆ ಪ್ರಶಾಂತ ತನ್ನ ಸಂಬಂಧಿಕರ ಮನೆಯಲ್ಲಿ

⇨11

ಎಲ್ಲರ ಗಮನಕ್ಕೆ

ಹಲವಾರು ಏಜೆಂಟರಲ್ಲಿ ಮತ್ತು ಪತ್ರಿಕಾ ಮಿತ್ರರಲ್ಲಿ ಇರುವ ಕೆಲವು ಗೊಂದಲಗಳನ್ನು ನಿವಾರಿಸಲು ಈ ಸ್ಪಷ್ಟನೆ.


ಇತ್ತಿಚೆಗಿನ ತನಕ ನಮ್ಮ ಸಂಸ್ಥೆ 'ಜಾಬ್ ನ್ಯೂಸ್' ಎಂಬ ಪಾಕ್ಷಿಕವನ್ನು ವಿತರಿಸುತ್ತಿತ್ತು, ಈಗ ಅದನ್ನು ಪಾರ್ವತೀಶ ಬಿಳಿದಾಳೆ ಅವರ ನೇತೃತ್ವದ ಚಾರು ಪ್ರಕಾಶನ ವಹಿಸಿಕೊಂಡಿದ್ದು ಅದನ್ನು ಮುಂದುವರೆಸುತ್ತಿದೆ. ಆದ್ದರಿಂದ ಇನ್ನು ಮುಂದೆ 'ಜಾಬ್ ನ್ಯೂಸ್' ಪಾಕ್ಷಿಕಕ್ಕೆ ಸಂಬಂಧಿಸಿ ದಂತೆ ಎಲ್ಲಾ ಮಾಹಿತಿಗಾಗಿ **080-26603637** ಸಂಪರ್ಕಿಸಿ.


ಹಾಗೆಯೇ ನಮ್ಮ ಸಂಸ್ಥೆಯಿಂದ 'ಗೌರಿ ಲಂಕೇಶ್', 'ಗೈಡ್' ಮತ್ತು 'ಉದ್ಯೋಗ ಎಲ್ಲಿ ಹೇಗೆ' ಪತ್ರಿಕೆಗಳಲ್ಲದೆ 'ಲಂಕೇಶ್ ಪ್ರಕಾಶನ' ಮತ್ತು 'ಗೈಡ್ ಪ್ರಕಾಶನ'ದ ಪುಸ್ತಕಗಳು ಮುಂದುವರೆ ಯುತ್ತವೆ. ಇವುಗಳಿಗೆ ಸಂಬಂಧಿಸಿ ದಂತೆ ಮಾಹಿತಿಗಾಗಿ **080-26676427** ಸಂಪರ್ಕಿಸಿ.

ಏಜೆಂಟರು ಮತ್ತು ಪತ್ರಿಕಾ ಮಿತ್ರರು ಎಲ್ಲರೊಂದಿಗೆ ಸಹಕರಿಸಬೇಕೆಂದು ವಿನಂತಿ.

-ಸಂ

ರೇಪಿಸ್ಟ್ ರಾಘು ಸ್ವಾಮಿ ಪದತಲದಲ್ಲಿ ಹೊರಟ್ಟಿ


ಬಿ.ಎಸ್. ಹೊರಟ್ಟಿ



ಕಳೆದ ವಾರ ಹೊರಟ್ಟಿ ಸಾಕ್ಷಾತ್ ರಾಘುನ ಪಾದಕ್ಕೆ ಡೈ ಹೊಡೆದು ಫೋಟೋ ಪತ್ರಿಕೆಗಳಲ್ಲಿ ಹಾಕಿಸಿಕೊಂಡು ಎಲೆಕ್ಷನ್ ಪ್ರಚಾರದ ಒಂದು ಮಜಲು ಮುಗಿಸಿದ ಖುಷಿಯಲ್ಲಿದ್ದಾರೆ. ಉತ್ತರ ಕನ್ನಡದ ಸಿದ್ದಾಪುರ ತಾಲ್ಲೂಕಿನ ಬಾನ್ಕುಳಿ ಬ್ರಾಂಚ್ ಮಠದಲ್ಲಿ ಭಾವಪೂಜೆಯ ಬೂಟಾಟಿಕೆಯಲ್ಲಿ ತಲ್ಲೀನನಾಗಿದ್ದ ರಾಘು ಸ್ವಾಮಿಯ "ಶಂಕರ ಪಂಚಮಿ" ಪ್ರಹಸನದಲ್ಲಿ ಮುಖ್ಯ ಅತಿಥಿಯಾಗಿದ್ದ ಹೊರಟ್ಟಿ ರಾಘುನ ಕೊಂಡಾಡಿ ಕುಪ್ಪಳಿಸಿದ್ದಾರೆ. ಆ ಮೂಲಕ ಹವ್ಯಕ ಶಿಕ್ಷಕರ ಮತ ಬ್ಯಾಂಕಿಗೆ ಕೈಹಾಕಿದ್ದಾರೆ. ಒಂದಂತೂ ಖರೆ. ಹವ್ಯಕ ಶಿಕ್ಷಕರಿಗಷ್ಟೇ ಅಲ್ಲ, ಪಶ್ಚಿಮ ಶಿಕ್ಷಕರ ಕ್ಷೇತ್ರದ ಮಾಸ್ತರ್/ಮಾಸ್ತರಿಣಿಯರಿಗೆ ಹೊರಟ್ಟಿಯ ಸಮಯಸಾಧಕತನ, ತಮ್ಮನ್ನು ಬಂಡವಾಳ ಮಾಡಿಕೊಂಡು ರಾಜಕೀಯ ಗದ್ದುಗೆಗೆ ಸತತವಾಗಿ ಏರುತ್ತಿರುವ ವಂಚಕತನ ನಿಸ್ಸಂಶಯವಾಗಿ ಅರ್ಥವಾಗಿದೆ. ಹೊರಟ್ಟಿಗೆ ಮೊದಲಿನ ಬೆಂಬಲ ಈ ಬಾರಿ ಇಲ್ಲದಾಗಿದೆ.


ನಿಂತನೀರಂತಾಗಿ ಗಬ್ಬೆದ್ದುಹೋಗಿರುವ ಪಶ್ಚಿಮ ಮಾಸ್ತರ್ ಕ್ಷೇತ್ರದಲ್ಲಿ ಈ ಬಾರಿಯ ಚುನಾವಣಾ ಗುದುಮುರಿಗೆ ಕದನ ಕುತೂಹಲವನ್ನೇ ಕೆರಳಿಸಿಬಿಟ್ಟಿದೆ! ಹಿಂದಿನ ಸತತ ಆರು ಎಲೆಕ್ಷನ್ ಒಂಥರಾ ಫಿಕ್ಸಿಂಗ್‌ನಂತಾಗಿ ನೀರಸವಾಗಿತ್ತು, ಕಾಂಗ್ರೆಸ್ ಕರಾಮತ್ತುಗಾರ ಎಚ್.ಕೆ. ಪಾಟೀಲ್, ಬಿಜೆಪಿ ಬಹಾದ್ದೂರ್ ಜಗದೀಶ್ ಶೆಟ್ಟರ್ ನಂಥವರ ಮೈತ್ರಿಯಿಂದ ನಿರಾಯಾಸವಾಗಿ ಗೆಲ್ಲುತ್ತ ಬಂದಿರುವ ಪಕ್ಷೇತರ ಮುಖವಾಡದ ಜೆಡಿಎಸ್ ನಾಯಕ ಬಸವರಾಜ ಹೊರಟ್ಟಿಗೆ ಸದ್ರಿ ಹೋರಾಟ ಲೀಟರ್‌ಗಟ್ಟಲೆ ಬೆವರಿಳಿಸುತ್ತಿದೆ.


ಬರೋಬ್ಬರಿ 36 ಪಶ್ಚಿಮ ಶಿಕ್ಷಕ ಕ್ಷೇತ್ರ ಹೊರಟ್ಟಿ ಪ್ರತಿನಿಧಿಸಿದ್ದಾರೆ. ಶಿಕ್ಷಕರನ್ನು ಪ್ರಚೋದಿಸಿ ಬೀದಿಗಿಳಿಸಿ ಅಷ್ಟಕ್ಕಷ್ಟೇ.


ದುರಂತ ಎಂದರೆ, ಹೊರಟ್ಟಿಯ ಬಣ್ಣ ಬಲ್ಲ ಮಾಸ್ತರ್/ಮಾಸ್ತರಿಣಿಯರು ಆತನ ಬೈಯುತ್ತಲೇ ಗೆಲ್ಲಿಸುತ್ತಿದ್ದಾರೆ. ಹಗಲು ಕಂಡ ಬಾವಿಯಲ್ಲಿ ರಾತ್ರಿ ಬಿದ್ದಂಥ ಪಾಡು ಪಶ್ಚಿಮ ಶಿಕ್ಷಕ ಕ್ಷೇತ್ರದ ಶಿಕ್ಷಕ ಮತದಾಠ ಬಾಂಧವರದು! ಕಾಂಗ್ರೆಸ್ ಮತ್ತು ಬಿಜೆಪಿ ಈ ಕ್ಷೇತ್ರದ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸದಂತೆ ಒಳರಾಜಕಾರಣ ಮಾಡುವ ಹೊರಟ್ಟಿ ಗೆಲುವಿನ ಗುಟ್ಟೇ ಇಲ್ಲದಾಗಿದೆ. ಮೂರೂವರೆ ದಶಕದಿಂದ ವಿಧಾನಪರಿಷತ್ತಿನಲ್ಲಿರುವ ಹೊರಟ್ಟಿ ಶಿಕ್ಷಕರ ಅಥವಾ ಶಿಕ್ಷಣ ವ್ಯವಸ್ಥೆಯ ಆತ್ಮಬಲ ಹೆಚ್ಚಿಸುವ ಒಂದೇ ಒಂದು ಕೆಚ್ಚಿದೆಯ ಕೆಲಸ ಮಾಡಿದ್ದೇ ಇಲ್ಲ.


ಶಿಕ್ಷಕ ಸಮುದಾಯ ಬೇಡಿಕೆ-ಸಮಸ್ಯೆ ಹೊರಟ್ಟಿ ವಿಧಾನ ಪರಿಷತ್ ಪ್ರವೇಶಿಸುವ ಮುಂಚೆನಿಂದಲೂ ಇರುವಂಥದ್ದು. ಈ ಕೊರತೆ ಕೂಗು ಇವತ್ತಿಗೂ ಹಾಗೇ ಇದೆ. ಹೊರಟ್ಟಿಯೇ ಖುದ್ದು ಶಿಕ್ಷಣ ಮಂತ್ರಿಯಾದರೂ ಮಾಡಿದ್ದು ಲೊಳಲೊಟ್ಟೆಯೇ. ದೈಹಿಕ ಶಿಕ್ಷಣ ಶಿಕ್ಷಕರಾಗಿದ್ದ ಹೊರಟ್ಟಿ ಕನಿಷ್ಠ ಆ ಕೆಟಗರಿಯ ಮಾಸ್ತರಿಗೆ ಮಾಡಿದ ಉಪಕಾರವೂ ಸೊನ್ನೆಯೇ! ಶಿಕ್ಷಕರು, ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ ಮತ್ತು ರಾಜಕೀಯ ಮುಖಂಡರ ನಡುವಿನ ಮೂರು ಮೂಲೆ ಮಸಲತ್ತಿನಲ್ಲಿ ನಿಸ್ಸೀಮರಾದ ಹೊರಟ್ಟಿ ರಾಜಕೀಯವಾಗಿ ಸೈತಾನಶಕ್ತಿ ಬೆಳೆಸಿಕೊಂಡಿದ್ದಾರೆ.


ಮಾತಿನಲ್ಲೇ ಮಾಸ್ತರ್‌ರನ್ನು ಮರಳು ಮಾಡಬ[...] ಹೊರಟ್ಟಿ ಈ 36 ವರ್ಷದಲ್ಲಿ ಒಬ್ಬೇ ಒಬ್ಬ ಮಾಸ್ತರನನ್ನು ಲೀಡರ್ ಆಗಿ ಬೆಳೆಸಲಿಲ್ಲ, ಬದಲಿಗೆ ಅಲ್ಲಲ್ಲಿ ಏಜೆಂಟರಾಗಿ ನೇಮಿಸಿ ಕಮಾಯಿ ಮಾಡಿದ್ದಾರೆಂಬುದು ಶಿಕ್ಷಕ ಸಮುದಾಯದಲ್ಲಿ ಚಾಲ್ತಿಯಲ್ಲಿರುವ ಕಟು ವಾಸ್ತವದ ಅಭಿಪ್ರಾಯ. ಹಾಗಂತ ಸಾಹೇಬರು ತನ್ನ ಮಗನ ಉದ್ಧಾರಕ್ಕೆ ಏ[...] ಬೇಕೋ ಅದೆಲ್ಲ ಮಾಡಿದ್ದಾರೆ. ಆತನನ್ನು ತನ್ನ ಉತ್ತರಾಧಿಕಾರಿ ಮಾಡಲು ಕುಟುಂಬ ರಾಜಕಾರಣ ವ್ಯವಸ್ಥಿತವಾಗಿ ನಡೆಸಿದ್ದಾರೆ. ಮಗನನ್ನು ಪದವೀಧರ ಕ್ಷೇತ್ರದ ಎಮ್ಮೆಲ್ಸಿ ಮಾಡಲು ಹೊರಟ್ಟಿ ಹಾರಾಡಿದ[...] ಅರ್ಧದಷ್ಟಾದರೂ 'ಹೋರಾಟ' ಶಿಕ್ಷಕರಿಗಾಗಿ ಮಾಡಿದ್ದರೆ ಕೆಲವು ಸಮಸ್ಯೆಗಳಾದರೂ ಬಗೆಹರಿಯುತ್ತಿತ್ತೇನೋ?! 36 ವರ್ಷದಲ್ಲಿ ಹೊರಟ[...]


ಎಚ್.ಕೆ. ಪಾಟೀಲ್


ಸಂಕನೂರ್


ಬಸವರಾಜ ಗುರಿಕಾರ್




ಎಂ. ನಾಗರಾಜು

ರಾಜಕೀಯ ಸ್ಥಾನ-ಮಾನ ಪಡೆಯುವ ಕಲೆ ಕರಗತ ಮಾಡಿಕೊಂಡಿರುವ ಹೊರಟ್ಟಿಯಿಂದ ಈ ಕ್ಷೇತ್ರದ ಶಿಕ್ಷಣ ವ್ಯವಸ್ಥೆಯಲ್ಲಿ ರಚನಾತ್ಮಕವಾಗಿ ತಿಲ ಮಾತ್ರದ ಬದಲಾವಣೆಯೂ ಸಾಧ್ಯವಾಗಿಲ್ಲ. ಪ್ರತಿ ಚುನಾವಣೆಯಲ್ಲಿ "ಇದು ನನ್ನ ಕೊನೆಯ ಸ್ಪರ್ಧೆ.... ಇದೊಂದು ಬಾರಿ ಗೆಲ್ಲಿಸಿ... ನಿಮ್ಮ ಋಣ ತೀರಿಸ್ತೇನೆ...!" ಎಂದು ಕಂಡ-ಕಂಡ ಮಾಸ್ತರ್-ಮಾಸ್ತರಿಣಿಯರ ಬೇಡುವ ಹೊರಟ್ಟಿ ಅಷ್ಟೇ ನಾಜೂಕಾಗಿ ತೆರೆಮರೆಯಲ್ಲಿ ಎದುರಾಳಿ ಪಕ್ಷದಲ್ಲಿ ದುರ್ಬಲರು ಪ್ರತಿಸ್ಪರ್ಧಿಗಳಾಗುವ ಹಿಕಮತ್ತು ನಡೆಸುತ್ತ ಬಂದಿದ್ದಾರೆ.

ಸಚಿವ ಎಚ್.ಕೆ. ಪಾಟೀಲ್‌ಗೆ ಇದೇ ಪದವೀಧರ ಕ್ಷೇತ್ರದಲ್ಲಿ ಗೆಲ್ಲುವ ದರ್ದಿದ್ದರೆ, ವಿಪಕ್ಷ ನಾಯಕ ಶೆಟ್ಟರ್‌ಗೆ ಹುಬ್ಬಳ್ಳಿಯಲ್ಲಿ ಶಾಸಕನಾಗುವ- ತಮ್ಮನನ್ನು ಸ್ಥಳೀಯ ಸಂಸ್ಥೆ ಕ್ಷೇತ್ರದಿಂದ ಎಮ್ಮೆಲ್ಸಿ ಮಾಡುವ ಸ್ವಾರ್ಥ ಕಾಡುತ್ತಿತ್ತು, ಇದನ್ನು ಬಸವರಾಜ ಹೊರಟ್ಟಿ ಲಾಭದಾಯಕವಾಗಿ ಬಳಸಿಕೊಂಡು ಬಂದಿದ್ದು ಉತ್ತರ ಕನ್ನಡ, ಧಾರವಾಡ, ಹಾವೇರಿ, ಗದಗ ಜಿಲ್ಲೆಯ ಶಿಕ್ಷಕಸಂಕುಲಕ್ಕೆ ಗೊತ್ತಿರುವ ರಹಸ್ಯವೇ! ಹುಬ್ಬಳ್ಳಿ ಹೈಸ್ಕೂಲ್ ಒಂದರಲ್ಲಿ ಲೆಫ್ಟ್-ರೈಟ್ ಹೇಳುವ ಪಿಇ ಮಾಸ್ತರರಾಗಿದ್ದ ಹೊರಟ್ಟಿ ಇವತ್ತು ಮಗನಿಗೊಂದು ಶಿಕ್ಷಣ ಸಂಸ್ಥೆಯನ್ನೇ ಸ್ಥಾಪಿಸಿ ಕೊಡುವ ಶಿಕ್ಷಣೋದ್ಯಮಿಯಾಗಿ ಅವತರಿಸಿದ್ದಾರೆ. ಕುಮಾರಸ್ವಾಮಿಯ 'ಕೋಜಾ' ಸರ್ಕಾರದಲ್ಲಿ ಶಿಕ್ಷಣ ಮಂತ್ರಿಯೂ ಆಗಿದ್ದ ಹೊರಟ್ಟಿ ವೈಯಕ್ತಿಕವಾಗಿ ಸುಖ-ಸಂತೋಷ ಅನುಭವಿಸಿದ್ದು ಬಿಟ್ಟರೆ ತನ್ನನ್ನು ಎತ್ತರೆತ್ತರಕ್ಕೆ ಏರಿಸಿದ ಶಿಕ್ಷಕ ಸಮುದಾಯದ ಋಣ ತೀರಿಸಿದ್ದು

ಹೊರಟ್ಟಿಯ 'ಒಣ' ಅಧಿಕಾರ

ಹೊರಟ್ಟಿಯೆಂಬ ಆಸಾಮಿ ಶಿಕ್ಷಣ ಮಂತ್ರಿಯಾಗಿದ್ದಲ್ಲದೆ ಸತತ 36 ವರ್ಷಗಳಿಂದ ಶಿಕ್ಷಕರ ಕ್ಷೇತ್ರ ಪ್ರತಿನಿಧಿಸಿದ್ದರಿಂದ ಲಾಭ ಆದದ್ದು ಅವನ ವೈಯಕ್ತಿಕ ಕುಟುಂಬಕ್ಕೇ ವಿನಾಃ ಶಿಕ್ಷಕರಿಗೂ ಅಲ್ಲ, ಕಡೇಪಕ್ಷ ಅವನಿಗೆ ಅವಕಾಶ ಕೊಟ್ಟ ಜೆಡಿಎಸ್ ಪಾರ್ಟಿಗೂ ಅಲ್ಲ. ಹೊರಟ್ಟಿ ಪಕ್ಷ ಸಂಘಟಿಸಿದ ನಿದರ್ಶನಗಳಿಗೆ ತಡಕಾಡಿದರೆ ಅಲ್ಲಿ ಸಿಗುವುದು ಶೂನ್ಯ ಫಲಿತಾಂಶವಷ್ಟೆ. ಜಾತಿಬಾಂಧವನೆನ್ನುವ ಕಾರಣಕ್ಕೆ ನವಲಗುಂದ ಕ್ಷೇತ್ರದಿಂದ ಎನ್.ಎಚ್.ಕೋನರೆಡ್ಡಿಯನ್ನು ಎಂಎಲ್‌ಎಯಾಗಿ ಗೆಲ್ಲಿಸಿಕೊಂಡಿದ್ದು ಬಿಟ್ಟರೆ ಹೊರಟ್ಟಿಯಿಂದ ಪಕ್ಷಕ್ಕಾದ ಲಾಭಕ್ಕಿಂತ ಡ್ಯಾಮೇಜೆ ಜಾಸ್ತಿ. ಧಾರವಾಡದಲ್ಲಿ ಜೆಡಿಎಸ್‌ಗೆ ಬಲ ತುಂಬಬಲ್ಲ ಸಾಮರ್ಥ್ಯವಿದ್ದ ಅಲ್ಪಸಂಖ್ಯಾತ ನಾಯಕ ಇಸ್ಮಾಯಿಲ್ ತಮಾಟಗಾರನನ್ನೇ ಸೋಲಿಸಿ ಆತ ಪಕ್ಷ ತೊರೆದು ಕಾಂಗ್ರೆಸ್ ಸೇರುವಂತೆ ಮಾಡಿದ್ದೇ ಹೊರಟ್ಟಿಯ ಪಕ್ಷನಿಷ್ಠೆ.

ಇನ್ನು ಹೊರಟ್ಟಿಯದ್ದು ಪಕ್ಕಾ ಕುಟುಂಬ ರಾಜಕಾರಣ. ಹಿಂದೊಮ್ಮೆ ತನ್ನ ಮಗನಾದ ವಸಂತ ಹೊರಟ್ಟಿಯನ್ನು ರಾಜಕೀಯಕ್ಕೆ ಎಳೆದು ತರುವ ಸಲುವಾಗಿ ಅವನನ್ನು ವಿಧಾನ ಪರಿಷತ್‌ನ ಪದವೀಧರ ಕ್ಷೇತ್ರದಿಂದ ಕಣಕ್ಕಿಳಿಸಿದ್ದ. ಆದರೆ ಅಲ್ಲಿ ಮಕಾಡೆ ಮಲಗಿದ ಮಗನನ್ನು ಎಬ್ಬಿಸಲು ಈತನಕ ಸಾಧ್ಯವಾಗಿಲ್ಲ.

ಮ್ಯಾಚ್‌ಫಿಕ್ಸಿಂಗ್ ದೊರೆ ಬಸವರಾಜ ಹೊರಟ್ಟಿ ಶಿಕ್ಷಕರಿಗಾಗಿ ನಯಾಪೈಸೆ ಕೆಲಸ ಮಾಡಿದವನಲ್ಲ. ಶಿಕ್ಷಕರ ವೇತನ ತಾರತಮ್ಯ, ದೈಹಿಕ ಶಿಕ್ಷಕರ ಸಮಸ್ಯೆ, ವರ್ಗಾವಣೆ ನೀತಿಯ ಬಗ್ಗೆ ಕಿಂಚಿತ್ತೂ ಚಕಾರವೆತ್ತಿದವನಲ್ಲ. ಶಿಕ್ಷಣ ಸಚಿವನಾಗಿದ್ದ ಹಾಗೂ ಸ್ವತಃ ದೈಹಿಕ ಶಿಕ್ಷಕ ಹೊರಟ್ಟಿ ವೈದ್ಯನಾಥ ವರದಿಯನ್ನಾಗಲಿ, ಕುಮಾರನಾಯಕ ವರದಿಯನ್ನಾಗಲಿ ಜಾರಿಗೊಳಿಸದೇ ಡಬ್ಬಲ್ ಗೇಮ್ ಆಟ ಆಡಿದ್ದನ್ನು ಯಾರೂ ಮರೆತಿಲ್ಲ. ಹೀಗಾಗಿ ಪ್ರತಿವರ್ಷ ಮೌಲ್ಯಮಾಪನ ಸಮಯದಲ್ಲಿ ಶಿಕ್ಷಕರ ಬಹಿಷ್ಕಾರ, ಪ್ರತಿಭಟನೆಯಂತವು ಸಾಮಾನ್ಯವಾಗಿಹೋಗಿದೆ.

ಅನುದಾನಿತ ಖಾಸಗಿ ಶಾಲೆಗಳಲ್ಲಿ ಹಾಗೂ ಅನುದಾನರಹಿತ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ದುಡಿಯುತ್ತಿರುವ ರಾಜ್ಯದಲ್ಲಿರುವ ಲಕ್ಷಾಂತರ ಸಿಬ್ಬಂದಿ ಹಾಗೂ ಶಿಕ್ಷಕರು ಪಿಂಚಣಿ ಯೋಜನೆಯಿಂದ ಹೊರಗಿದ್ದಾರೆ. ಕೇಂದ್ರ ಸರಕಾರ 2004ರಲ್ಲಿ, ರಾಜ್ಯ ಸರಕಾರ 2006ರಲ್ಲಿ ಜಾರಿಗೆ ತಂದಿರುವ ತಮ್ಮ ನೂತನ ಪಿಂಚಣಿ ಯೋಜನೆಯಲ್ಲಿ ತಮ್ಮ ಪಾಲಿನ ವಂತಿಕೆ (ನೌಕರ) ಹಾಗು ಮಾಲೀಕ ವರ್ಗ ಅಂದರೆ ಆಡಳಿತ ಮಂಡಳಿ ಭರಿಸಬೇಕಾದ ವಂತಿಗೆ ಹಣವನ್ನು ಎಷ್ಟು ಅನುದಾನಿತ ಹಾಗು ಖಾಸಗಿ ಶಿಕ್ಷಣ ಸಂಸ್ಥೆಗಳು ಜಾರಿಗೆ ತಂದಿವೆ ಎಂದು ಒಮ್ಮೆಯಾದರೂ ಹೊರಟ್ಟಿ ವಿಧಾನ ಪರಿಷತ್‌ನಲ್ಲಿ ಪ್ರಶ್ನಿಸಿದ್ದಾರೆಯೇ?

ಬಹುತೇಕ ಖಾಸಗಿ ಶಿಕ್ಷಣ ಸಂಸ್ಥೆಗಳು ಶಿಕ್ಷಕರಿಗೆ ಪಿಂಚಣಿ ಯೋಜನೆಗೆ ಜಾರಿಗೊಳಿಸಲು ಹಿಂದೇಟು ಹಾಕಿವೆ. ಶಿಕ್ಷಣವೆಂಬುದು ವ್ಯಾಪಾರೀಕರಣಗೊಂಡಿರುವ ಸಂದರ್ಭದಲ್ಲಿ ಅಲ್ಲಿ ದುಡಿಯುತ್ತಿರುವ ಶಿಕ್ಷಕರ ಅಥವ ಇತರೇ ಸಿಬ್ಬಂದಿಗಳ ಕಡೆಗೆ ಗಮನ ಹರಿಸುತ್ತಿಲ್ಲ. ಕಡಿಮೆ ಸಂಬಳದಲ್ಲಿ ಜೀತದಾಳುಗಳಾಗಿ ದುಡಿಯುತ್ತಿರುವ ಶಿಕ್ಷಕರು ಹಾಗೂ ಅಲ್ಲಿಯ ಸಿಬ್ಬಂದಿ ನಿವೃತ್ತಿ ನಂತರ ಜೀವನ ನಡೆಸುವುದು ದುಸ್ತರವಾಗುತ್ತಿದೆ. ಬೆರಳೆಣಿಕೆಯ ಖಾಸಗಿ ಶಿಕ್ಷಣ ಸಂಸ್ಥೆಗಳು ಇದನ್ನು ಜಾರಿಗೊಳಿಸಿದ್ದನ್ನು ಬಿಟ್ಟರೆ ಬೇರೆ ಸಂಸ್ಥೆಗಳು ಇದರ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಸ್ವತಃ ಶಿಕ್ಷಣ ಸಚಿವರಾಗಲಿ ಸರ್ಕಾರಗಳಾಗಲಿ ಯಾರು ಇದರ ಬಗ್ಗೆ ಬಾಯಿ ತೆರೆಯುತ್ತಿಲ್ಲ. ಅನೇಕ ರಾಜಕೀಯ ನಾಯಕರು, ಶಾಸಕರು, ಮಠಾಧೀಶ[...] ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿದ್ದಾರೆ. ಇಂತಹ ಸಾಮಾ[...] ಭದ್ರತೆ ಬಗ್ಗೆ ಮಾತನಾಡದ ಇವರು ಅವುಗಳಿಂದ ದೂರ[...] ಉಳಿಯುತ್ತಾರೆ. ಹೊರಟ್ಟಿ ತನ್ನದೇ ಆದ ಶಿಕ್ಷಣ ಸ[...] ಹೊಂದಿದ್ದು (ಆಕ್ಸ್‌ಫರ್ಡ್ ಕಾಲೇಜು, ಹುಬ್ಬಳ್ಳಿ) ಇನ[...] ಬೇರೆಯವರ ಬಗ್ಗೆ ಮಾತನಾಡಲು ಯಾವ ಹ[...] ಹೊಂದಿದ್ದಾನೆ?

ನಾಲ್ಕು ಜಿಲ್ಲೆಗಳು, ಧಾರವಾಡ, ಗದಗ, ಹಾವೇ[...] ಕಾರವಾರ ಜಿಲ್ಲೆಗಳನ್ನು ಒಳಗೊಂಡಿರುವ ಈ ಕ್ಷೇತ್ರದ[...] ಸುಮಾರು 20,600 ಮತದಾರರಿದ್ದಾರೆ. ಧಾರವಾಡ ಜಿ[...] 8600, ಹಾವೇರಿ 5000, ಗದಗ 3000, ಕಾರವಾ[...] 3800 ಮತದಾರರನ್ನು ಹೊಂದಿದ್ದು ಧಾರವಾಡ ಜಿಲ್ಲೆಯ[...] 8600 ಮತಗಳು ನಿರ್ಣಾಯಕವಾಗುತ್ತದೆ. ಅತ್ಯ[...] ಮತಗಳು ಹುಬ್ಬಳ್ಳಿ-ಧಾರವಾಡ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ[...] ಇದನ್ನು ಹೊರಟ್ಟಿ ಭದ್ರವಾಗಿಸಿಕೊಂಡಿದ್ದಾನೆ. [...] ಮೂಲಕವೇ ಗೆಲುವು ಸಾಧಿಸುತ್ತಾ ಬಂದಿರುವುದು.

ಕೆಎಲ್‌ಇ ಶಿಕ್ಷಣ ಸಂಸ್ಥೆಯ ಛೇರ್‌ಮನ್ ಪ್ರಭಾಕರ[...] ಕೋರೆ ಬಿಜೆಪಿಯೊಂದಿಗೆ ಬೆಸೆದುಕೊಂಡಿದ್ದರೂ ತನ್ನ ಶಿಕ್ಷ[...] ಸಂಸ್ಥೆಗಳಲ್ಲಿಯ ಮತಗಳನ್ನು ಮಾತ್ರ ಹೊರಟ್ಟಿ[...] ದಯಪಾಲಿಸುತ್ತಾ ಬಂದಿದ್ದಾನೆ. ಕೋರೆಯ ತೆಕ್ಕೆಯಲ್ಲಿರು[...] ಸಾವಿರಾರು ಸಂಖ್ಯೆಯ ಮತಗಳನ್ನು ಸೆಳೆಯಲು ಕಮಲ[...] ಮಾ. ನಾಗರಾಜ ತನ್ನ ಗಾಡ್‌ಫಾದರ್ ಯಡ್ಡಿ ಮೂಲ[...] ಪ್ರಭಾಕರ ಕೊರೆಗೆ ಒಂದು ಮಾತು ಹೇಳಿ ಅಂತ ದುಂಬಾಲು[...] ಬಿದ್ದಿದ್ದಾನೆ. ಈ ತಂತ್ರಗಾರಿಕೆ ಫಲಿಸಿದರೆ ಚುನಾವ[...] ಫಲಿತಾಂಶ ಏರುಪೇರಾಗುವ ಲಕ್ಷಣ ಇದೆಯಾದರು ಆದ[...] ಅಡ್ಡಗಾಲು ಹಾಕಲು ಮ್ಯಾಚ್‌ಫಿಕ್ಸಿಂಗ್ ದೊರೆ ಬಸವರಾ[...] ಹೊರಟ್ಟಿ ಆದಾಗಲೇ ಶೆಟ್ಟರ್-ಜೋಷಿಗಳನ್ನು ತಯಾರ[...] ಮಾಡಿಟ್ಟುಕೊಂಡಿದ್ದಾನೆ.

ಹೊರಟ್ಟಿಯ ಮ್ಯಾಚ್‌ಫಿಕ್ಸಿಂಗ್ ರಾಜಕೀಯ

ಒಂದಲ್ಲ, ಎರಡಲ್ಲ ಬರೋಬ್ಬರಿ ಆರು ಅವಧಿಗೆ ಸತತವಾಗಿ ಪಶ್ಚಿಮ ಶಿಕ್ಷಕರ ಕ್ಷೇತ್ರದಿಂದ ಗೆಲ್ಲುತ್ತಲೇ ಬಂದಿರುವ ಬಸವರಾಜ್ ಹೊರಟ್ಟಿಯ ಅಷ್ಟೂ ಗೆಲುವುಗಳನ್ನು ಅಡ್ಡಡ್ಡ ಮಲಗಿಸಿಕೊಂಡು ಪೋಸ್ಟ್‌ಮಾರ್ಟಮ್ ಮಾಡಿದರೆ ಆತನ ವರ್ಚಸ್ಸಿಗಿಂತ ಹೆಚ್ಚಾಗಿ ಬಿಜೆಪಿ, ಕಾಂಗ್ರೆಸ್‌ನಲ್ಲಿರೋ ಮೀರ್‌ಸಾಧಿಕ್‌ಗಳೊಂದಿಗೆ ಆತ ಮಾಡಿಕೊಂಡ ಒಳಒಪ್ಪಂದಗಳೇ ಆತನನ್ನು ಗೆಲ್ಲಿಸುತ್ತಾ ಬಂದಿರೋದು ಖಾತ್ರಿಯಾಗುತ್ತದೆ.

ಈ ಸಲವೂ ಹೊರಟ್ಟಿಯ ವೆರಿ ಓಲ್ಡ್ ಗಿಮಿಕ್ಕುಗಳೇ ಮುಂದುವರೆಯುವುದು ಬಹುತೇಕ ಖಚಿತ. ಬಿಜೆಪಿ ನೆಪಕ್ಕೆಂಬಂತೆ ಮಾ. ನಾಗರಾಜನನ್ನು ಕಣಕ್ಕಿಳಿಸಿರೋದು, ಕಾಂಗ್ರೆಸ್ ಸಹ ಕಳೆದ ಬಾರಿ ಜುಜುಬಿ **400** ಮತಗಳಿಸಿ ಕೈಪಾರ್ಟಿಯ ಮರ್ಯಾದೆಯನ್ನೇ ಮಕಾಡೆ ಮಲಗಿಸಿದ್ದ ಟಿ.ಈಶ್ವರ್‌ನನ್ನು ಅಖಾಡಕ್ಕೆ ದಬ್ಬಿರೋದನ್ನು ನೋಡಿದರೆ ಎಂಥವರಿಗೂ ಹೊರಟ್ಟಿ ನಡೆಸಿರುವ ಡೀಲ್ ಬಗ್ಗೆ ಗುಮಾನಿ ಬಾರದಿರದು.

ವಾಸ್ತವವಾಗಿ ಹೊರಟ್ಟಿಗೆ ಬೆವರಿಳಿಸಬಲ್ಲ ಸೂಕ್ತ ಅಭ್ಯರ್ಥಿಗಳು ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳಲ್ಲಿ ಸಾಕಷ್ಟಿದ್ದರು. ಶಿಕ್ಷಕರ ಸಂಘಟನೆಯಲ್ಲಿ ತೊಡಗಿಸಿಕೊಂಡು, ಹೊರಟ್ಟಿಗೆ ಸಮಾನಾಂತರವಾಗೇ ಬೆಳೆದುಬಂದಿದ್ದ ಪ್ರೊ. ಎಸ್.ವಿ.ಸಂಕನೂರಗೆ ಬಿಜೆಪಿ ಏನಾದರು ಟಿಕೆಟು ನೀಡಿದ್ದರೆ ಹೊರಟ್ಟಿ ಗೆಲುವಿಗಾಗಿ ತಿಪ್ಪರಲಾಗ ಹಾಕಬೇಕಿತ್ತು, ಕಮಲ ನಾಯಕರೂ ನಿಮಗೇ ಟಿಕೇಟು ಗ್ಯಾರಂಟಿ ಅಂತ ಹೇಳಿಕೊಳ್ಳುತ್ತಾ ಬಂದಿದ್ದರಿಂದ ಸಂಕನೂರ ಕೂಡಾ ಶಿಕ್ಷಕರ ನಡುವೆ ಸಕ್ರಿಯವಾಗಿ ಓಡಾಡಿಕೊಂಡಿದ್ದರು. ಮತದಾರರ ತಳಮಟ್ಟದ ಸಂಪರ್ಕ ಸಾಧಿಸುವಲ್ಲಿ ಬಹುಪಾಲು ಯಶಸ್ವಿಯಾಗಿದ್ದರು. ಆದರೆ ಆತನಿಗೆ ಟಿಕೆಟ್ ತಪ್ಪಿಸುವಲ್ಲಿ ಹೊರಟ್ಟಿ-ಶೆಟ್ಟರ್ ದೋಸ್ತಿ ತನ್ನ ಕಮಾಲು ತೋರಿಸಿದೆ. ಅಸಲಿಗೆ, ಸ್ಥಳೀಯ ಚುನಾಯಿತ ಕ್ಷೇತ್ರದಿಂದ ಕಳೆದ ಡಿಸೆಂಬರ್‌ನಲ್ಲಿ ನಡೆದ ಎಂಎಲ್ಸಿ ಎಲೆಕ್ಷನ್‌ನಲ್ಲೇ ಈ ಬಗ್ಗೆ ಒಪ್ಪಂದ ನಿಕ್ಕಿಯಾಗಿಹೋಗಿತ್ತು. ಆ ಚುನಾವಣೆಯಲ್ಲಿ ಹುಬ್ಬಳ್ಳಿಯಿಂದ ಜಗದೀಶ್ ಶೆಟ್ಟರ್‌ನ ಖಾಸಾ ತಮ್ಮ ಪ್ರದೀಪ್ ಶೆಟ್ಟರ್ ಕಣಕ್ಕಿಳಿದಿದ್ದ, ಅವನ ಗೆಲುವಿಗೆ ಹೊರಟ್ಟಿ ನೆರವಾದರೆ, ಅದಕ್ಕೆ ಪ್ರತಿಯಾಗಿ ಮುಂಬರುವ ಶಿಕ್ಷಕ ಕ್ಷೇತ್ರದ ಎಂಎಲ್ಸಿ ಎಲೆಕ್ಷನ್‌ನಲ್ಲಿ ಬಿಜೆಪಿಯಿಂದ ಡಮ್ಮಿ ಕ್ಯಾಂಡಿಡೇಟನ್ನು ಕಣಕ್ಕಿಳಿಸಿ ಹೊರಟ್ಟಿಗೆ ನೆರವಾಗಬೇಕೆನ್ನುವುದು ಆ ಒಪ್ಪಂದದ ಒಟ್ಟಾರೆ ಸಾರಾಂಶ. ಪ್ರದೀಪ್ ಶೆಟ್ಟರ್ ಗೆದ್ದಿದ್ದರಲ್ಲಿ ಆ ಒಪ್ಪಂದವೂ ಒಂದು ಫ್ಯಾಕ್ಟರ್ ಆಗಿತ್ತೆನ್ನುವುದು ಸುಳ್ಳಲ್ಲ.

ಇನ್ನು ಸಂಕನೂರನ ಹೊರತಾಗಿ ಲಿಂಗರಾಜ ಅಂಗಡಿಯೂ ಶಿಕ್ಷಕರ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದ, ಹೊರಟ್ಟಿ ವಿರುದ್ಧ ತೊಡೆ ತಟ್ಟಲು ತಯಾರಾಗಿದ್ದ ಲಿಂಗರಾಜ ಅಂಗಡಿಯನ್ನು ಯಾಮಾರಿಸಿದ ಕಮಲ ಪಕ್ಷದ ನಾಯಕರು, ಶೆಟ್ಟರ್ ಗೆಲುವಿನ ಒಪ್ಪಂದಕ್ಕೆ ಗಂಟುಬಿದ್ದು ಈ ಇಬ್ಬರಿಗೂ ಟಿಕೆಟ್ ತಪ್ಪಿಸಿ ಶಿಕ್ಷಕರ ಪರಿಚಯವೇ ಇಲ್ಲದ ಮಾ. ನಾಗರಾಜನನ್ನು ಕಣಕ್ಕಿಳಿಸಿದ್ದಾರೆ. ಯಡ್ಡಿ ಮುಖ್ಯಮಂತ್ರಿಯಾಗಿದ್ದಾಗ ಕೆಪಿಎಸ್‌ಸಿ ಸದಸ್ಯನಾಗಿದ್ದ ಮಾ. ನಾಗರಾಜ, ಅಲ್ಲಿ ಕಮಾಯಿಸಿದ ಹಡಬಿಟ್ಟಿ ದುಡ್ಡನ್ನೇ ಕಳೆದ ಒಂದು ವರ್ಷದಿಂದ ಹುಬ್ಬಳ್ಳಿಯಲ್ಲಿ ಚೆಲ್ಲಾಡಿ ತಾಲೀಮು ನಡೆಸುತ್ತಿದ್ದಾನೆ. ಕೇವಲ ಬ್ಯಾನರ್, ಪೋಸ್ಟರ್‌ಗಳಿಗಷ್ಟೇ ಸೀಮಿತವಾಗಿರುವ ಮಾ. ನಾಗರಾಜನ ಮುಖವನ್ನೇ ಈ ಭಾಗದ ಮುಕ್ಕಾಲು ಪಾಲು ಶಿಕ್ಷಕರು ಕಂಡಿಲ್ಲ. ಕಮಲ ನಾಯಕರ ಹಿಡನ್ ಒಳಾಟಗಳ ಅರಿವಿಲ್ಲದ ನಾಗರಾಜ, ಜೋಷಿ ಮತ್ತು ಶೆಟ್ಟರ್ ಸಾಂಗತ್ಯದಲ್ಲಿ ತಾನು ಹೊರಟ್ಟಿಯನ್ನು ಸೋಲಿಸಿಯೇ ಬಿಡುತ್ತೇನೆ ಅನ್ನೋ ಭ್ರಮೆಯಲ್ಲಿ ಕಾಸು ಚೆಲ್ಲಾಡುತ್ತಿದ್ದಾನೆ. ಆದರೆ ಫಲಿತಾಂಶ ಹೊರಬಿದ್ದು ಮೈಮೇಲೆ ಬಾಸುಂಡೆ ಎದ್ದಾಗಲೇ ಪಾಪ, ಈತನಿಗೆ ತಾನೆಂತಹ ವಿಷವರ್ತುಲದಲ್ಲಿ ತಗುಲಿಕೊಂಡಿದ್ದೇನೆ ಅನ್ನೋ ಸತ್ಯ ಅರ್ಥವಾದೀತು.


ಅದರಲ್ಲೂ ಹೊರಟ್ಟಿ ಅದೆಂತಹ ಖತರ್ನಾಕ್ ಗೇಮ್‌ಪ್ಲಾನರ್ ಎಂದರೆ ಶೆಟ್ಟರ್, ಜೋಷಿ ಜತೆ ಒಳಮೈತ್ರಿ ಮಾಡಿಕೊಂಡರೂ ನಾಗರಾಜ ಹುಂಬನಂತೆ ಹಣ ಖರ್ಚು ಮಾಡುತ್ತಿರೋದು ಭಯ ಮೂಡಿಸಿರುವುದರಿಂದ ಯಾವುದಕ್ಕೂ ಇರಲಿ ಅಂತ ಬಿಜೆಪಿಯಲ್ಲೇ ಗುರುತಿಸಿಕೊಂಡ ಆರ್.ಎಂ. ಕುಬೇರಪ್ಪ ಅನ್ನೋ ಆಸಾಮಿಯನ್ನು ತಾನೇ ಪಕ್ಷೇತರನಾಗಿ ಕಣಕ್ಕಿಳಿಸಿದ್ದಾನೆ. ಆಗೊಮ್ಮೆ ಮಾ.ನಾಗರಾಜ ಹೈಪೋಟ ನೀಡಿದರೂ ಬಿಜೆಪಿ ಮತಗಳು ಇಬ್ಭಾಗಗೊಳ್ಳಲಿ ಅನ್ನೋದು ಹೊರಟ್ಟಿಯ ಪ್ಲಾನು!

ಇನ್ನು ಹೊರಟ್ಟಿಗೆ ನೆರವು ನೀಡುವುದರಲ್ಲಿ ಕೈ ಪಾರ್ಟಿಯೇನೂ ಹಿಂದೆ ಬಿದ್ದಿಲ್ಲ, ಕಳೆದ ಚುನಾವಣೆಯಲ್ಲೇ ಕಾಂಗ್ರೆಸ್ ಪಾರ್ಟಿಯ ಸಾಮರ್ಥ್ಯವನ್ನೇ ಕೇವಲ **400** ಮತಗಳಿಗೆ ಕುಸಿಯುವಂತೆ ಮಾಡಿದ್ದ ಟಿ.ಈಶ್ವರನಿಗೇ ಮತ್ತೆ ಟಿಕೆಟು ಕೊಟ್ಟಿದೆ. ಹಾಲಿ ಕರ್ನಾಟಕ ಅರಣ್ಯ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷನಾಗಿರುವ ಟಿ. ಈಶ್ವರನಿಗೆ ಸಿಎಂ ಸಿದ್ದರಾಮಯ್ಯನ ಶಿಷ್ಯ ಅನ್ನೋ ಪ್ಲಸ್ ಪಾಯಿಂಟ್ ಇದೆ.

ಅಂದಹಾಗೆ, ಪಶ್ಚಿಮ ಶಿಕ್ಷಕ ಕ್ಷೇತ್ರದಿಂದ ಬಸವರಾಜ ಗುರಿಕಾರನಿಗೆ ಕಾಂಗ್ರೆಸ್ ಟಿಕೆಟ್ ಗ್ಯಾರಂಟಿ ಅನ್ನೋ ಮಾತುಗಳು ಕೇಳಿಬರುತ್ತಿದ್ದವು. ಪ್ರಾಥಮಿಕ ಶಾಲಾ ಶಿಕ್ಷಕರ ಸಂಘಟನೆಯಲ್ಲಿ ತೊಡಗಿಸಿಕೊಂಡಿರುವ ಗುರಿಕಾರನೇನಾದರೂ ಕಾಂಗ್ರೆಸ್ ಅಭ್ಯರ್ಥಿಯಾದರೆ ತನಗೆ ಸೋಲು ಗ್ಯಾರಂಟಿ ಅಂತ ಗಾಬರಿಬಿದ್ದ ಹೊರಟ್ಟಿ ನೇರವಾಗಿ ಕುಲುಕಿದ್ದು ಗ್ರಾಮೀಣಾಭಿವೃದ್ಧಿ ಸಚಿವ ಎಚ್.ಕೆ.ಪಾಟೀಲರ ಕೈಯನ್ನು. ಪಾಟೀಲರ ಹೆಂಡತಿ ಮತ್ತು ಹೊರಟ್ಟಿಯ ಹೆಂಡತಿಯ ನಡುವಿನ ಸ್ನೇಹವೇ ಈ ಪೊಲಿಟಿಕ್ಸ್‌ನ ಬಂಡವಾಳ.

ಹೊರಟ್ಟಿ ಬಂದು ಮುಲುಕಾಡಿದ್ದೇ ತಡ, ಬಸವರಾಜ್ ಗುರಿಕಾರನ ವಿರುದ್ಧ ಬಂಡಾಯವೆದ್ದ ಎಚ್.ಕೆ. ಪಾಟೀಲರು, ಸಿಎಂ ಸಿದ್ದರಾಮಯ್ಯನ ಕಿವಿಯೂದಿ ಅವರಿಗೂ ಒಪ್ಪಿಗೆ ಆಗುವಂತೆ ಅವರ ಶಿಷ್ಯ ಟಿ.ಈಶ್ವರನನ್ನೇ ಮತ್ತೆ ಕಣಕ್ಕಿಳಿಸಲು ಒಲ್ಲೈಸಿದರು. ಯಾವಾಗ ಬಸವರಾಜ್ ಗುರಿಕಾರನಿಗೆ ಕಾಂಗ್ರೆಸ್ ಟಿಕೆಟು ಕೊಡದೆ ವಂಚಿಸಿತೊ, ಆಗ ತಾನು ಗೆಲ್ಲುತ್ತೇನೆ, ಶೆಟ್ಟರ್-ಜೋಷಿ ಜೋಡಿ ತನ್ನನ್ನು ಗೆಲ್ಲಿಸಿಯೇ ತೀರುತ್ತೆ ಅನ್ನೋ ಹುಂಬತನದಲ್ಲಿರೋ ಕೆಪಿಎಸ್‌ಸಿ ರೊಕ್ಕಸ್ಥ ಮಾ.ನಾಗರಾಜು, ಬಸವರಾಜ್ ಗುರಿಕಾರನನ್ನು ಸಂಪರ್ಕಿಸಿ ತನ್ನೊಂದಿಗೆ ಕೈ ಮಿಲಾಯಿಸಿ, ಗೆಲುವಿಗೆ ಶ್ರಮಿಸುವಂತೆ ದುಂಬಾಲು ಬಿದ್ದಿದ್ದಾನೆ.

- ಹುಬ್ಬಳ್ಳಿಯಾಂವ



ಜಗದೀಶ್ ಶೆಟ್ಟರ್

ಶಿಕ್ಷಣ ವ್ಯವಸ್ಥೆಯ ಸುಧಾರಣೆಗೆ ಪ್ರಾಮಾಣಿಕ ಪ್ರಯತ್ನದ ಮಾಡಿದ ಕುರುಹು ಸದ್ರಿ ಶಿಕ್ಷಕ ಕ್ಷೇತ್ರದ ನಾಲ್ಕು ಜಿಲ್ಲೆಯ ಯಾವ ಮೂಲೆಯಲ್ಲೂ ಕಾಣಿಸದು.


ಶಿಕ್ಷಣ ಕ್ಷೇತ್ರದ ಬಗ್ಗೆ ಚಿಂತನ, ಗೋಷ್ಠಿ, ಅಧ್ಯಯನ ನಡೆಸುವ ತಿಳಿವಳಿಕೆಯೂ ಆತನಲ್ಲಿಲ್ಲ, ಹೀಗಾಗಿ ಶಿಕ್ಷಕರಿಗೆ ಮರೀಚಿಕೆ ತೋರಿಸುತ್ತ ಕಾಲ ಹಾಕಿದ್ದೇ ಆತನ ಸಾಧನೆಯಂತಾಗಿದೆ! ಹೊರಟ್ಟಿ ಶಿಕ್ಷಕರ ವೋಟಿಗೆ ಎಂಥ ಕಿತಾಪತಿಗೂ ಹೇಸದ ಪ್ರಚಂಡ! ಶಿಕ್ಷಕರದ್ದೇ ಸಾವಿರಾರು ಸಮಸ್ಯೆ-ಸಂಕಟಗಳಿರುವಾಗ ಈ ಹೊರಟ್ಟಿ ವಿಧಾನ ಪರಿಷತ್‌ನಲ್ಲಿ ಹಲ್ಕಟ್ ರಾಘು ಸ್ವಾಮಿ ಪರ ವಕಾಲತ್ತಿಗಿಳಿದು ಸದನದ ಸಮಯ ವ್ಯರ್ಥ ಮಾಡಿದ್ದು ಎಂದೆಂದೂ ಅಳಿಸದ ದಾಖಲಾಗಿದೆ!!

ನೀತಿಗೆಟ್ಟ-ನಿರ್ಲಜ್ಜ ಸ್ತ್ರೀ ವ್ಯಾಮೋಹಿ ರಾಘು ಸ್ವಾಮಿಯ ಪರ ಮಾತಾಡಿದರೆ ಹವ್ಯಕ ಸಮುದಾಯ ಮಾಸ್ತರ್‌ರ ಮತ ಸಿಗುತ್ತದೆಂಬ ದೂ(ದು)ರಾಲೋಚನೆಯಿಂದ ಹೊರಟ್ಟಿ ಸದನದಲ್ಲಿ ಹಾರಾಡಿದ್ದು ಆತನ ಸ್ವ-ಜಾತಿ ಲಿಂಗಾಯತ ವರ್ಗದ ಶಿಕ್ಷಕರಲ್ಲೇ ಅಸಹ್ಯ ಮೂಡಿಸಿದೆ. ಬ್ರಾಹ್ಮಣೇತರ ಶಿಕ್ಷಕರು ಹೊರಟ್ಟಿಯ ನೈತಿಕ-ವೈಚಾರಿಕ-ಅಧಃಪತನ ಕಂಡು ನಿಬ್ಬೆರಗಾಗಿದ್ದಾರೆ. ಪ್ರಜ್ಞಾವಂತ ಶಿಕ್ಷಕಿಯರಂತೂ ಹೊರಟ್ಟಿಯ ಹೊಲಸು ಬುದ್ಧಿಗೆ ಕ್ಯಾಕರಿಸಿ ಉಗಿದಿದ್ದಾರೆ. ಈ ಮನುಷ್ಯ ವೋಟಿಗಾಗಿ ಹವ್ಯಕರ ಕಚ್ಚೇಹರುಕ ಸನ್ಯಾಸಿಯ ಸಹವಾಸಕ್ಕೆ ಬೀಳಬಾರದಿತ್ತು ಎಂದು ಇವತ್ತಿಗೂ ಶಿಕ್ಷಕರು ಮಾತಾಡಿಕೊಳ್ಳುತ್ತಿದ್ದಾರೆ; ಇಷ್ಟು ಕೀಳುರಾಜಕಾರಣದಿಂದ ಎಮ್ಮೆಲ್ಸಿಯಾದರೆ ಅದರಿಂದ ಶಿಕ್ಷಕರಿಗೇನು ಪ್ರಯೋಜನ? ಹೊರಟ್ಟಿ ಮತ್ತೆ ಗೆದ್ದರೆ ಸನ್ಯಾಸಿ ಪೀಠ ರಾಡಿ ಮಾಡಿರುವ ರಾಘುನಂಥ ರಂಗೀಲಾಗಳಿಗೆ ಲಾಭವಾದೀತೇ ಹೊರತು ಮಾಸ್ತರ್‌ಗಳಿಗೆ ಯಾವ ಭಾಗ್ಯವೂ ಬರದು!!

ಅಷ್ಟಕ್ಕೂ ಈ ಹೊರಟ್ಟಿ ಸದನದಲ್ಲಿ ಹೇಳಿದ್ದೇನು ಗೊತ್ತಾ? ಸರ್ಕಾರ ರಾಘುನ ನಕಲಿ ಸಿಡಿ ಕೇಸ್ ವಾಪಸ್ ಪಡೆದದ್ದು ಸರಿಯಲ್ಲ ಎಂಬುದು ಹೊರಟ್ಟಿ ಹೋಂಕಾರ. ನಕಲಿ ಸಿಡಿ ಅಸಲಿಯತ್ತು ಹೊರಟ್ಟಿಗೆ ಗೊತ್ತಾ? ಗಾಯಕಿ ಪ್ರೇಮಲತಾರನ್ನು ಶ್ರೀರಾಮನ ಹೆಸರಲ್ಲಿ ರಾಘು ಬಳಸಿಕೊಂಡ ಕೇಸ್‌ಗೂ ಮೊದಲಿನ ಪುರಾಣವಿದು. ಆ ನಿತ್ಯಾನಂದ ಸ್ವಾಮಿಯ ಡಿಂಗ್‌ಡಾಂಗ್ ಸಿಡಿ ಹೊರಬಂದಿತ್ತು, ಈ ಸಂದರ್ಭವನ್ನು ಬಳಸಿಕೊಂಡು ತಾನೊಬ್ಬ ಬ್ರಹ್ಮಚಾರಿ ಸ್ವಾಮೀಜಿ ಎಂದು ಬಿಂಬಿಸುವ ಮೂಲಕ ತನಗಾಗದ ಗೋಕರ್ಣದ ಬ್ರಾಹ್ಮಣರ ತಂಡ ಹಣಿವ ಸ್ಕೆಚ್ ರಾಘು ಹೆಣೆದಿದ್ದ, ರಾಘುನ ಗ್ಯಾಂಗ್‌ನಲ್ಲಿದ್ದ ವಿಷಕಾರಿ ಪತ್ರಕರ್ತ, ಮಂಗಳೂರಲ್ಲಿದ್ದ ಜನಿವಾರ ಧಾರಿ ಐಜಿಪಿ ಮತ್ತು ಕುತಂತ್ರಿಗಳೆಲ್ಲ ಸೇರಿ ರಾಸಲೀಲೆಯ ನಕಲಿ ಸಿಡಿಯೊಂದನ್ನು ತಯಾರಿಸಿ ಹೊರಬಿಟ್ಟಿದ್ದರು. ಇದು ಗೋಕರ್ಣದ ರಾಘು ವಿರೋಧಿ ಬ್ರಾಹ್ಮಣ ಬಳಗದ ಕುಕೃತ್ಯ ಎಂದು ಸುದ್ದಿ ಹಬ್ಬಿಸಿದರು. ತನ್ಮೂಲಕ ನ್ಯಾಯಾಲಯದ ಒಳಗೆ-ಹೊರಗೆ ಗೋಕರ್ಣ ದೇವಾಲಯದ ಹಸ್ತಾಂತರ ವಿರೋಧಿ ಹೋರಾಟ ಹಮ್ಮಿಕೊಂಡಿದ್ದವರ ಸೊಂಟ ಮುರಿಯ ಪಾತಕ ಮಾಡಲಾಗಿತ್ತು, ಸಿಡಿಯಲ್ಲಿ ಸಿನಿಮಾ ನಟಿಯರೊಂದಿಗೆ ರಾಘು ರಾಸಲೀಲೆಯಲ್ಲಿ ತೊಡಗಿದಂತೆ ನಕಲಿ ಮಾಡಲಾಗಿತ್ತು!

ರಾಘು ಬಳಗದ ಈ ಷಡ್ಯಂತ್ರ ಅದೆಷ್ಟು ಘೋರವಾಗಿತ್ತೆಂದರೆ ಸರಿಯಾಗಿ ಮೊಬೈಲ್ ಬಳಸಲೂ ಬಾರದ 40ರ ಮುದಿ ವೈದಿಕರನ್ನು ಆರೋಪಿ ಮಾಡಿ ಜೈಲಿಗಟ್ಟಲಾಗಿತ್ತು, ವಯೋವೃದ್ಧ ಯಜಮಾನನ ಹೆಸರಲ್ಲಿ ಆ ಪರಿವಾರದ ತರುಣರು ರಾಘು ವಿರೋಧಿ ಹೋರಾಟ ನಿಲ್ಲಿಸುತ್ತಾರೆಂಬ ಲೆಕ್ಕಾಚಾರದ ಮಠ ಮಾಫಿಯಾದ್ದಾಗಿತ್ತು. ನಡುರಾತ್ರಿಯೆಲ್ಲ ಗೋಕರ್ಣದ ಅಮಾಯಕರ ಮನೆ ಮೇಲೆ ದಾಳಿ ಮಾಡಿದ್ದ ರಾಘು-ಯಡ್ಡಿಯ ಪೊಲೀಸರು ಮಾಡಿದ ಭಯೋತ್ಪಾದನೆ ಬರ್ಬರ ಹೇಯ-ಅಮಾನುಷವಾಗಿತ್ತು, ಜೈಲಿಗೆ ಬಿದ್ದ ಹಣ್ಣು-ಹಣ್ಣು ಮುದುಕರೊಬ್ಬರಂತೂ ಕಂಬನಿಗರೆಯುತ್ತಾ "ಈ ರಾಘವೇಶ್ವರ ಸ್ವಾಮಿ ಉದ್ಧಾರ ಆಗೋದಿಲ್ಲ.... ಆ ಯಡಿಯೂರಪ್ಪನೂ ಉದ್ಧಾರಾಗೋದಿಲ್ಲ.." ಎಂದು ಶಾಪ ಹಾಕಿದ್ದರು. ಅದೀಗ ನಿಜವಾಗಿದೆ.

ಅದಿರಲಿ, ಇಂಥ ನಕಲಿ ಸಿಡಿ ಕೇಸನ್ನು ಸಿದ್ದು ಸರ್ಕಾರ ವಾಪಸ್ ಪಡೆಯಲು ಮುಂದಾದಾಗ ರಾಘು ಸ್ವಾಮಿಯಷ್ಟೇ ಪರಿತಪಿಸಿ ಕಂಗಾಲಾಗಿದ್ದು ಶಿಕ್ಷಕ ಕ್ಷೇತ್ರದ ಎಮ್ಮೆಲ್ಸಿ ಹೊರಟ್ಟೀಜಿ! ಆ ರಾಸಲೀಲಾ ಸಿಡಿ ನಕಲಿ ಎಂದು ಗೊತ್ತಿದ್ದೂ ಹೊರಟ್ಟಿ ಕೇಸ್ ವಾಪಸ್ ಪಡೆದ ಸರ್ಕಾರದ ಕ್ರಮ ಖಂಡಿಸಿ ಪರಿಷತ್‌ನಲ್ಲಿ ಮಾತಾಡಿ ಪೊಲಿಟಿಕಲ್ ಮೈಲೇಜ್‌ಗೆ ಹವಣಿಸಿದರು. ಹೀಗೆ ಹುಚ್ಚುಚ್ಚಾಗಿ ಹೊರಟ್ಟಿ ಕೊಳಕೇಶ್ವರ ಸ್ವಾಮಿ ಪರ ವಹಿಸಿ ಮಾತಾಡುವಾಗ ಎದುರಾಗಿದ್ದ ಎಮ್ಮೆಲ್ಸಿ ಎಲೆಕ್ಷನ್ ಮತ ಬೇಟೆಯ ತಂತ್ರಗಾರಿಕೆ ತಲೆಯಲ್ಲಿತ್ತೆಂಬುದು ಎಂಥವರಿಗೂ ಅರ್ಥವಾಗುವಂಥದ್ದು. ಹವ್ಯಕರ ಮಠಾಧೀಶನಾದ ರಾಘುನ ಪರ ಮಾತಾಡಿದರೆ ಆತನ ಜಾತಿಯ ಶಿಕ್ಷಕ-ಶಿಕ್ಷಕಿಯರ ಓಟು ಸಿಗುತ್ತದೆಂದು ಹೊರಟ್ಟಿ ಭಾವಿಸಿದ್ದರು. ಆದರೆ ಶಿಕ್ಷಕ ಸಮುದಾಯಕ್ಕೆ ಹೊರಟ್ಟಿ ಅಭಿರುಚಿ-ನೈತಿಕತೆಯ ಅಸಲಿತನ ರಾಘುನ ನಕಲಿ ಸಿಡಿಯ ಪುರಾಣದಿಂದ ಅರ್ಥವಾಗಿ ಹೋಯ್ತು!!



ಸಾಕ್ಷಾತ್ ಹೊರಟ್ಟಿ ರಾಘುನ ಪಾದಕ್ಕೆ ದೈ ಹೊಡೆದ ಪೋಟೋ

ಕಳೆದ ವಾರ ಹೊರಟ್ಟಿ ಸಾಕ್ಷಾತ್ ರಾಘುನ ಪಾದಕ್ಕೆ ದೈ ಹೊಡೆದು ಫೋಟೋ ಪತ್ರಿಕೆಗಳಲ್ಲಿ ಹಾಕಿಸಿಕೊಂಡು ಎಲೆಕ್ಷನ್ ಪ್ರಚಾರದ ಒಂದು ಮಜಲು ಮುಗಿಸಿದ ಖುಷಿಯಲ್ಲಿದ್ದಾರೆ. ಉತ್ತರ ಕನ್ನಡದ ಸಿದ್ದಾಪುರ ತಾಲ್ಲೂಕಿನ ಬಾನ್ಕುಳಿ ಬ್ರ್ಯಾಂಚ್ ಮಠದಲ್ಲಿ ಭಾವಪೂಜೆಯ ಬೂಟಾಟಿಕೆಯಲ್ಲಿ ತಲ್ಲೀನನಾಗಿದ್ದ ರಾಘು ಸ್ವಾಮಿಯ "ಶಂಕರ ಪಂಚಮಿ" ಪ್ರಹಸನದಲ್ಲಿ ಮುಖ್ಯ ಅತಿಥಿಯಾಗಿದ್ದ ಹೊರಟ್ಟಿ ರಾಘುನ ಕೊಂಡಾಡಿ ಕುಪ್ಪಳಿಸಿದ್ದಾರೆ. ಆ ಮೂಲಕ ಹವ್ಯಕ ಶಿಕ್ಷಕರ ಮತ ಬ್ಯಾಂಕಿಗೆ ಕೈಹಾಕಿದ್ದಾರೆ.


ಒಂದಂತೂ ಖರೆ. ಹವ್ಯಕ ಶಿಕ್ಷಕರಿಗಷ್ಟೇ ಅಲ್ಲ, ಪಶ್ಚಿಮ ಶಿಕ್ಷಕರ ಕ್ಷೇತ್ರದ ಮಾಸ್ತರ್/ಮಾಸ್ತರಿಣಿಯರಿಗೆ ಹೊರಟ್ಟಿಯ ಸಮಯಸಾಧಕತನ, ತಮ್ಮನ್ನು ಬಂಡವಾಳ ಮಾಡಿಕೊಂಡು ರಾಜಕೀಯ ಗದ್ದುಗೆಗೆ ಸತತವಾಗಿ ಏರುತ್ತಿರುವ ವಂಚಕತನ ನಿಸ್ಸಂಶಯವಾಗಿ ಅರ್ಥವಾಗಿದೆ. ಹೊರಟ್ಟಿಗೆ ಮೊದಲಿನ ಬೆಂಬಲ ಈ ಬಾರಿ ಇಲ್ಲದಾಗಿದೆ. ಬಿಜೆಪಿಯವರು ದುರ್ಬಲ ನಾಗರಾಜ್ ಎಂಬಾತನನ್ನು ಕಣಕ್ಕಿಳಿಸಿದರೂ ಕಾಂಗ್ರೆಸಿಗರು ಸಶಕ್ತ ಟಿ. ಈಶ್ವರ್‌ರನ್ನು ಕ್ಯಾಂಡಿಡೇಟ್ ಮಾಡಿದ್ದಾರೆ. ಬಿಜೆಪಿಗರು ಕುಬೇರಪ್ಪರಿಗೆ ಟಿಕೆಟ್ ತಪ್ಪಿಸಿದ್ದು ಹೊರಟ್ಟಿಗೆ ಅನುಕೂಲ ಮಾಡಿಕೊಡಲೆಂಬುದು ಎಲ್ಲರಿಗೂ ಗೊತ್ತಿದೆ. ಚೆಡ್ಡಿ ಜಗದೀಶ್ ಶೆಟ್ಟರ್‌ರನ್ನು ಒಲಿಸಿಕೊಳ್ಳಲು ಹೊರಟ್ಟಿಗೆ ಸಾಧ್ಯವಾಗಿದೆ.

ದಿನಗಳೆದಂತೆ ಹೊರಟ್ಟಿ v/s ಈಶ್ವರ ಜಿದ್ದಾಜಿದ್ದಿ ಜೋರಾಗುತ್ತಿದೆ. ಹೊರಟ್ಟಿ ರಾಘುಸ್ವಾಮಿಯ ಕಾಲಿಗೆರಗಿದರೂ ಮೊದಲಿನ ಉತ್ಸಾಹ ಮೂಡುತ್ತಿಲ್ಲ. ಶಿಕ್ಷಕರ ನಡುವೆಯೂ ಜಾತಿರಾಜಕಾರಣ ಮಾಡುವ ಹೊರಟ್ಟಿಯನ್ನು ಗೆಲ್ಲಿಸಲೇಬೇಕೆಂಬ ಯೋಚನೆಯೇನೂ ಶಿಕ್ಷಕರಲ್ಲಿ ಈ ಬಾರಿ ಇಲ್ಲ! ರಾಘು ಬಾನ್ಕುಳಿ ಮಠದಲ್ಲಿ ಕುಳಿತು ಸ್ವ-ಜಾತಿ ಶಿಕ್ಷಕರಿಗೆ ಹೊರಟ್ಟಿಗೇ ಮತ ಹಾಕಿ ಎಂದು ಫರ್ಮಾನು ಹೊರಡಿಸಿದ್ದಾನೆ.


ಇದೇ ಹೊರಟ್ಟಿ ಸೋಲಿಗೆ ಹೇತುವಾದೀತೆಂಬ ಜಿಜ್ಞಾಸೆ ಈಗ ಶಿಕ್ಷಕ ಸಮುದಾಯದಲ್ಲಿ ನಡೆದಿದೆ. ಶಿಕ್ಷಕರು ಮೂರುವರೆ ದಶಕದ ಕೊಳಕು ನೀರು ಹೊರಹಾಕಿ ಶುದ್ಧ ನೀರು ಹರಿಸಲು ಪಶ್ಚಿಮ ಶಿಕ್ಷಕ ಕ್ಷೇತ್ರವನ್ನು ಸಿದ್ಧ ಮಾಡುತ್ತಿದ್ದಾರೆ. ಬದಲಾವಣೆಯ ಲಕ್ಷಣವೇನೋ ಕಾಣಿಸುತ್ತಿದೆ. ಆದರೆ ಹೊರಟ್ಟಿಯ ಕುರುಡು ಕಾಂಚಾಣ ಕುಣಿಸುವ ಭಯ ಬದಲಾವಣೆ ಬಯಸುವವರ ಕಾಡುತ್ತಿದೆ.

■ ಶುದ್ಧೋಧನ

ಹರಪನಹಳ್ಳಿ: ಕೈ ಶಾಸಕ ರವೀಂದ್ರ ಎಚ್ಚೆತ್ತುಕೊಳ್ಳಬೇಕು



ಪ್ರಕಾಶರ ರಾಜಕೀಯ ಪಟ್ಟುಗಳ ಗಂಧಗಾಳಿ ಗೊತ್ತಿಲ್ಲ ರವೀಂದ್ರ ತನ್ನ ಅಪ್ಪ ನಡೆಸುತ್ತಿದ್ದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಯೋಜಿಸುವುದೇ ರಾಜಕಾರಣವೆಂದು ಅರ್ಥಮಾಡಿಕೊಂಡಂತಿದೆ. ಇಂಥಾ ಅಪಕ್ವ ರವೀಂದ್ರನ ಸುತ್ತ ಅದೆಂತಹ ಗಾಂಪರ ಗುಂಪು ಸುತ್ತುವರೆದಿದೆಯೆಂದರೆ ಇಡೀ ಕ್ಷೇತ್ರವೇ ಹುಬ್ಬೇರಿಸುತ್ತಿದೆ. ಉತ್ತರನ ಪೌರುಷ ಒಲೆ ಮುಂದೆ ಎನ್ನುವಂತೆ ರವಿಯ ಸಮಸ್ತ ಅಧಿಕಾರವೂ ಅವನ ಪಟಾಲಮ್ಮಿಗೆ ಮಾತ್ರವೇ ಸೀಮಿತವಾಗಿರೋದು ದುರಂತ. ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ, ಹಗಲುದರೋಡೆಗಳು ನಿಲ್ಲುತ್ತಿಲ್ಲ, ರವೀಂದ್ರನ ರಾಜಕೀಯ ದುರಾಡಳಿತದಿಂದ ಹರಪನಹಳ್ಳಿ ನಲುಗಿಹೋಗಿದೆ. ಜೊತೆಗೆ, ಕೈ ಪಾರ್ಟಿ ರಾಜಕೀಯವಾಗಿ ಚೇತರಿಸಿಕೊಳ್ಳಲಾರದಷ್ಟು ಮೆತ್ತಗಾಗಿದೆ. ಇದೆಲ್ಲದಕ್ಕೂ ಶಾಸಕ ರವಿಯ ಎಳಸು ರಾಜಕಾರಣ ಒಂದು ಕಾರಣವಾದರೆ, ಅವನನ್ನು ಸುತ್ತುವರಿದಿರುವ ಗಾಂಪರ ದಂಡು ಮತ್ತೊಂದು ಕಾರಣ. ಬಸವರಾಜಯ್ಯ ಮತ್ತು ಅಂಜಿನಪ್ಪ ಎಂಬಿಬ್ಬರೇ ಸಾಕು ರವೀಂದ್ರನ ರಾಜಕೀಯ ಏಳಿಗೆಯನ್ನು ಮುಂಡಾಮೋಚಲು.



ಹರಪನಹಳ್ಳಿ ವಿಧಾನಸಭಾ ಕ್ಷೇತ್ರ ಬಳ್ಳಾರಿಯಿಂದ ವಿಭಜನೆಗೊಂಡು ದಾವಣಗೆರೆ ಜಿಲ್ಲೆಯ ತೆಕ್ಕೆಗೆ ಬಂದಾಗ ಒಂದಷ್ಟು ಭರವಸೆಯ ಬೆಳಕು ಕಾಣಿಸಿಕೊಂಡದ್ದು ಖರೆ. ಸದಾ ಬರಗಾಲ, ನೀರಿಗೆ ಹಾಹಾಕಾರ, ವಲಸೆ, ಸುಡುಬಿಸಿಲ ಮಡಿಲಲ್ಲಿ ಕಾದ ಉಂಡೆಯಂತಿರುವ ಹರಪನಹಳ್ಳಿಯ ನಸೀಬು ಈಗಲಾದರೂ ಸುಧಾರಿಸೀತು ಅನ್ನೋ ಆಶಯ ಜನರಲ್ಲಿತ್ತು. ಅಸಲಿಗೆ, ಈ ಪ್ರಾದೇಶಿಕ ಮರುವಿಂಗಡಣೆಗಳಿಂದ ಆಡಳಿತಾತ್ಮಕ ಮತ್ತು ರಾಜಕೀಯ ಗತಿಗಳು ಬದಲಾಗುತ್ತವೆಯೇ ವಿನಃ ಭೌಗೋಳಿಕ ಛಾಯೆ ಬದಲಾಗದು. ಆದಾಗ್ಯೂ ಜನ ದಾವಣಗೆರೆಯ ತಕ್ಕಡಿಯಲ್ಲಿಟ್ಟು ಹರಪನಹಳ್ಳಿಯನ್ನು ತೂಗಿಕೊಂಡು ಒಂದಿಷ್ಟು ಸಂತಸದ ಮೂಲವನ್ನು ಕಂಡುಕೊಂಡಿದ್ದರು. ಈಗ ಅದೂ ಹುಸಿಯಾಗಿಹೋಗಿದೆ. ಹರಪನಹಳ್ಳಿಯದ್ದು ಅದೆಂತಹ ದುರದೃಷ್ಟವೆಂದರೆ ಕಡೇಪಕ್ಷ ಬಳ್ಳಾರಿಯಲ್ಲೇ ಉಳಿದಿದ್ದರೆ ಹೈದರಾಬಾದ್-ಕರ್ನಾಟಕ ಮೀಸಲಾತಿಗಾದರೂ ಒಳಪಡುತ್ತಿತ್ತು. ಈಗ ಅದೂ ಇಲ್ಲದಂತಾಗಿದೆ. ಅತ್ತ ಅಭಿವೃದ್ಧಿಯೂ ಇಲ್ಲ, ಇತ್ತ ದಶಕಗಳಿಂದ ನಿರ್ಲಕ್ಷ್ಯಕ್ಕೆ ತುತ್ತಾಗಿದ್ದಕ್ಕೆ ಪ್ರತಿಯಾಗಿ ಮೀಸಲಾತಿಯೂ ಇಲ್ಲ, ಪರಿಣಾಮ ಕಾದ ಗಾಯದ ಮೇಲೆ ಬರೆ ಎಳೆದಂತಾಗಿದೆ.


ಹರಪನಹಳ್ಳಿ ಸ್ವಾತಂತ್ರ್ಯಪೂರ್ವದಿಂದಲೂ ಹೈ-ಕ ವ್ಯಾಪ್ತಿಯಲ್ಲೇ ನರಳಾಡಿದ ನೆಲ. ಇಲ್ಲಿನ ರಾಜಕಾರಣಿಗಳಿಂದ ಈ ನೆಲಕ್ಕಾಗಲಿ, ಜನಕ್ಕಾಗಲಿ ನಯಾಪೈಸೆಯ ಪ್ರಯೋಜನವೂ ಆಗಿಲ್ಲ; ಆಗುತ್ತಲೂ ಇಲ್ಲ. ಕರ್ನಾಟಕ ಕಂಡ ಅತ್ಯಂತ ಮುತ್ಸದ್ದಿ ರಾಜಕಾರಣಿ ದಿವಂಗತ ಎಂ.ಪಿ. ಪ್ರಕಾಶ್ ಶಾಸಕರಾಗಿ, ಮಂತ್ರಿಯಾಗಿ, ಉಪಮುಖ್ಯಮಂತ್ರಿಯಾಗಿ ಅಧಿಕಾರ ಪೀಠಗಳಲ್ಲಿ ಠಳಾಯಿಸಿದರೂ ಹರಪನಹಳ್ಳಿ ಉದ್ಧಾರವಾಗಲಿಲ್ಲ. ಹಾಗಂತ ಪ್ರಕಾಶರನ್ನು ಈ ವಿಚಾರದಲ್ಲಿ ದೂಷಿಸಲಾಗುವುದಿಲ್ಲ, ಯಾಕೆಂದರೆ ಮೊದಲು ಪ್ರಕಾಶರ ಕಾರ್ಯಸ್ಥಾನ ಹಡಗಲಿಯಾಗಿತ್ತು, ಆಗ ಹಡಗಲಿ ಸಾಮಾನ್ಯ ಕ್ಷೇತ್ರವಾಗಿದ್ದರೆ, ಹರಪನಹಳ್ಳಿ ಎಸ್.ಸಿ. ಮೀಸಲು ಕ್ಷೇತ್ರವಾಗಿತ್ತು. ಆದರೆ ಯಾವಾಗ ಹಡಗಲಿ ಮೀಸಲು ಕ್ಷೇತ್ರವಾಗಿ, ಹರಪನಹಳ್ಳಿ ಸಾಮಾನ್ಯಕ್ಕೆ ತಿರುಗಿತೋ ಆಗ ಪ್ರಕಾಶರು ಹಡಗಲಿ ಬಿಟ್ಟು ಹರಪನಹಳ್ಳಿಗೆ ರಾಜಕೀಯ ವಲಸಿಗರಾಗಿ ಬಂದರು. ಅಷ್ಟೊತ್ತಿಗಾಗಲೇ ಸಿದ್ದರಾಮಯ್ಯ ಎಂ.ಪಿ. ಪ್ರಕಾಶ್ ಜೆಡಿಎಸ್‌ಗೆ ಗುಡ್‌ಬೈ ಹೇಳಿ ಕೈ ತೆಕ್ಕೆಗೆ ಬಂದಾಗಿತ್ತು, ಇತ್ತ ಎಂಪಿ ಪ್ರಕಾಶರಂತೆಯೇ ಅಷ್ಟು ದಿನ ಹರಪನಹಳ್ಳಿಯ ಎಸ್‌ಸಿ ಮೀಸಲು ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದ ಶಾಸಕ ಪಿ.ಟಿ. ಪರಮೇಶ್ವರ ನಾಯ್ಕ ಹಡಗಲಿಯ ಎಸ್‌ಸಿ ಕ್ಷೇತ್ರಕ್ಕೆ ವಲಸೆ ಹೋದರು. ಅದೊಂತರಾ ಪೊಲಿಟಿಕಲ್ ಮ್ಯೂಚುಯಲ್ ಡೆಪ್ಯುಟೇಷನ್. ಹಾಗಾಗಿ ತಮ್ಮತಮ್ಮ ಮತಮೂಲಗಳನ್ನು ಒಬ್ಬರಿಗೊಬ್ಬರು ಕೊಟ್ಟು ತೆಗೆದುಕೊಂಡು ಮಾಡಿದ್ದರಿಂದ ಹರಪನಹಳ್ಳಿಯಲ್ಲಿ ಎಂಪಿ ಪ್ರಕಾಶರು, ಹಡಗಲಿಯಲ್ಲಿ ಪರಮೇಶ್ವರ ನಾಯ್ಕ ನೆಲೆಗೊಳ್ಳಲು ತ್ರಾಸೆನಿಸಲಿಲ್ಲ.

ಆದರೂ 2008ರ ಚುನಾವಣೆಯ ವೇಳೆಗಾಗಲೇ ಹರಪನಹಳ್ಳಿಯ ರಾಜಕೀಯ ಸನ್ನಿವೇಶವೇ ವಿಛಿದ್ರಕಾರಿಯಾಗಿ ರೂಪಾಂತರಗೊಂಡಿತ್ತು. ಅಷ್ಟೂ ದಿನ ಕಾಂಗ್ರೆಸ್‌ನ ಭದ್ರಕೋಟೆಯಂತಿದ್ದ ಬಳ್ಳಾರಿಗೆ ಬಳ್ಳಾರಿಯೇ ಇಡಿಯಾಗಿ ಗಣಿ ಮಾಫಿಯಾದ ರೆಡ್ಡಿ ಬ್ರದರ್‌ಗಳ ಚೆಡ್ಡಿ ಜೇಬಿನೊಳಗೆ ವಿಲವಿಲ ಒದ್ದಾಡುತ್ತಿರಬೇಕಾದರೆ ಹರಪನಹಳ್ಳಿ ಮಾತ್ರ 'ಸಭ್ಯ' ನಾಯಕನಿಗೆ ಮಣೆ ಹಾಕಿ ಕೂರಲು ಸಾಧ್ಯವೇ? ಹಾಗಾಗಿ, ಪರಮೇಶ್ವರ್ ನಾಯ್ಕ ಓಟಿನ ಗಂಟುಗಳನ್ನು ಬಿಟ್ಟುಹೋಗಿದ್ದರೂ ಬಿಜೆಪಿಯ ಕರುಣಾಕರ ರೆಡ್ಡಿ ಚೆಲ್ಲಿದ ನೋಟಿನ ಗಂಟುಗಳ ಮುಂದೆ ಪ್ರಕಾಶರ ರಾಜಕೀಯ ಕೊಚ್ಚಿಹೋಯಿತು. ಉಪಮುಖ್ಯಮಂತ್ರಿ ಗಾದಿಯವರೆಗೆ ತಲುಪಿದ್ದ ಪ್ರಕಾಶರನ್ನು ರೆಡ್ಡಿಯ ದುಡ್ಡು ಅನಾಯಾಸವಾಗಿ 28 ಸಾವಿರ ಮತಗಳ ಅಂತರದಿಂದ ಸೋಲಿಸಿ ಮನೆಗಟ್ಟಿತ್ತು.


ಒನ್ಸ್ ಎಗೇನ್, ಪ್ರಕಾಶ್ ಸೋತಿದ್ದರಿಂದಾಗಲಿ ಅಥವಾ ಕರುಣಾಕರ ರೆಡ್ಡಿ ಗೆದ್ದು ಶಾಸಕನಾದದ್ದರಿಂದಾಗಲಿ ಹರಪನಹಳ್ಳಿಯ ನಸೀಬೇನು ನೆಟ್ಟಗಾಗಲಿಲ್ಲ. ಹರಪನಹಳ್ಳಿಗೆ ತನ್ನದೇ ಆದ ಶತಮಾನಗಳಷ್ಟು ಹಳೆಯ ಸಮಸ್ಯೆಗಳಿವೆ. ತುಂಗಭದ್ರಾ ನದಿ ಮಗ್ಗುಲಲ್ಲೇ ಹರಿದರೂ ಆ ನೀರನ್ನು ಬಳಸಿಕೊಳ್ಳುವ ಭಾಗ್ಯ ಈ ನೆಲಕ್ಕಿಲ್ಲ. ಹಾವೇರಿ-ರಾಣೇಬೆನ್ನೂರು ಮತ್ತು ಹರಪನಹಳ್ಳಿ ನಡುವೆ ಗರ್ಭಗುಡಿ ಬ್ಯಾರೇಜ್ ಮತ್ತು ಬ್ರಿಡ್ಜ್ ನಿರ್ಮಾಣ ಮಾಡುವ ಮಾತಂತೂ ತಲತಲಾಂತರದಿಂದ ಕನಸಾಗಿಯೇ ಉಳಿದಿದೆ. 2008ರ ಚುನಾವಣೆ ಸಂದರ್ಭದಲ್ಲಿ ಕರುಣಾಕರ ರೆಡ್ಡಿ ತಾನು ಗೆದ್ದು ಬಂದರೆ ಗರ್ಭಗುಡಿ ಬ್ಯಾರೇಜು ಮತ್ತು ಬ್ರಿಡ್ಜ್ ಕಟ್ಟಿಸಿಯೇ ತೀರುತ್ತೇನೆಂದು ಬಂಡಲ್ ಸುತ್ತಿದ್ದ. ಗೆದ್ದ ಮೇಲೆ ಮತದಾರರ ಕಣ್ಣೊರೆಸುವ ಸಲುವಾಗಿ ಯೋಜನೆಗೆ ಗುದ್ದಲಿಪೂಜೆ ಮಾಡಿದ್ದಷ್ಟೇ ಅವನ ಸಾಧನೆ. ತನ್ನದೇ ಸರ್ಕಾರದಲ್ಲಿ, ತಾನೇ ಕಂದಾಯ ಮಂತ್ರಿಯಾಗಿದ್ದರೂ ಬಜೆಟ್‌ನಲ್ಲಿ ಈ ಯೋಜನೆಗೆ ನಯಾಪೈಸೆಯನ್ನೂ ಎತ್ತಿಡಲಿಲ್ಲ. 2013ರ ವೇಳೆಗೆ ಜನ ಕರುಣಾಕರ ರೆಡ್ಡಿಯಿಂದ ಅದೆಷ್ಟು ಬೇಸತ್ತು ಹೋಗಿದ್ದರೆಂದರೆ, ಹರಪನಹಳ್ಳಿಯಿಂದ ಇವನನ್ನು ಶಾಶ್ವತವಾಗಿ ಬಳ್ಳಾರಿ ಬಂಗಲೆಗೆ ಅಟ್ಟಲು ಸಜ್ಜಾಗಿದ್ದರು. ಅಂತಹ ಸಮಯದಲ್ಲೇ ನೋಡಿ, ಪ್ರಕಾಶರು ದಿವಂಗತರಾಗಿ ಅವರ ಪುತ್ರ ಎಂ.ಪಿ.ರವೀಂದ್ರ ಎಂಟ್ರಿ ಕೊಟ್ಟದ್ದು. ಭ್ರಷ್ಟ ಬಿಜೆಪಿಗಳು, ಅವುಗಳ ಕಿತ್ತಾಟ, ರೆಡ್ಡಿಗಳ ಗೆಬರಾಟ, ಜನಾರ್ದನನ ಜೈಲೂಟ ಅಂತ ಬೇಸತ್ತಿದ್ದ ಜನ ಬದಲಾವಣೆಗೆ ತಡಬಡಿಸಿದ್ದೇ ರವೀಂದ್ರ ಎಂಎಲ್‌ಎ ಆಗಲು ದಾರಿಯಾಯ್ತು.


ರವೀಂದ್ರ ಬಂದ

ರವೀಂದ್ರ ದಿವಂಗತ ಪ್ರಕಾಶರ ಮಗ ಆದರೆ ಅವರ ತಂದೆಗೆ ಇದ್ದ ಸಾಂಸ್ಕೃತಿಕ ವ್ಯಾಮೋಹವಾಗಲಿ, ರಾಜಕೀಯ ಪಟ್ಟುಗಳಾಗಲಿ ತಿಳಿಯದವ. ಹಡಗಲಿಯ ಸ್ಥಳೀಯ ಬ್ಯಾಂಕಿನ ಅಧ್ಯಕ್ಷನಾಗಿದ್ದನಾದರೂ ಅದು ಅಪ್ಪ ಪ್ರಕಾಶರ ನಾಮಬಲದ ಮೇಲೆ. ಅಪ್ಪನ ಪಕ್ಕದಲ್ಲೇ ಹರಿದಾಡಿದರೂ ರಾಜಕೀಯ ತಂತ್ರಗಾರಿಕೆಯನ್ನು ರವೀಂದ್ರ ಅರಗಿಸಿಕೊಳ್ಳಲಿಲ್ಲ. 2008ರಲ್ಲಿ ಸೋತ ನಂತರ ಪ್ರಕಾಶರ ರಾಜಕೀಯ ಮಾತ್ರವಲ್ಲ ಅವರ ಬದುಕೇ ಮಸುಕಾಗಿಹೋಯ್ತು. ಅವರು ದಿವಂಗತ ಪಟ್ಟಕ್ಕೇರಿದ ನಂತರ ಇನ್ನು ರವೀಂದ್ರನೇ ಹರಪನಹಳ್ಳಿಗೆ ಕೈ ಪಾರ್ಟಿಯಿಂದ ಕ್ಯಾಂಡಿಡೇಟು ಎನ್ನುವ ರೂಮರ್ ಶುರುವಾದದ್ದು. ಅಷ್ಟೊತ್ತಿಗಾಗಲೇ ಕರುಣಾಕರ ರೆಡ್ಡಿಯ ಬಳ್ಳಾರಿ ಕಿಂಗ್‌ಡಮ್ಮೇ ಮಕಾಡೆ ಮಗುಚಿಕೊಂಡಿತ್ತು.



ಸಾಂಸ್ಕೃತಿಕ ಕಾರ್ಯಕ್ರಮ





ಜೊತೆಗೆ, ಬಿಜೆಪಿ ವಿರುದ್ಧ ಜನ ಆಕ್ರೋಶಗೊಂಡಿದ್ದ ಜೊತೆಗೆ ಪ್ರಕಾಶ್ ವಿಧಿವಶರಾದ ಸಿಂಪಥಿಯೂ ರವೀಂದ್ರ ಕೈಹಿಡಿದವು. ಅಷ್ಟಾದರೂ ಯಡ್ಡಿ ಎಂಬ ಭಸ್ಮಾಸು ಕಟ್ಟಿದ್ದ ಕೆಜೆಪಿಯಿಂದ ಸ್ಪರ್ಧಿಸಿದ್ದ ಕೊಟ್ರೇಶಿ 28 ಸಾವಿ ಮತಗಳನ್ನು ಲಪಟಾಯಿಸದೆ ಹೋಗದಿದ್ದರೆ, 48 ಸಾವಿ ಮತ ಪಡೆದು ಸೋತ ಕರುಣಾಕರ ರೆಡ್ಡಿ, ರವೀಂದ್ರನಿಗ ಅಪ್ಪನಿಗೆ ತಂದಿದ್ದ ಗತಿಯನ್ನು ತಂದಿರುತ್ತಿದ್ದ. ಯಾಕೆಂದ 56 ಸಾವಿರ ಮತಗಳಿಸಿ ಗೆದ್ದ ರವೀಂದ್ರ ಮತ್ತು ಕರುಣಾ ರೆಡ್ಡಿಯ ನಡುವಿನ ಗೆಲುವಿನ ಅಂತರ ಕೇವಲ ಆ ಸಾವಿರ ಮಾತ್ರ!

ರವೀಂದ್ರ ಯುವಕ, ಉತ್ಸಾಹಿ ಯುವಕ. ಸಾಲದ ಎಂ.ಪಿ. ಪ್ರಕಾಶರ ಕುಲಪುತ್ರ. ಹಾಗಾಗಿ ಕ್ಷೇತ್ರದ ಬವಣೆ ಮುಕ್ತಿ ನೀಡಬಹುದೆಂಬ ಕನಸು ಮತದಾರನದಾಗಿತ್ತು ಅದಕ್ಕೆ ತಕ್ಕಂತೆ ಪ್ರಚಾರದ ಸಂದರ್ಭದಲ್ಲಿ ರವೀಂದ್ರ ಕೂರ ಹಳಬರಂತೇ ಗರ್ಭಗುಡಿ ಬ್ಯಾರೇಜು ಮತ್ತು ಬ್ರಿಡ್ ಆಶ್ವಾಸನೆ ಕೊಟ್ಟಿದ್ದ ಮತದಾರರೆದುರು ಸುಂದರ ಕನಸುಗಳ ನೇಯ್ದಿದ್ದ. ಕೆಜೆಪಿ ದಯೆಯಿಂದ ಗೆದ್ದ ರವೀಂದ್ರ ಹಿಂದಿ ಶಾಸಕರಿಗಿಂತ ತಾನೇನೂ ಭಿನ್ನನಲ್ಲ ಅನ್ನೋದನ್ನು ಸಾಬೀತು ಮಾಡುವುದರಲ್ಲೇ ಸುಸ್ತಾಗಿ ಹೋಗುತ್ತಿದ್ದಾನೆ.

ತಿಂಗಳಿಗೊಮ್ಮೆ ಆತ ಕ್ಷೇತ್ರದ ಕಡೆ ಮುಖ ಮಾಡುವುದೂ ದುಸ್ತರವಾಗಿದೆ. ಗರ್ಭಗುಡಿ ಯೋಜನೆಯ ಬಗ್ಗೆ ಮೂರು ವರ್ಷವಾದರೂ ಸೊಲ್ಲೆತ್ತಿಲ್ಲ. ಜಿಲ ಉಸ್ತುವಾರಿ ಮಂತ್ರಿಯಾದ ಶಾಮನೂರು ಶಿವಶಂಕರ ಇತ್ತ ಒಮ್ಮೆಯೂ ತಲೆಹಾಕಿಲ್ಲ ಎನ್ನುವುದು ಅವರೊಬ್ಬ ಹೊಣೆಗೇಡಿತನವನ್ನಲ್ಲ ಸ್ಥಳೀಯ ಶಾಸಕ ರವೀಂದ್ರ ನಿರ್ಲಕ್ಷ್ಯವನ್ನೂ ಎತ್ತಿ ತೋರುತ್ತದೆ. ಹಡಗಲಿ ಶಾಸಕ ಪಿ.ಟಿ. ಪರಮೇಶ್ವರನಾಯ್ಕನ ಮಗ ಭರತ್ ಲಕ್ಷ್ಮೀಪುರ ಗ್ರಾಮ ಪಂಚಾಯ್ತಿ ಅಧ್ಯಕ್ಷನಾದಾಗ ಏರ್ಪಡಿಸಿದ್ದ ಔತಣಕ್ಕೆಂದು ಗ್ರಾಮೀಣಾಭಿವೃದ್ಧಿ ಸಚಿವ ಎಚ್.ಕೆ. ಪಾಟೀಲ, ಶಿವಶಂಕರ ಬಂದಿದ್ದುಬಿಟ್ಟರೆ ಮಂತ್ರಿ ಅನ್ನಿಸಿಕೊಂಡ ಯಾವೊಂದು ಪ್ರಾಣಿಯೂ ಹರಪನಹಳ್ಳಿಗೆ ಈ ಮೂರು ವರ್ಷದಲ್ಲಿ ಹಾದುಬಂದಿಲ್ಲ, ಅದೂ ಇಲ್ಲಿನ ಶಾಸಕ ಪ್ರತಿನಿಧಿಸು ಕಾಂಗ್ರೆಸ್‌ನ ಸರ್ಕಾರವೇ ಅಧಿಕಾರದಲ್ಲಿದ್ದಾಗ್ಯೂ!

ಪ್ರಕಾಶರ ರಾಜಕೀಯ ಪಟ್ಟುಗಳ ಗಂಧಗಾಳಿ ಗೊತ್ತಿಲ್ಲ ರವೀಂದ್ರ ತನ್ನ ಅಪ್ಪ ನಡೆಸುತ್ತಿದ್ದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಯೋಜಿಸುವುದೇ ರಾಜಕಾರಣವೆಂದು ಅರ್ಥಮಾಡಿಕೊಂಡಂತಿದೆ. ಇಂಥಾ ಅಪಕ್ವ ರವೀಂದ್ರನ ಸುತ್ತ ಅದೆಂತಹ ಗಾಂಪರ ಗುಂಪು ಸುತ್ತುವರೆದಿದೆಯೆಂದರೆ ಇಡೀ ಕ್ಷೇತ್ರವೇ ಹುಬ್ಬೇರಿಸುತ್ತಿದೆ.

ರವೀಂದ್ರ ಶಾಸಕನಾದ ಈ ಮೂರು ವರ್ಷದಲ್ಲಿ ಹರಪನಹಳ್ಳಿಯಲ್ಲಿ ಕೈ ಪಾರ್ಟಿ ದಿವಾಳಿಯೆದ್ದು ಹೋಗಿದೆ. ಮೂಲ ಕಾಂಗ್ರೆಸಿಗರು ಮೂಲೆ ಸೇರಿದ್ದಾರೆ. ಇನ್ನು ರವೀಂದ್ರನ ಸುತ್ತ ನೆರೆದಿರುವವರೆಲ್ಲ ಬಹುಪರಾಕ್ ಪಟಾಲಂ ಪಡೆ ಇಲ್ಲದೇ ಹೋಗಿದ್ದರೆ ಮೊನ್ನೆ ನಡೆದ 'ಜಿ.ಪಂ' ಚುನಾವಣೆಯಲ್ಲಿ ಹರಪನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಒಂದೇ ಒಂದು ಜಿ.ಪಂ. ಕ್ಷೇತ್ರ ಗೆಲ್ಲದ ದುಸ್ಥಿತಿ ಕಾಂಗ್ರೆಸ್‌ಗೆ ಎದುರಾಗುತ್ತಿರಲಿಲ್ಲ. ಹರಪನಹಳ್ಳಿ ತಾಲ್ಲೂಕಿನ 7 ಗ್ರಾಮ ಪಂಚಾಯ್ತಿಗಳು ಪಕ್ಕದ ಜಗಳೂರು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿವೆ. ಈ ವ್ಯಾಪ್ತಿಯಲ್ಲಿ ಅಂದರೆ ಜಗಳೂರು ವಿಧಾನಸಭಾ ಕ್ಷೇತ್ರದ ಹರಪನಹಳ್ಳಿಯ ಗ್ರಾಮಗಳಿಂದ ಕೈ ಪಾರ್ಟಿಯ ಜಿ.ಪಂ. ಕ್ಯಾಂಡಿಡೇಟು ಗೆದ್ದದ್ದು ಬಿಟ್ಟರೆ ರವಿಯ ಈ ಜಿ.ಪಂ. ಚುನಾವಣಾ ಸಾಧನೆ ಎಕ್ಸಾಕ್ಟ್ ಜೀರೊ.

ನಿಜ ಹೇಳಬೇಕೆಂದರೆ ಕಾಂಗ್ರೆಸ್ಸನ್ನು ಹೀನಾಯವಾಗಿ ಸೋಲಿಸಿದ್ದೇ ರವೀಂದ್ರ. ಚಿಗಟೇರಿ ಜಿ.ಪಂ. ಕ್ಷೇತ್ರದಿಂದ

ಮೋದಿ ಮತ್ತು ಭಾಗವತ್ ಗೌಡರಿಗೆ ಕೃತಜ್ಞರಂತಲ್ಲ


ಥೂತ್ತೇರಿ

▶ಯಾಹೂ

ಶ್ಯಾಂ ಭಟ್ಟರನ್ನು ಕೆಪಿಎಸ್‌ಸಿ ಅಧ್ಯಕ್ಷ ಸ್ಥಾನಕ್ಕೆ ಸಿದ್ದು ಏರಿಸಿರುವುದನ್ನು ನೋಡಿದ ಚೆಡ್ಡಿ ನಾಯಕರಾದ ಯಡಿಯೂರಪ್ಪ ಮತ್ತು ಶೆಟ್ಟರ್ "ಈ ಸಿದ್ದರಾಮಯ್ಯನಿಗೆ ಕೆಪಿಎಸ್‌ಸಿಗೆ ನೇಮಿಸಲು ನಮ್ಮಂತ ಪ್ರಾಮಾಣಿಕರೇ ಸಿಗಲಿಲ್ಲವೆ" ಎಂದು ಉದ್ಗಾರ ತೆಗೆದಿದ್ದಾರಲ್ಲಾ, ಇದಲ್ಲವೆ ಪ್ರಾಮಾಣಿಕ ಪ್ರತಿಕ್ರಿಯೆ?! ಸದ್ಯದ ರಾಜಕಾರಣದಲ್ಲಿ ಹುಡುಕಿದರೆ ಕೃಷ್ಣ ಭೈರೇಗೌಡ ಮತ್ತು ಕಿಮ್ಮನೆ ರತ್ನಾಕರ ಅಂತಹ ಬೆರಳೆಣಿಕೆಯ ಪ್ರಾಮಾಣಿಕ ರಾಜಕಾರಣಿಗಳಾದರೂ ಸಿಗಬಹುದು. ಆದರೆ ಯಡ್ಡಿ ಮತ್ತು ಶೆಟ್ಟರ್ ಸಂಪುಟದಲ್ಲಿ ಒಬ್ಬನೇ ಒಬ್ಬ ಪ್ರಾಮಾಣಿಕನೂ ಇರಲಿಲ್ಲ. ಬದಲಾಗಿ ಭ್ರಷ್ಟರು, ವ್ಯಭಿಚಾರಿಗಳು ಮತ್ತು ಮನೆಹಾಳರೇ ತುಂಬಿ ಹೋಗಿದ್ದರು. ಆದರೂ ಸದರಿ ರಾಜಕಾರಣಿಗಳು ಸಿದ್ದುಗೆ ನಮ್ಮಂತಹ ಪ್ರಾಮಾಣಿಕರು ಸಿಗದೇ ಇರುವ ಬಗ್ಗೆ ಹಾಡಿಕೊಂಡಿದ್ದಾರಲ್ಲಾ, ಥೂತ್ತೇರಿ!

****

ಹಿಂದಿನ ಸರ್ಕಾರದಲ್ಲಿ ದೇವೇಗೌಡರು ಮತ್ತು ಕುಮಾರಣ್ಣ ಕೆಪಿಎಸ್‌ಸಿಯ 'ಮಾಂಗಲ್ಯ ಭಾಗ್ಯ'ದ ಫಲಾನುಭವಿಗಳ ಹೆಸರುಗಳನ್ನು ಶಿಫಾರಸ್ಸು ಮಾಡಿದಾಗ, ಅದನ್ನು ಶಿರಸಾವಹಿಸಿ ನೆರವೇರಿಸಿದ ಕಾರಣಕ್ಕೆ ಗೋನಾಳ್ ಭೀಮಪ್ಪ ಮತ್ತು ಡಾ. ಕೃಷ್ಣ ಕಷ್ಟಕ್ಕೆ ಸಿಕ್ಕಿಕೊಂಡಿದ್ದು ಇತಿಹಾಸ. ಅದರಲ್ಲೂ ಡಾ. ಕೃಷ್ಣ ಪರಪ್ಪನ ಅಗ್ರಹಾರದ ಜೈಲು ಸೇರಿದಾಗ ಗೌಡರ ಸೂಚನೆಯಂತೆ ಕುಮಾರಣ್ಣ ಜೈಲಿಗೆ ಹೋಗಿ ಅವರನ್ನು ಮಾತನಾಡಿಸಿಕೊಂಡು ಬಂದಿದ್ದರು. ಆಗ ಡಾ. ಕೃಷ್ಣ "ಹಲ್ಲಿನ ಡಾಕ್ಟರಾದ ನಾನು ಜನಗಳ ಹಲ್ಲು ಕೀಳುತ್ತ ಕುಳಿತಿದ್ದರೆ ಚೆನ್ನಾಗಿತ್ತು, ಆದರೆ ನಿಮ್ಮ ಸಹವಾಸ ಮಾಡಿ ಜೈಲು ಸೇರಿದೆ" ಎಂದು ಹಲುಬಿದರಂತೆ. ಆಗ ಕುಮಾರಣ್ಣ ಯಡಿಯೂರಪ್ಪನ ಉದಾಹರಣೆ ಕೊಟ್ಟು ಸಮಾಧಾನ ಮಾಡಿದರಂತೆ. ಈಗಲೂ ತೊಂದರೆಯಲ್ಲಿರುವ



ಗೋನಾಳ ಭೀಮಪ್ಪ ಅಂದರೆ ಆಂಜನೇಯನ ಭಾವನನ್ನು ರಕ್ಷಿಸಬೇಕಾದದ್ದು ನಿಮ್ಮ ಕರ್ತವ್ಯ ಎಂದು ದೇವೇಗೌಡರು ಹೇಳಿದಕೂಡಲೇ, ಆಂಜನೇಯ "ಜೈ ರಘುವೀರ ಸಮರ್ಥ! ಈಗಲೇ ಗೋನಾಳ ಭಾವನನ್ನು ರಕ್ಷಿಸುತ್ತೇನೆ" ಎಂದು ಹೊರಟರಂತಲ್ಲಾ, ಥೂತ್ತೇರಿ!!

****

ರೆಡಿರಾಮಯ್ಯನವರ ಭಾಗಕ್ಕೆ ಥೇಟ್ ಆಂಜನೇಯನೇ ಆಗಿರುವ ಶ್ರೀಮದ್ ಆಂಜನೇಯ ಅವರು, ಸಿದ್ದು ಒಂದೇಳಿದರೆ ಎರಡು ಮೂರನ್ನ ಮಾಡಿ ಬಿಸಾಕುತ್ತಿದ್ದಾರಲ್ಲಾ, ಅಂದಿನ ಆಂಜನೇಯನೂ ಹೀಗೇ. ಸೀತೆಯನ್ನು ಕಂಡು ಮುದ್ರೆಯುಂಗುರ ಕೊಟ್ಟು ಬಾ ಅಂದರೆ, ಲಂಕೆಗೇ ಬೆಂಕಿಯಿಟ್ಟು ಬಂದ. ಅಲ್ಲಿ ರಾವಣನ ಕೃತ್ಯಕ್ಕೆ, ಸೀತೆಯ ಸಮಸ್ಯೆಗೆ ಸಂಬಂಧಪಡದ ಮುದುಕರು, ಮಕ್ಕಳು, ಗರ್ಭಿಣಿಯರಿದ್ದರು. ಅವರೆಲ್ಲಾ ಆಂಜನೇಯ ಹಚ್ಚಿದ ಬೆಂಕಿಗೆ ಆಹುತಿಯಾದರು. ಆದರೆ ಆಂಜನೇಯನ ಸಾಹಸ ಜಗದ್ವಿಖ್ಯಾತವಾಯಿತು. ರಾಮನೂ "ಲಂಕೆಗೆ ಬೆಂಕಿ ಹಚ್ಚಿದ್ದು ತಪ್ಪು, ಹಾಗೆ ಮಾಡಬಾರದಿತ್ತು" ಎಂದು ಹೇಳಲಿಲ್ಲ. ಈಗಲೂ ನಮ್ಮ ಸಿದ್ದು ಸಂಪುಟದ ಆಂಜನೇಯ ಭ್ರಷ್ಟಗೊಂಡಿರುವ ಗೋನಾಳ ಭೀಮಪ್ಪನನ್ನು ರಕ್ಷಿಸುತ್ತೇವೆ ಎಂದು ಕೊಟ್ಟಿರುವ ಹೇಳಿಕೆಗೆ ಸಿದ್ದು ಪ್ರತಿಕ್ರಿಯಿಸಿಲ್ಲ. ಆದರೆ ದಲಿತ ಸಮೂಹ ಆಂಜನೇಯನ ಮಾತನ್ನು ಕೊಂಡಾಡುತ್ತಿದೆಯೆಂಬ ಸುದ್ದಿ ಹಬ್ಬತೊಡಗಿದೆಯಲ್ಲಾ, ಥೂತ್ತೇರಿ!!


****

"ನಾವು ಹೇಳಿದ ಭ್ರಷ್ಟ ಕೆಲಸಗಳನ್ನು ನಿರ್ವಹಿಸಿ ಭ್ರಷ್ಟರಾಗಿರುವ ಅಧಿಕಾರಿಗಳನ್ನು ರಕ್ಷಿಸುವುದು ನಮ್ಮ ಕರ್ತವ್ಯ" ಎಂದು ಭಾವಿಸಿರುವ ಮಾಜಿ ಪ್ರಧಾನಿಗಳಾದ ದೇವೇಗೌಡರ ಕಾಳಜಿ ಎಷ್ಟು ಜನರಿಗಿದ್ದೀತೂ?! ಇಂತಹ ಕೆಲಸಗಳಿಂದಲೇ ಕುಬ್ಜರಾಗಿ ಹೋಗಿರುವ ದೇವೇಗೌಡರ ಎದುರು ಮಮತ ಮತು ಜಯಲಲಿತಾ ನೋಡಿದರೆ ಅಚ್ಚರಿಯಾಗುತ್ತದೆ.

ಕಮ್ಯುನಿಸ್ಟರ ಆಳ್ವಿಕೆಗೆ ಒಗ್ಗಿಹೋಗಿದ್ದ ಪಶ್ಚಿಮ ಬಂಗಾಳದ ಬ್ಯೂರಾಕ್ರಸಿಗಳನ್ನು ಬಗ್ಗಿಸಿ, ಕೆಲಸ ತೆಗೆದುಕೊಂಡು ಮತ್ತೆ ಅಧಿಕಾರಕ್ಕೆ ಬಂದ ಮಮತ ಒಂದೆಡೆಯಾದರೆ, ತನ್ನ ಭ್ರಷ್ಟ ಅಹಂಕಾರದ ಆಡಳಿತದಿಂದ ತೊಂದರೆ ಅನುಭವಿಸಿ, ನಂತರ ಜನರ ನಿತ್ಯೋಪಯೋಗಿ ಕಾರ್ಯಕ್ರಮಗಳ ಮುಖಾಂತರ ಮತ್ತೆ ಅಧಿಕಾರಕ್ಕೆ ಬಂದ ಜಯಾ ತಮ್ಮ ಸಾಮ್ರಾಜ್ಯ ಉಳಿಸಿಕೊಂಡ ಮಹಾ ಮಾತೆಯರಾಗಿ ಕಂಗೊಳಿಸುತ್ತಿದ್ದಾರೆ. ಆದರೆ ಇಂತದೇ ಸಾಹಸ ಮಾಡಬಹುದಾಗಿದ್ದ ದೇವೇಗೌಡರ ಕಡೆ ನೋಡಿದರೆ ಕನಿಕರವಾಗುತ್ತಿದೆಯಲ್ಲಾ, ಥೂತ್ತೇರಿ!

****

ಮಮತಾ ಮತ್ತು ಜಯಾ ಮುಖ್ಯಮಂತ್ರಿಗಳಾಗಿದ್ದಾರು. ಆದರೆ ಭಾರತದ ಮಾಜಿ ಪ್ರಧಾನಿಗಳಾದ ದೇವೇಗೌಡರು ತಮ್ಮ ರಾಜಕಾರಣದ ಶ್ರಮವನ್ನೆಲ್ಲಾ ಕರ್ನಾಟಕಕ್ಕೆ ಸೀಮಿತಗೊಳಿಸಿಕೊಂಡರೂ ಒಮ್ಮೆ ಇಪ್ಪತ್ತಾರು ಸೀಟು ಮತ್ತೊಮ್ಮೆ ನಲವತ್ತರ ಆಸುಪಾಸಿನ ಸೀಟಿಗೆ ನಿಂತಿದ್ದಾರೆ. ಕಾರಣ ಧೃತರಾಷ್ಟ್ರ ಪ್ರೇಮ. ಇದರ ಪರಿಣಾಮವಾಗಿಯೇ ರಾಜ್ಯದಲ್ಲಿ ಮನೆಮುರುಕ ಬಿಜೆಪಿ ಬೆಳೆದದ್ದು, ಅದ್ದರಿಂದ ದಕ್ಷಿಣ ಭಾರತದಲ್ಲಿ ಮೊತ್ತಮೊದಲ ಬಾರಿಗೆ ಬಿಜೆಪಿಯನ್ನು ಅಧಿಕಾರಕ್ಕೆ ತಂದವರು ದೇವೇಗೌಡ ಮತ್ತು ಕುಮಾರಸ್ವಾಮಿ. ಈ ಕಾರಣಕ್ಕೆ ಪ್ರಧಾನಿ ಮೋದಿ ಮತ್ತು ಆರೆಸೆಸ್ಸಿನ ಗಿರ್ಲಿ ಮೀಸೆಯ ಮೋಹನ್ ಭಾಗವತ್ ಅಪ್ಪ ಮಗನಿಗೆ ಕೃತಜ್ಞರಾಗಿದ್ದಾರಂತಲ್ಲಾ, ಈ ಕೃತಜ್ಞತೆಯ ಪರಿಣಾಮ ಮುಂದೂ ಜರುಗಲಿದೆಯಂತಲ್ಲಾ, ಥೂತ್ತೇರಿ! ■



ಬಸವರಾಜಯ್ಯ

ಕೈ ಪಾರ್ಟಿ ಸಾಧು ಲಿಂಗಾಯತರ ಶಾಂತನಗೌಡನಿಗೆ ಟಿಕೆಟು ನೀಡಿತ್ತು, ಆದರೆ ರವೀಂದ್ರ ತನ್ನ ಸ್ವಜಾತಿಯ ಡಿ. ಮಂಜುನಾಥನಿಗೆ ಟಿಕೆಟು ಕೊಡಿಸುವ ಪ್ರಯತ್ನ ಮಾಡಿದ. ಆದರೆ ನೀಲಗುಂದ ಕ್ಷೇತ್ರದಲ್ಲಿ ಅದೇ ಜಾತಿಯವನಿಗೆ ಟಿಕೆಟು ನೀಡಿದ್ದರಿಂದ ಮಂಜುನಾಥನಿಗೆ ಚಿಗಟೇರಿ ಜಿ.ಪಂ. ಕ್ಷೇತ್ರಕ್ಕೆ ಟಿಕೆಟು ನಿರಾಕರಿಸಲಾಯಿತು. ಆದರೆ ರವೀಂದ್ರ ಕುಲ ವ್ಯಾಮೋಹದ ಜಿದ್ದಿಗೆ ಬಿದ್ದವನಂತೆ ಮಂಜುನಾಥನನ್ನು ಪಕ್ಷೇತರನಾಗಿ ಕಣಕ್ಕಿಳಿಸಿದ್ದಲ್ಲದೇ ಶಾಂತನಗೌಡ ಕೈ ಪಾರ್ಟಿಯಿಂದ ಸಲ್ಲಿಸಿದ ನಾಮಪತ್ರವನ್ನು ಕೊನೇಕ್ಷಣದಲ್ಲಿ ಹಿಂಪಡೆಯುವ ಕುತಂತ್ರ ಹೆಣೆದು ಯಶಸ್ವಿಯಾದ. ಶಾಸಕ ರವೀಂದ್ರ ಪಕ್ಷೇತರ ಮಂಜುನಾಥನ ಪರ ಚುನಾವಣಾ ಪ್ರಚಾರ ಮಾಡಿದನಾದರೂ ಮಂಜುನಾಥ ಮಣ್ಣು ತಿಂದ. ಬಿಜೆಪಿ ಚಿಗಟೇರಿಯಲ್ಲಿ ವಿಜಯದ ನಗು ನಕ್ಕಿತು. ಇದು ರವೀಂದ್ರನ ಪಕ್ಷ ಸಂಘಟನೆಯ ಸ್ಯಾಂಪಲ್ಲು.

ಹಗಲುದರೋಡೆಯ ಪಟಾಲಮ್ಮು

ಉತ್ತರನ ಪೌರುಷ ಒಲೆ ಮುಂದೆ ಎನ್ನುವಂತೆ ರವಿಯ ಸಮಸ್ತ ಅಧಿಕಾರವೂ ಅವನ ಪಟಾಲಮ್ಮಿಗೆ ಮಾತ್ರವೇ ಸೀಮಿತವಾಗಿರೋದು ದುರಂತ. ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ, ಹಗಲುದರೋಡೆಗಳು ನಿಲ್ಲುತ್ತಿಲ್ಲ, ರವೀಂದ್ರನ ರಾಜಕೀಯ ದುರಾಡಳಿತದಿಂದ ಹರಪನಹಳ್ಳಿ ನಲುಗಿಹೋಗಿದೆ. ಜೊತೆಗೆ, ಕೈ ಪಾರ್ಟಿ ರಾಜಕೀಯವಾಗಿ ಚೇತರಿಸಿಕೊಳ್ಳಲಾರದಷ್ಟು ಮೆತ್ತಗಾಗಿದೆ. ಇದೆಲ್ಲದಕ್ಕೂ ಶಾಸಕ ರವಿಯ ಎಳಸು ರಾಜಕಾರಣ ಒಂದು ಕಾರಣವಾದರೆ, ಅವನನ್ನು ಸುತ್ತುವರಿದಿರುವ ಗಾಂಪರ ದಂಡು ಮತ್ತೊಂದು ಕಾರಣ. ಬಸವರಾಜಯ್ಯ ಮತ್ತು ಅಂಜಿನಪ್ಪ ಎಂಬಿಬ್ಬರೇ ಶಾಸಕ ರವೀಂದ್ರನ ರಾಜಕೀಯ ಏಳಿಗೆಯನ್ನು ಮುಂದಾಹೋಚಲು. ಬಸವರಾಜಯ್ಯ, ಹೆಚ್ಚೂಕಮ್ಮಿ ರವಿಯೊಂದಿಗೆ ಏಳೆಂಟು ವರ್ಷಗಳಿಂದ ಅಲೆಯುತ್ತಿದ್ದಾನೆ.

ರವಿಯ ಕುಲಸ್ತನೆನ್ನುವ ಅರ್ಹತೆ ಬಿಟ್ಟರೆ ಈತನೇನು ಕೈಪಾರ್ಟಿಯ ಕಟ್ಟಾಳುವಲ್ಲ; ಆದರೆ ಇವನಿಲ್ಲದೇ ಹರಪನಹಳ್ಳಿಯ ಮೋರಿ ಕಾಮಗಾರಿ ಕೂಡಾ ಮಿಸುಕಾಡುವುದಿಲ್ಲ. ಕ್ಷೇತ್ರದ ಶಾಸಕರ ಅನುದಾನದ ಕಾಮಗಾರಿಗಳೆಲ್ಲವನ್ನೂ ಯಾರಿಗೆ ಎಷ್ಟು ಕಮೀಶನ್ನಿಗೆ ಕೊಡಬೇಕು ಎನ್ನುವ ಫೈನಲ್ ತೀರ್ಮಾನ ಇವನದೇ. ಇಂಥಾ ಬಸವರಾಜಯ್ಯ ಅದ್ಯಾವ ಲೆಕ್ಕಾಚಾರ ಮಾಡಿ ರವೀಂದ್ರ ಮಗ್ಗಲಲ್ಲಿ ಕುಂತನೋ ಗೊತ್ತಿಲ್ಲ, ಆದರೆ ಇವನು ಹೇಳಿದವರಿಗೆ ಕಾಮಗಾರಿ ದಯಪಾಲಿಸಲಾಗುತ್ತದೆ. ಕ್ಷೇತ್ರ ಹೊಸ ರಸ್ತೆ ಕಾಣದಿದ್ದರೂ ಇವನ ಹೊಲಕ್ಕೋಗುವ ರಸ್ತೆ ಮಾತ್ರ ರಾಜಬೀದಿಯಾಗಿದೆ.


ಇನ್ನು ಅಂಜಿನಪ್ಪನಂತೂ ಪರಮ ಫಿಟ್ಟಿಂಗ್ ಮಾಸ್ಟರ್. ಬಸವರಾಜಯ್ಯ ಅಂಜಿನಪ್ಪರಿಬ್ಬರೂ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ರವೀಂದ್ರನ ರಾಜಕೀಯ ಏಳಿಗೆಗೆ ಅಮಾವಾಸ್ಯೆಯ ಕತ್ತಲು ಕವಿಸುವ ಕಿರಾತಕರು. ಅಂಜಿನಪ್ಪ ಹರಪನಹಳ್ಳಿ ಪಟ್ಟಣ ಪಂಚಾಯ್ತಿಯ ಮಾಜಿ ಅಧ್ಯಕ್ಷ, ಮೂರು ಬಾರಿ ಸದಸ್ಯನಾಗಿದ್ದ. ಈಗ ಏನೂ ಇಲ್ಲದಿದ್ದರೂ ಶಾಸಕನಿಗೆ ಬೇರೊಬ್ಬರ ಬಗ್ಗೆ ಫಿಟ್ಟಿಂಗ್ ಇಡುತ್ತಲೇ ದುಂಡಗಾದವನು. ಇವನ ತಮ್ಮ ಕೃಷ್ಣಕಾಂತನ ಹೆಸರಲ್ಲಿ ಕಾಮಗಾರಿ ಮಾಡಿಸುತ್ತಾನೆ. ಬಸವರಾಜಯ್ಯ ಮತ್ತು ಅಂಜಿನಪ್ಪ ಇಬ್ಬರೂ ಸೇರಿ 18 ಗೋಕಟ್ಟೆ ಹೆಸರಲ್ಲಿ ಭೋಗಸ್ ಬಿಲ್ ಮಾಡಿ ಲಕ್ಷಾಂತರ ಲೂಟಿಹೊಡೆದ ವರ್ತಮಾನವಿದೆ. ಇಂತಹ ದಗಲುಬಾಜಿಗಳನ್ನು ದೂರವಿಡುವ ಬದಲು ತನ್ನ ಟೇಬಲ್ ಸುತ್ತಲೇ ಗುಡ್ಡೆ ಹಾಕಿಕೊಳ್ಳುತ್ತಾನೆಂದರೆ ರವಿಯ ಪೊಲಿಟಿಕಲ್ ಪಟ್ಟುಗಾರಿಕೆ ಅದಿನ್ನೆಂತದ್ದಿರಬೇಡ.

ಪೊಲೀಸಪ್ಪನ ಪೊಲಿಟಿಕಲ್ ಪ್ಲಾನ್

ಆರಂಭದ ದಿನದಿಂದಲೂ ಎಂ.ಪಿ. ಪ್ರಕಾಶರ ರಾಜಕಾರಣದ ಬೆಂಗಾವಲಿನಂಗೆ ನಿಯತ್ತಿನಿಂದ ದುಡಿದವನೆಂದರೆ ಹಡಗಲಿ ತಾಲ್ಲೂಕಿನ ಇಟಗಿಯ ಪೊಲೀಸಪ್ಪ ಡಿವೈಎಸ್‌ಪಿ ಪಾಂಡುರಂಗಯ್ಯ. ಪಿಎಸ್‌ಐ ಆಗಿ ಹಡಗಲಿಗೆ ಬಂದವನು ಅಲ್ಲಿಂದ ಡಿವೈಎಸ್‌ಪಿಯಾಗಿ ಹರಪನಹಳ್ಳಿಗೆ ಬಂದು ಪ್ರಕಾಶರ ಮಗ ಶಾಸಕ ರವೀಂದ್ರನ ಚೇಲಾಗಳ ಬೆಂಬಲಕ್ಕಾಗಿಯೇ ನೇಮಕವಾದವನಂತೆ ವರ್ತಿಸುತ್ತಿದ್ದಾನೆ. ಹರಪನಹಳ್ಳಿ ಸಮೀಪದ ತುಂಗಭದ್ರಾ ನದಿ ಪಾತ್ರದ ಮರಳು ಖದೀಮರ ದಂಧೆಗೆ ರಕ್ಷಕನಂತೆ ನಿಂತುಬಿಟ್ಟಿದ್ದಾನೆ. ಎಂಪಿ ಕುಟುಂಬಕ್ಕೆ ಆಪ್ತನಾಗಿರುವ ಈ ಪಾಂಡುರಂಗಯ್ಯ ಪರಿಶಿಷ್ಟ ಜಾತಿಗೆ ಸೇರಿದವನಾದ್ದರಿಂದ ಶಾಸಕ ರವೀಂದ್ರ ಇವನನ್ನು ಇನ್ನೂ ಹತ್ತಿರ ಇಟ್ಟುಕೊಂಡಿದ್ದಾನೆ. ಸದ್ಯ ಹಡಗಲಿ ಶಾಸಕ-ಮಂತ್ರಿ ಪಿ.ಟಿ. ಪರಮೇಶ್ವರ ನಾಯ್ಕನಿಗೂ ಹರಪನಹಳ್ಳಿ ಶಾಸಕ ರವೀಂದ್ರನಿಗೂ ಅಷ್ಟಕ್ಕಷ್ಟೇ. ಆರಂಭದಲ್ಲಿ ಇಬ್ಬರಲ್ಲೂ ರಾಜಕೀಯ ಹೊಂದಾಣಿಕೆಯಿತ್ತು, ಆದರೆ ಇತ್ತೀಚಿಗೆ ಅದು ಹದಗೆಟ್ಟಿದೆ. ಹಾಗಾಗಿಯೇ ರವೀಂದ್ರ ಪಿ.ಟಿ. ಪರಮೇಶ್ವರ ನಾಯ್ಕನನ್ನು 2018ರ ಚುನಾವಣೆಯಲ್ಲಿ ಹಡಗಲಿ ಕ್ಷೇತ್ರದಿಂದ ಸೋಲಿಸಲು ಈ ಡಿವೈಎಸ್‌ಪಿ ಪಾಂಡುರಂಗಯ್ಯನನ್ನು ದಾಳವಾಗಿ ಬಳಸಿಕೊಳ್ಳಲು ತಯಾರಿ ನಡೆಸಿದ್ದಾನೆ. ಡಿವೈಎಸ್‌ಪಿ ಪಾಂಡುರಂಗಯ್ಯನಿಗೆ ಹಡಗಲಿ ಕ್ಷೇತ್ರಕ್ಕೆ ಕೈ ಟಿಕೆಟು ಕೊಡಿಸಲು ಸಕಲ ಪ್ರಯತ್ನ ಮಾಡುವುದು, ಅದು ವಿಫಲವಾದರೆ ಪಾಂಡುರಂಗಯ್ಯನನ್ನು ಇಂಡಿಪೆಂಡೆಂಟಾಗಿ ಪರಮೇಶ್ವರನೆದುರು ನಿಲ್ಲಿಸಿ ಗೆಲ್ಲಿಸುವುದು ಎನ್ನುವ ಒಳರಾಜಕೀಯ ಹುನ್ನಾರ ರವೀಂದ್ರನದು. ಇಂಥದೊಂದು ಭರವಸೆ ನಂಬಿಯೇ ಡಿವೈಎಸ್‌ಪಿ ಪಾಂಡುರಂಗಯ್ಯ ಶಾಸಕ ರವೀಂದ್ರನ ಚೇಲಾಗಳು ಹೇಳಿದ್ದಕ್ಕೆಲ್ಲ ಸೈ ಎನ್ನುತ್ತ ಹರಪನಹಳ್ಳಿಯಲ್ಲಿ ಮೆರೆಯುತ್ತಿದ್ದಾನೆ.

ಶಾಸಕ ರವೀಂದ್ರನ ಚೇಲಾಪಡೆಯ ಮತ್ತೊಬ್ಬ ದಂಡನಾಯಕನೆಂದರೆ ಪಿಡಬ್ಲ್ಯೂಡಿ ಇಲಾಖೆಯ ಅಸಿಸ್ಟೆಂಟ್ ಇಂಜಿನಿಯರ್ ಪ್ರಭಾಕರ. ಸರ್ಕಾರದ ಮಟ್ಟದಲ್ಲಿ ಇವನ ಲೂಟಿ ನಿರಂತರವಾಗಿದೆ. ಪ್ರಕಾಶರು ಹಡಗಲಿಯಿಂದ ಶಾಸಕರಾಗಿ ಮಂತ್ರಿಯಾಗಿದ್ದಾಗ ಈ ಪ್ರಭಾಕರ ಪಿ.ಡಬ್ಲ್ಯೂ.ಡಿ. ಇಲಾಖೆಗೆ ಎ.ಇ. ಆಗಿ ಹೊಸದಾಗಿ ಎಂಟ್ರಿ ಕೊಟ್ಟ. ಪ್ರಕಾಶರ ಜಾತ್ಯಸ್ಥನಾದ ಪ್ರಭಾಕರ ಅಧಿಕಾರದ ಬಲದಿಂದಲೇ ಹಡಗಲಿಯಲ್ಲಿ ಮರಿಶಾಸಕನಂತೆ ಉರಿದು ಮೆರೆದವನು. ಇವನ ಅಧಿಕಾರ ದರ್ಪ ಎಂತಹದ್ದಾಗಿತ್ತೆಂದರೆ ಹಡಗಲಿ ಪಿ.ಡಬ್ಲ್ಯೂ.ಡಿ. ಕಚೇರಿಯಿಂದ ಎ.ಇ.ಇ. ವರ್ಗವಾಗಿ ಹೋದಾಗ ಈತ ಭೂಸೇನೆ ಎ.ಇ. ಆಗಿದ್ದರೂ ಎ.ಇ.ಇ.ಯಾಗಿ ಅಧಿಕಾರ ನಡೆಸಿದ್ದ. ಇನ್ನೂ ಅಚ್ಚರಿಯ ಸಂಗತಿ ಎಂದರೆ ಇಲಾಖೆಯಿಂದ ಯಾರೇ ಅಧಿಕೃತ ಎ.ಇ.ಇ. ಯಾಗಿ ವರ್ಗವಾಗಿ ಬಂದರೂ ಈ ಭೂಪ ಹಾಗೆ ಬಂದವರಿಗೆ ಹಾಗೇ ವಾಪಾಸು ದಾರಿತೋರಿಸಿ ತಾನೇ ಎ.ಇ.ಇ. ಅಧಿಕಾರ ಚಲಾಯಿಸಿ ಐದು ವರ್ಷ ಅಧಿಕಾರ ಅನುಭವಿಸಿದ್ದ. ಹರಪನಹಳ್ಳಿಗೆ ರವೀಂದ್ರ ಶಾಸಕನಾದ ನಂತರ ಇಲ್ಲಿಗೂ ವಕ್ಕರಿಸಿಕೊಂಡ. ಈ ಪ್ರಭಾಕರ ರವೀಂದ್ರನ ರಾಜಕೀಯ ಉಡಾಫೆಯನ್ನೇ ದುರ್ಬಳಕೆ ಮಾಡಿಕೊಂಡು ಎಗ್ಗಿಲ್ಲದೆ ಮರಳು ದಂಧೆಗೆ ಕೈಹಾಕಿದ್ದಾನೆ. ಮರಳು ದಂಧೆಯಿಂದ ದಿನಕ್ಕೆ ಏನಿಲ್ಲವೆಂದರೂ ಐದು ಲಕ್ಷ ದುಡಿಯುವ ಪ್ರಭಾಕರ ಈಗ ಮಿನಿ ಶಾಸಕನ ಗೆಟಪ್ಪಲ್ಲಿ ಮೆರೆಯುತ್ತಿದ್ದಾನೆ. ಇಂಥವನಿಗೆ ಡಿ.ವೈ.ಎಸ್.ಪಿ. ಪಾಂಡುರಂಗಯ್ಯ ಇಲಾಖೆಯ ರಕ್ಷಣೆ ನೀಡಿದ್ದಾನೆ.

ಇಂಥ ಪಟಾಲಮ್ಮಿನ ಮತ್ತೊಬ್ಬ ಘನಂದಾರಿ ಸದಸ್ಯನೆಂದರೆ ಪ್ರಶಾಂತ. ಸಿಂಧನೂರು ಕಡೆಯ ಈ ಪ್ರಶಾಂತ ಅದ್ಯಾವಾಗ ಶಾಸಕ ರವಿಯ ಜಾತಕಕ್ಕೆ ಎಂಟ್ರಿ ಕೊಟ್ಟನೋ ಭಗವಂತನೇಬಲ್ಲ, ರವಿಯ ಐಲುಗಳಿಗೆ ಎಣ್ಣೆ ನೀರು ಎರೆದು ಮಜ್ಜನ ಮಾಡುತ್ತಲೇ ಖುಷಿ ಪಡಿಸುತ್ತಲೇ ತಾನೂ ದುಂಡಗಾದವ. ಸರ್ಕಾರ ಶಾಲಾಮಕ್ಕಳಿಗೆ ಶೂ ನೀಡುವ ಭಾಗ್ಯ ದಯಪಾಲಿಸಿದ್ದೇ ಈ ಪ್ರಶಾಂತನ ಭಾಗ್ಯದ ಬಾಗಿಲು ತೆಗೆದಂತಾಯಿತು. ಹರಪನಹಳ್ಳಿ ಕ್ಷೇತ್ರದಲ್ಲಿ ಪ್ರೈಮರಿ ಮತ್ತು



ಅಂಜಿನಪ್ಪ


ಪ್ರೌಢಶಾಲೆಗಳಲ್ಲಿ ಅಂದಾಜಿನ ಪ್ರಕಾರ 35 ಸಾವಿರ ಮಕ್ಕಳಿದ್ದಾರೆ. ಈ ಎಲ್ಲಾ ಮಕ್ಕಳಿಗೆ ಶೂ ಭಾಗ್ಯ ದಯಪಾಲಿಸಿದ ಸರ್ಕಾರ ಎಸ್‌ಡಿಎಂಸಿ ಕಮಿಟಿಯ ಮೂಲಕ ಶೂ ಖರೀದಿಗೆ ವ್ಯವಸ್ಥೆ ಮಾಡಿದೆ. ಆದರೆ ಇಲ್ಲಿನ ಬಿಇಓ ರಾಮಪ್ಪನೆಂಬ ಧನದಾಹಿ ಪ್ರಶಾಂತನ ಜೊತೆಸೇರಿ ಎಸ್‌ಡಿಎಂಸಿ ಸಮಿತಿಯವರನ್ನೂ ಯಾಮಾರಿಸಿ 35 ಸಾವಿರ ಜೊತೆ ಶೂಗಳನ್ನು ಮುಂಬೈ ಮೂಲದಿಂದ 50 ರೂ.ಗೆ ಜೊತೆಯಂತೆ ಖರೀದಿಸಿ ಸರ್ಕಾರಕ್ಕೆ 200-250 ರೂನಂತೆ ಲೆಕ್ಕ ತೋರಿಸಿ ಲಕ್ಷಾಂತರ ರೂಪಾಯಿ ನುಂಗಿರುವುದು ಮುಚ್ಚುಮರೆಯ ಸಂಗತಿಯಲ್ಲ.

ಮೂರು ವರ್ಷದ ಸಾಧನೆ

ಒಟ್ಟಾರೆ ರವೀಂದ್ರನ ರಾಜಕಾರಣವನ್ನು ಸಮ್ಮರೈಸ್ ಮಾಡಿ ಹೇಳಬೇಕೆಂದರೆ ಹರಪನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಕೈ ಪಾರ್ಟಿ ಮಕಾಡೆ ಮಲಗಿದೆ. ಮುಂಬರಲಿರುವ 2018 ರ ಚುನಾವಣೆಯಲ್ಲಿ ಬಿಜೆಪಿ ಗೆಲುವಿಗೆ ಏನೇನು ಅನುಕೂಲ ಮಾಡಿಕೊಡಬೇಕೋ ಅದೆಲ್ಲವನ್ನೂ ರವೀಂದ್ರ ನಡೆಸಿಕೊಡುತ್ತಿದ್ದಾನೆ. ರವೀಂದ್ರ ಮತ್ತು ಇವನ ಹಿಂಬಾಲಕ ಪಟಾಲಂಗಳ ಉಪಟಳದಿಂದ ರೋಸಿಹೋದ ಕೈ ಪಕ್ಷದ ನಿಜವಾದ ಕಾರ್ಯಕರ್ತರು ಅನಾಥರಾಗಿದ್ದಾರೆ. ಇದುವರೆಗೂ ಕಾರ್ಯಕರ್ತರಿಗೆ ಒಂದೇ ಒಂದು ಅನುಕೂಲ ಮಾಡಿಕೊಡಲಾಗದ ಶಾಸಕ ಕ್ಷೇತ್ರದ ಕಾಮಗಾರಿಗಳನ್ನೆಲ್ಲ ಹೊರಗಿನವರಿಗೇ ನೀಡುತ್ತಾ ಬಂದಿದ್ದಾನೆ. ಸರ್ಕಾರಕ್ಕೆ ಕೋಟ್ಯಾಂತರ ತೆರಿಗೆ ಸಲ್ಲಿಸಲಾಗುತ್ತದೆ ಎಂದೇಳುವುದನ್ನೇ ಬಾಯಿಪಾಠ ಮಾಡುವ ರವಿಗೆ ತಬ್ಬ ಹಿಂಬಾಲಕರು ಅದರ ನಾಲ್ಕುಪಟ್ಟು ಮರಳು ಲೂಟಿ ಹೊಡೆದಿದ್ದಾರೆ ಎಂಬುದು ಗೊತ್ತಿಲ್ಲ. ಇನ್ನಾದರೂ ರವೀಂದ್ರ ಎಚ್ಚೆತ್ತುಕೊಳ್ಳದೆ ಹೋದರೆ ಹರಪನಹಳ್ಳಿಯಲ್ಲಿ ಕಾಂಗ್ರೆಸ್ ಪಾರ್ಟಿಗೆ ಸಮಾಧಿ ಕಟ್ಟಬೇಕಾಗುತ್ತದೆ.


■ ಟಿ.ಎನ್. ಷಣ್ಮುಖ

ದಕ್ಷಿಣ ಪದವೀಧರ ಕ್ಷೇತ್ರದಲ್ಲಿ ಭಾರೀ ಜಟಾಪ



ದಕ್ಷಿಣ ಪದವೀಧರ ಕ್ಷೇತ್ರವು ಮೈಸೂರು, ಚಾಮರಾಜನಗರ, ಮಂಡ್ಯ ಮತ್ತು ಹಾಸನ ಜಿಲ್ಲೆಗಳನ್ನು ಒಳಗೊಂಡಂತೆ 1,00,000ಕ್ಕೂ ಹೆಚ್ಚು ಮತದಾರರನ್ನು ಹೊಂದಿದೆ. ಇದರಲ್ಲಿ ಶೇ.50ಷ್ಟು ಮತದಾರರು ಮೈಸೂರು ಜಿಲ್ಲೆಯೊಂದರಲ್ಲೇ ಇದ್ದು, ಮೈಸೂರೇ ನಿರ್ಣಾಯಕ ಎನಿಸಿಕೊಂಡಿದೆ. ಇನ್ನುಳಿದಂತೆ ಮಂಡ್ಯ ಹಾಗೂ ಹಾಸನದಲ್ಲಿ ಶೇ.35ರಷ್ಟು, ಉಳಿದ ಶೇ. 15ರಷ್ಟು ಮತದಾರರು ಚಾಮರಾಜನಗರದಲ್ಲಿದ್ದಾರೆ. ಜಾತಿ ಲೆಕ್ಕಾಚಾರದಲ್ಲೂ ಒಕ್ಕಲಿಗ, ಲಿಂಗಾಯತದಂತಹ ಮುಂದುವರಿದ ಜಾತಿಗಳ ಶೇ.30ರಷ್ಟು ಮತದಾರರಿದ್ದರೆ, ಉಳಿದ ಶೇ.70ರಷ್ಟು ಮತದಾರರು ಅಹಿಂದ ವರ್ಗಕ್ಕೆ ಸೇರಿದವರು. ಅಹಿಂದ ಅಜೆಂಡಾದ ಮೇಲೆ ಅಧಿಕಾರ ನಡೆಸುತ್ತಿರುವ ಕಾಂಗ್ರೆಸ್‌ಗೆ ಇದೊಂದು ಪ್ಲಸ್ ಪಾಯಿಂಟ್. ಇದುವರೆವಿಗೂ ಈ ಕ್ಷೇತ್ರ ಬಿಜೆಪಿಯ ಭದ್ರಕೋಟೆಯಾಗಿದೆ. ಒಮ್ಮೆ ಮಾತ್ರ ಮೈಸೂರಿನ ಪ್ರಗತಿಪರರು, ಬುದ್ಧಿಜೀವಿಗಳೆಲ್ಲರು ಸೇರಿ ಬಿಜೆಪಿಯನ್ನು ಸೋಲಿಸಬೇಕೆಂಬ ಉದ್ದೇಶದಿಂದ ಜನತಾ ದಳವನ್ನು ಬೆಂಬಲಿಸಿದ್ದರಿಂದ ಜನತಾ ದಳದ ಕೆ.ಟಿ.ಶ್ರೀಕಂಠೇಗೌಡರು ಆಯ್ಕೆಯಾಗಿದ್ದು ಬಿಟ್ಟರೆ ಇದು ಸತತವಾಗಿ ಬಿಜೆಪಿ ಪಾಲಾಗುತ್ತಲೇ ಬಂದಿದೆ.


ಈಗ ನಡೆಯುತ್ತಿರುವ ಪದವೀಧರ ಮತ್ತು ಶಿಕ್ಷಣ ಕ್ಷೇತ್ರದ ಎಂಎಲ್‌ಸಿ ಎಲೆಕ್ಷನ್‌ಗಳು ಅಧಿಕಾರದ ಮೇಲೇನೂ ಮಹತ್ವದ ಪ್ರಭಾವ ಬೀರುವುದಿಲ್ಲ, ಆದಾಗ್ಯೂ ಇನ್ನೆರಡು



ವರ್ಷಗಳ ನಂತರ ಎದುರಾಗುವ ವಿಧಾನಸಭಾ ಚುನಾವಣೆಗೆ ತಯಾರಾಗಲು ರಾಜಕೀಯ ಪಕ್ಷವೊಂದಕ್ಕೆ ಆತ್ಮವಿಶ್ವಾಸ ತುಂಬುವ ಇಲ್ಲವೇ ಆತ್ಮಸ್ಥೈರ್ಯ ಕಸಿಯುವ ನಿಟ್ಟಿನಲ್ಲಿ ಮುನ್ಸೂಚನೆಗಳಾಗುವುದಂತೂ ಸತ್ಯ. ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಅಧಿಕಾರಸ್ಥ ಕಾಂಗ್ರೆಸ್‌ಗೆ ಹಿನ್ನಡೆಯುಂಟು ಮಾಡಿ, ಸರ್ಕಾರ ಜನರ ವಿಶ್ವಾಸ ಕಳೆದುಕೊಂಡಿದೆ ಅಂತ ಪ್ರಚಾರಗೈಯ್ಯಲು ತುದಿಗಾಲ ಮೇಲೆ ನಿಂತಿವೆ. ಇದು ಸಿಎಂ ಸಿದ್ದರಾಮಯ್ಯನವರ ಸರ್ಕಾರಕ್ಕೂ ಗೊತ್ತು, ಹಾಗಾಗಿ ಕೆಲವೇ ಸೀಟುಗಳಿಗೆ ನಡೆಯುವ ಮೇಲ್ಮನೆ ಚುನಾವಣೆಯಾದರೂ ಫಲಿತಾಂಶವನ್ನು ಗಂಭೀರವಾಗಿ ನಿರೀಕ್ಷಿಸಲಾಗುತ್ತಿದೆ. ದಕ್ಷಿಣ ಪದವೀಧರ ಕ್ಷೇತ್ರದಲ್ಲಿ ಈ ಕಾವು ಒಂದು ಕೈ ಹೆಚ್ಚೇ ಅಂತ ಹೇಳಬಹುದು. ಯಾಕೆಂದರೆ ಈ ವ್ಯಾಪ್ತಿಗೆ ಸಿಎಂ ಸಿದ್ದರಾಮಯ್ಯನವರ ತವರು ಜಿಲ್ಲೆ ಮೈಸೂರೂ ಸೇರಿಕೊಳ್ಳುತ್ತದೆ. ಈಗಾಗಲೇ ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಅಧಿಕಾರ ತಪ್ಪಿಸಿ ಹಿಗ್ಗುತ್ತಿರುವ ಬಿಜೆಪಿ-ಜೆಡಿಎಸ್‌ಗಳು ಈ ಚುನಾವಣೆಯಲ್ಲೂ ಕಾಂಗ್ರೆಸ್ ಮಕಾಡೆ ಮಲಗಿಸಿ ಸಿದ್ದು ವರ್ಚಸ್ಸಿನ ಮೇಲೆ ದಾಳಿ ಮಾಡಲು ಸಜ್ಜಾಗಿವೆ. ವಿಪರ್ಯಾಸವೆಂದರೆ, ಇದನ್ನು ಸಮರ್ಥವಾಗಿ ಹಿಮ್ಮೆಟ್ಟಿಸಬೇಕಿದ್ದ ಕಾಂಗ್ರೆಸ್‌ಗೆ ಈಗ ಅಭ್ಯರ್ಥಿ ಆಯ್ಕೆಯ ಭಿನ್ನಮತವೇ ದೊಡ್ಡ ತೊಡಕಾಗಿದೆ.

ದಕ್ಷಿಣ ಪದವೀಧರ ಕ್ಷೇತ್ರವು ಮೈಸೂರು, ಚಾಮರಾಜನಗರ, ಮಂಡ್ಯ ಮತ್ತು ಹಾಸನ ಜಿಲ್ಲೆಗಳನ್ನು ಒಳಗೊಂಡಂತೆ 1,00,000ಕ್ಕೂ ಹೆಚ್ಚು ಮತದಾರರನ್ನು ಹೊಂದಿದೆ. ಇದರಲ್ಲಿ ಶೇ.50ಷ್ಟು ಮತದಾರರು ಮೈಸೂರು ಜಿಲ್ಲೆಯೊಂದರಲ್ಲೇ ಇದ್ದು, ಮೈಸೂರೇ ನಿರ್ಣಾಯಕ ಎನಿಸಿಕೊಂಡಿದೆ. ಇನ್ನುಳಿದಂತೆ ಮಂಡ್ಯ ಹಾಗೂ ಹಾಸನದಲ್ಲಿ ಶೇ.35ರಷ್ಟು, ಉಳಿದ ಶೇ. 15ರಷ್ಟು ಮತದಾರರು ಚಾಮರಾಜನಗರದಲ್ಲಿದ್ದಾರೆ. ಜಾತಿ ಲೆಕ್ಕಾಚಾರದಲ್ಲೂ ಒಕ್ಕಲಿಗ, ಲಿಂಗಾಯತದಂತಹ ಮುಂದುವರಿದ ಜಾತಿಗಳ ಶೇ.30ರಷ್ಟು ಮತದಾರರಿದ್ದರೆ, ಉಳಿದ ಶೇ.70ರಷ್ಟು ಮತದಾರರು ಅಹಿಂದ ವರ್ಗಕ್ಕೆ ಸೇರಿದವರು. ಅಹಿಂದ ಅಜೆಂಡಾದ ಮೇಲೆ ಅಧಿಕಾರ ನಡೆಸುತ್ತಿರುವ ಕಾಂಗ್ರೆಸ್‌ಗೆ ಇದೊಂದು ಪ್ಲಸ್ ಪಾಯಿಂಟ್. ಇದುವರೆವಿಗೂ ಈ ಕ್ಷೇತ್ರ ಬಿಜೆಪಿಯ ಭದ್ರಕೋಟೆಯಾಗಿದೆ. ಒಮ್ಮೆ ಮಾತ್ರ ಮೈಸೂರಿನ ಪ್ರಗತಿಪರರು, ಬುದ್ಧಿಜೀವಿಗಳೆಲ್ಲರು ಸೇರಿ ಬಿಜೆಪಿಯನ್ನು ಸೋಲಿಸಬೇಕೆಂಬ ಉದ್ದೇಶದಿಂದ ಜನತಾ ದಳವನ್ನು ಬೆಂಬಲಿಸಿದ್ದರಿಂದ ಜನತಾ ದಳದ ಕೆ.ಟಿ.ಶ್ರೀಕಂಠೇಗೌಡರು ಆಯ್ಕೆಯಾಗಿದ್ದು ಬಿಟ್ಟರೆ ಇದು ಸತತವಾಗಿ ಬಿಜೆಪಿ ಪಾಲಾಗುತ್ತಲೇ ಬಂದಿದೆ. ಈಗ ಹಾಲಿ ಎಂಎಲ್‌ಸಿ ಒಡಕುಬಾಯಿ ಗೋ.ಮಧುಸೂಧನ್ ಕೂಡಾ


ಬಿಜೆಪಿಯವರೇ. ಆದರೆ ಈ ಬಾರಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿರೋದಲ್ಲದೆ ಸ್ವತಃ ಸಿದ್ದರಾಮಯ್ಯನವರೇ ಮುಖ್ಯಮಂತ್ರಿಯಾಗಿರುವುದರ ಜತೆಗೆ ಮೈಸೂರು ಜಿಲ್ಲೆಯ



ಬಹುಪಾಲು ಶಾಸಕರು ಕಾಂಗ್ರೆಸ್‌ನವರೇ ಇದ್ದಾರೆ. ಇನ್ನು ಸಚಿವರು, ನಿಗಮ ಮಂಡಳಿಯ ಪದಾಧಿಕಾರಿಗಳ ಪಟ್ಟಿಯಲ್ಲೂ ಮೈಸೂರು ರಾಜಕಾರಣಿಗಳ ಸಾಲೇ ದೊಡ್ಡದಿದೆ. ಇವರೆಲ್ಲ ಒಗ್ಗಟ್ಟಾಗಿ ಮುನ್ನುಗ್ಗಿದರೆ ಬಿಜೆಪಿ ಭದ್ರಕೋಟೆಯನ್ನು ಕಾಂಗ್ರೆಸ್ ಛಿದ್ರ ಮಾಡುವ ಎಲ್ಲಾ ಸಾಧ್ಯತೆಗಳೂ ಇದ್ದವು. ಆದರೆ ಭಿನ್ನಮತವೇ ಕಾಂಗ್ರೆಸ್ ಪಾಲಿಗೆ ಮುಳುವಾಗುವ ಸಂಭವವಿದೆ.

ಸಿದ್ದರಾಮಯ್ಯನವರು ಅಹಿಂದ ಹೆಸರು ಹೇಳಿಕೊಂಡು ಅಧಿಕಾರಕ್ಕೆ ಬಂದಿದ್ದು ಮುಖ್ಯಮಂತ್ರಿಗಳ ಸ್ವಕ್ಷೇತ್ರದ ಅಹಿಂದ ಅಭ್ಯರ್ಥಿಗೇ ಆದ್ಯತೆ ನೀಡಲಾಗುತ್ತೆ ಅನ್ನೋ ಭರವಸೆಯಲ್ಲಿ ಹಲವರು ಆಕಾಂಕ್ಷಿಗಳು ಸಾಲುಗಟ್ಟಿದ್ದರು. ಆದರೆ ಕಾಂಗ್ರೆಸ್‌ನಿಂದ ಡಾ.ರವೀಂದ್ರ ಅವರಿಗೆ ಟಿಕೆಟ್ ನೀಡಿರುವುದರಿಂದ ಭಿನ್ನಮತದ ಸ್ಯಾಂಪಲ್ಲುಗಳು ಈಗಾಗಲೇ ಕಾಣಿಸಿಕೊಂಡಿವೆ. ಮೈಸೂರು ಜಿಲ್ಲಾ ಕಾಂಗ್ರೆಸ್ ಪದಾಧಿಕಾರಿಗಳು ಡಾ.ರವೀಂದ್ರರನ್ನು ಕಾಂಗ್ರೆಸ್ ಪಕ್ಷದ ಕಚೇರಿಗೇ ಸೇರಿಸಗೊಡದಿದ್ದ ಪ್ರಸಂಗಕ್ಕೂ ಇದೇ ಅಸಮಧಾನ ಕಾರಣ. ಕೊನೆಗೆ ಕೆ.ಪಿ.ಸಿ.ಸಿ ಅಧ್ಯಕ್ಷ ಜಿ.ಪರಮೇಶ್ವರ್‌ರೇ ದೌಡಾಯಿಸಿ ರಾಜಿಕಬೂಲಿ ಮಾಡಿಸಬೇಕಾಯ್ತು.

ಇನ್ನು ಚುನಾವಣಾ ಪ್ರಚಾರದಲ್ಲಿ ಕಾಂಗ್ರೆಸ್‌ನ ಹಿರಿಯ ಮುಖಂಡರು, ಸಚಿವರು, ಶಾಸಕರು ಗೈರು ಹಾಜರಾಗುತ್ತಿರೋದು ಭಿನ್ನಮತವಿನ್ನೂ ಶಮನವಾಗಿಲ್ಲ





ಅನ್ನೋದನ್ನು ಎತ್ತಿ ತೋರಿಸುತ್ತಿದೆ. ಅಂದಹಾಗೆ, ಪಕ್ಷ ಯಾವಾಗ ಡಾ.ರವೀಂದ್ರರನ್ನು ಅಭ್ಯರ್ಥಿ ಅಂತ ಘೋಷಿಸಿತೋ ಆಗಲೇ ಕಾಂಗ್ರೆಸ್ ಬಂಡಾಯ ಅಭ್ಯರ್ಥಿಗಳ ಸರದಿಯೂ ಉದ್ದವಾಗಿ ಬೆಳೆದುನಿಂತಿದೆ. ಹಾಲಹಳ್ಳಿ ಮಂಚೇಗೌಡ, ವೈ.ಎಸ್.ಸಿದ್ದರಾಜು ಈ ಬಂಡಾಯಗಾರರಲ್ಲಿ ಪ್ರಮುಖರು. ಆದರಲ್ಲೂ ವೈ.ಎಸ್.ಸಿದ್ದರಾಜು ಒಂದುಹೆಜ್ಜೆ ಮುಂದೆಹೋಗಿ ಕಾಂಗ್ರೆಸ್ ಅಭ್ಯರ್ಥಿ ಡಾ.ಹೆಚ್.ಎನ್ .ರವೀಂದ್ರ ಅವರ ನಾಮಪತ್ರ ತಿರಸ್ಕರಿಸುವಂತೆ ಚುನಾವಣಾಧಿಕಾರಿ ಕಂ. ಪ್ರಾದೇಶಿಕ ಆಯುಕ್ತ ಡಾ.ಹೆಚ್.ಎನ್.ಕುಂಜಪ್ಪ ಅವರಿಗೆ ಬರೋಬ್ಬರಿ 96 ಪುಟಗಳ ದೂರನ್ನೇ ಸಲ್ಲಿಸಿದ್ದರು. "ಡಾ.ಹೆಚ್.ಎನ್.ರವೀಂದ್ರ ಕ್ರಿಮಿನಲ್ ಆರೋಪ ಎದುರಿಸುತ್ತಿದ್ದು, ಅವರ ವಿರುದ್ಧ ಲೋಕಾಯುಕ್ತದಲ್ಲೂ ಪ್ರಕರಣ ದಾಖಲಾಗಿದೆ, ಈ ಹಿನ್ನೆಲೆಯಲ್ಲಿ ಅವರ ನಾಮಪತ್ರವನ್ನು ಅಸಿಂಧುಗೊಳಿಸಬೇಕು" ಅನ್ನೋದು ಸಿದ್ದರಾಜು ದೂರಿನ ಸಾರಾಂಶ. ಇದು ಕಾಂಗ್ರೆಸ್ ವಲಯದಲ್ಲಿ ಆತಂಕ ಸೃಷ್ಟಿಸಿತ್ತು, ಯಾಕಂದ್ರೆ, ಒಂದುವೇಳೆ, ರವೀಂದ್ರರ ನಾಮಪತ್ರ ತಿರಸ್ಕೃತವಾದರೆ ಅದು ಕಾಂಗ್ರೆಸ್‌ಗೆ ಕಾಂಗ್ರೆಸ್ಸೇ ಮಾಡಿಕೊಂಡ


ಮುಖಭಂಗವಾಗುವುದರಲ್ಲಿ ಸಂಶಯವಿರಲಿಲ್ಲ. ಕೈಪಾ ಅದೃಷ್ಟವೋ, ಏನೋ ಅಂತದ್ದಾವುದೂ ಸಂಭವ ದೂರನ್ನು ಆಲಿಸಿದ ಆಯುಕ್ತರು "ರವೀಂದ್ರ ಮೇ ಪ್ರಕರಣ ಹಾಗೂ ದೂರಿನ ಬಗ್ಗೆ ಅವರು ಸ ಪ್ರಮಾಣ ಪತ್ರ(ಅಫಿಡವಿಟ್)ದಲ್ಲಿ ಸ್ಪಷ್ಟವಾಗಿ ನಮೂದಿ ಯಾವುದರಲ್ಲೂ ಅವರಿಗೆ ಶಿಕ್ಷೆಯಾಗಿಲ್ಲ, ಇದ್ಯಾವುದೂ 2 ವರ್ಷದವರೆಗೆ ಜೈಲುಶಿಕ್ಷೆಯ ಗಂಭೀರ ಪ್ರಕರಣಗಳಲ್ಲ, ಹಾಗಾಗಿ ಡಾ.ರವೀಂದ್ರ ನಾಮಪತ್ರ ಕ್ರಮಬದ್ಧವಾಗಿದೆ" ಅಂತ ರೂಲಿಂಗ್ ಹ ಕಾಂಗ್ರೆಸ್ ನಿಟ್ಟುಸಿರು ಬಿಡುವಂತೆ ಮಾಡಿದ್ದಾರೆ.


ಇನ್ನು ಕಾಂಗ್ರೆಸ್‌ನ ಮತ್ತೊಬ್ಬ ಬಂ ಅಭ್ಯರ್ಥಿಯಾಗಿರುವ ಹಾಲಳ್ಳಿ ಮಂಚೇಗೌಡ ಮಾಜಿ ಸದಸ್ಯರಾಗಿದ್ದು ಕಳೆದ 30 ವರ್ಷಗಳ ವಿಶ್ವವಿದ್ಯಾನಿಲಯದಲ್ಲಿ ಪದವೀಧರರ ನೇರ ಸ ಹೊಂದಿದವರು. ಮಂಡ್ಯ ಮೂಲದ ಇವರು ಮೈಸೂರು, ಚಾಮರಾಜನಗರ ಜಿಲ್ಲೆಯ ಮತದಾರರ ಪ್ರಭಾವಬೀರಬಲ್ಲವರು. ಎಸ್.ಎಂ.ಕೃಷ್ಣರ ಪರ ಮೈಸೂರು ಶುಗರ್ ಫ್ಯಾಕ್ಟರಿ ಚೇರ್ಮನ್‌ರಾಗಿದ್ದ ರಾಮಲಿಂಗಯ್ಯನವರು ಇವರ ಸಹೋದರ ಅನ್ನು ಜೊತೆಗೆ ಇವರ ಭಾವ ಎಚ್.ಎಸ್.ಪ್ರಕಾಶ್ ಹಾ ಹಾಲಿ ಜೆಡಿಎಸ್ ಶಾಸಕ ಅನ್ನೋದೂ ಪ್ಲಸ್‌ಪಾಯಿ ಆಗಲಿದೆ. ಸ್ವಯಂ ನಿವೃತ್ತಿ ತೆಗೆದುಕೊಂಡು ಕಳೆದ ವರ್ಷಗಳಿಂದಲೇ ಚುನಾವಣೆಗೆ ತಯಾರಿಸಿ ನಡೆಸಿದ್ದ ಕಾಂಗ್ರೆಸ್ ಟಿಕೆಟ್ ಸಿಕ್ಕೇ ಸಿಗುತ್ತೆ ಎಂಬ ನಂಬಿಕೆಯಲ್ಲಿ ಅಸಲಿಗೆ ಭರಾಟೆಯಲ್ಲಿ ಕಾಂಗ್ರೆಸ್‌ನ ಅ ಅಭ್ಯರ್ಥಿಗಿಂತಲೂ ಮುಂದಿರುವ ಅವರು ರವೀಂ ದೊಡ್ಡ ತಲೆನೋವಾಗಿದ್ದಾರೆ.


ಯಾಕೆಂದರೆ ಹಾಲಹಳ್ಳಿ ಮಂಚೇಗೌ ವಿಶ್ವವಿದ್ಯಾನಿಲಯದ ಮಾಜಿ ಉಪ ಕುಲಪತಿ ಶ ಪ್ರಸಾದ್ ಅಲ್ಲದೇ ಹಾಲಿ ಕುಲಪತಿ ರಂಗಪ್ಪ ಉಪಸ ಮರಿತಿಬ್ಬೇಗೌಡ, ಅಷ್ಟೇ ಏಕೆ ಜೆಡಿಎಸ್ ಅ ಕೆ.ಟಿ.ಶ್ರೀಕಂಠೇಗೌಡರೂ ಆಪ್ತೇಷ್ಟರು. ಮೈಸೂರಿನಲ್ಲಿ 25 ವರ್ಷಗಳ ಕಾಲ ಉಪನ್ಯಾಸಕರಾಗಿ ಸೇವೆ ಸಲ್ಲಿ ಅವರಿಗೆ ಪಕ್ಷಾತೀತವಾದ ಆಪ್ತವಲಯವಿದೆ. ಇನ್ನು ಕಾ ಟಿಕೆಟ್ ವಂಚಿತರಾದ ಲಕ್ಷ್ಮಣ್ ಹಾಗೂ ವಿಠ ಜಯರಾಮ್ ಮೊದಲಾದವರು ಮಂಚೇಗೌ ಬೆಂಬಲವಾಗಿ ನಿಂತಿರುವುದರಿಂದ ದ್ವಿತೀಯ ಮತ್ತು ತೃ

























ೇವೇಗೌಡ


ಚೆಲುವರಾಯಸ್ವಾಮಿ


ಪುಟ್ಟರಾಜು


ತಮ್ಮಣ್ಣ

ಈ ಚುನಾವಣೆ ಒಂದು ಪಾಠವಾಗಲಿ

ಇವತ್ತು ಗ್ರಾಮ ಪಂಚಾಯ್ತಿ ಎಲೆಕ್ಷನ್‌ನಿಂದ ರಾಷ್ಟ್ರಪತಿ ಚುನಾವಣೆಯವರೆಗೆ ಎಲ್ಲಾ ಎಲೆಕ್ಷನ್‌ಗಳನ್ನೂ ಒಂದೇ ಮಾನದಂಡದಲ್ಲಿ ಅಳೆಯಲಾಗುತ್ತಿದೆ. ಆ ನಿರ್ದಿಷ್ಟ ಚುನಾವಣೆಯ ಮೌಲ್ಯವೇನು, ಅರ್ಹತೆಯ ಮಾನದಂಡಗಳೇನು, ಗೆದ್ದವರು ಗಮನಹರಿಸಬೇಕಾದ ಸಂಗತಿಗಳ್ಯಾವು ಯಾವುದೂ ಲೆಕ್ಕಕ್ಕಿಲ್ಲ. ಹಣ, ಹೆಂಡ, ಜಾತಿ ಅಷ್ಟೆ! ಪದವೀಧರ ಕ್ಷೇತ್ರಕ್ಕೂ ಈ ದುರಂತ ತಪ್ಪಿಲ್ಲ. ಪದವಿ ಪಡೆದ ನಂತರ ಉನ್ನತ ವ್ಯಾಸಂಗಕ್ಕೆ ಹಾಗೂ ಉದ್ಯೋಗಕ್ಕೆ ಪ್ರಯತ್ನಿಸುವ ಪದವೀಧರರ ಸಮಸ್ಯೆಗಳು, ನಿರುದ್ಯೋಗ ಭತ್ಯೆ, ಉನ್ನತ ಶಿಕ್ಷಣಕ್ಕಾಗಿ ನೀಡುವ ತರಬೇತಿ, ಉದ್ಯೋಗ ಅವಕಾಶಗಳ ಮಾರ್ಗದರ್ಶನ.... ಊಹ್ಞೂಂ, ಇಂಥ ಯಾವೊಂದು ವಿಷಯವೂ ಚರ್ಚೆಯ ಸ್ಥಾನಮಾನ ಪಡೆಯುತ್ತಿಲ್ಲ. ಕೇವಲ ಉದ್ಯೋಗಸ್ಥ ಮತದಾರರನ್ನು ನೋಂದಾಯಿಸಿ ಅವರಿಗೆ ಹೆಂಡ, ಬಾಡೂಟ ಆಮಿಷದ ಜೊತೆಗೆ ಜಾತಿಯ ಪಿತ್ತವನ್ನೇರಿಸಿ ಪರಿಷತ್ ಪ್ರವೇಶಿಸುವ ಪರಿಪಾಠ ನಡೆದುಕೊಂಡು ಬಂದಿದೆ. ಹಣಬಲವುಳ್ಳ ವಿದ್ಯಾಸಂಸ್ಥೆಗಳ ಮಾಫಿಯಾ, ವ್ಯಾಪಾರೀಕರಣಗೊಂಡಿರುವ ಮೆಡಿಕಲ್-ಇಂಜಿನಿಯರಿಂಗ್ ಕಾಲೇಜುಗಳು ತಮ್ಮ ಪ್ರತಿನಿಧಿಗಳನ್ನು ಹಿಂಬಾಗಿಲಿನ ಮೂಲಕ ವಿಧಾನ ಪರಿಷತ್ತಿಗೆ ತಳ್ಳಲು ಈ ಚುನಾವಣೆಗಳನ್ನು ಬಳಸಿಕೊಳ್ಳುತ್ತಿದ್ದಾರೆ. ಸಾರಸ್ವತ ಲೋಕದ ದಿಗ್ಗಜರು, ಪ್ರಾಧ್ಯಾಪಕರು, ಉಪನ್ಯಾಸಕರು, ಶೈಕ್ಷಣಿಕ ಕ್ಷೇತ್ರದ ಅಭಿವೃದ್ಧಿಗಾಗಿ ದುಡಿದಂತಹ ಶಿಕ್ಷಣ ತಜ್ಞರು ಕಡೇಪಕ್ಷ ಯುವ ಸಮೂಹದ ತಲ್ಲಣಗಳ ಬಗ್ಗೆ ಕಾಳಜಿ ಇರುವಂತವರು ಸ್ಪರ್ಧಿಸಬೇಕಿದ್ದ ಪದವೀಧರ ಚುನಾವಣೆ ಶಿಕ್ಷಣ ಮಾಫಿಯಾದ ಕೈಗೊಂಬೆಯಂತಾಗಿರುವುದು ದುರಾದೃಷ್ಟ.

ಜನಪರ, ಚಿಂತಕರ ಚಾವಡಿಯಾಗಬೇಕಿದ್ದ ವಿಧಾನ ಪರಿಷತ್ ಮೇಲ್ವರ್ಗದ ಬಂಡವಾಳಶಾಹಿಗಳ, ಲ್ಯಾಂಡ್ ಮಾಫಿಯಾದ, ಶಿಕ್ಷಣ ಮಾಫಿಯಾದ ಲಾಬಿಗೆ ನಲುಗಿಹೋಗುತ್ತಿದೆ. ಎಂಎಲ್‌ಎ, ಎಂಪಿ ಚುನಾವಣೆಗಳಲ್ಲಿ ನಾವು ಬಯಸುವಂತಹ ಬದಲಾವಣೆ ಬರಬೇಕೆಂದರೆ ಮೊದಲು ಪ್ರಜ್ಞಾವಂತ ಮತದಾರರ ಚುನಾವಣೆ ಎಂದು ಕರೆಸಿಕೊಳ್ಳುವ ಈ ಚುನಾವಣೆಯಲ್ಲಿ ನಮ್ಮೆಲ್ಲರ ಆಯ್ಕೆ ಒಂದು ಪಾಠದಂತಿರಬೇಕು. ಅದು ಈಗ ಎದುರಾಗಿರುವ ಪದವೀಧರ ಚುನಾವಣೆಯಲ್ಲಿ ಸಾಧ್ಯವಾದೀತಾ?

ಸ್ತರದ ಮತಗಳು ಅವರಿಗೆ ಒಲಿದುಬರಲಿವೆ.

ಇನ್ನು ಕಾಂಗ್ರೆಸ್ ಅಭ್ಯರ್ಥಿ ರವೀಂದ್ರರ ವಿರುದ್ಧ ರವನ್ನೇ ಸಾರಿದ್ದ ಕೈ ಬಂಡಾಯಗಾರ ವೈ.ಸಿದ್ದರಾಜು ಡಾ ಹಲವಾರು ಜಿಲ್ಲೆಗಳಲ್ಲಿ ತಮ್ಮ ಶಿಕ್ಷಣ ಸಂಸ್ಥೆ ರುಂ ಸೇವಾ ಸಂಘಗಳನ್ನು ನಡೆಸುತ್ತಿದ್ದಾರೆ. ಬೇಗೌಡರಂತೆಯೇ ಕಾಂಗ್ರೆಸ್ ಟಿಕೇಟ್ ಮೇಲೆ ಭಾರೀ ಕ್ಷೆ ಇಟ್ಟುಕೊಂಡಿದ್ದ ಈತ ಕಳೆದ 4 ವರ್ಷಗಳಿಂದಲೇ ಮೇಶ್ವರ್ ಹಾಗೂ ಡಿ.ಕೆ.ಶಿವಕುಮಾರ್ ಸೂಚನೆಯಂತೆ ಸ್ವಾರು ಪದವೀಧರರನ್ನು ಮತದಾರರನ್ನಾಗಿ ಂದಾಯಿಸಿದ್ದ. ಟಿಕೇಟ್ ತಪ್ಪಿದ ಸಿಟ್ಟಿಗೆ ಡಾ. ರವೀಂದ್ರರ ಮ ವಿರೋಧಿಯಂತೆ ಹರಿಹಾಯುತ್ತಿರುವ ಈತ ಅವರ ಮಪತ್ರಕ್ಕೂ ಆಕ್ಷೇಪಣೆ ಸಲ್ಲಿಸಿ ಕಡೆಯ ಗಳಿಗೆವರೆಗೆ ಗೈ ವಲಯದಲ್ಲಿ ಆತಂಕ ಮನೆ ಮಾಡಿರುವಂತೆ ಡಿದ್ದ. ಸಿದ್ದರಾಜು ಅಹಿಂದ ಮತಗಳ ಮೇಲೆ ಟ್ಟಿರುವುದು ಕಾಂಗ್ರೆಸ್ಸನ್ನು ಗಾಬರಿಬೀಳಿಸಿದೆ. ಈ ನಡುವೆ ಗೈಗೆ ಭಾರಿ ಪೆಟ್ಟು ನೀಡುತ್ತಿರುವ ಇವರ ನಾಮಪತ್ರ ಪಡೆಯುವಂತೆ ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಹಾಗೂ ನಾವಣೆಯಲ್ಲಿ ಕೆ.ಎಸ್. ಭಗವಾನ್‌ರವರನ್ನು ಬಲಿಸುತ್ತಿರುವ ದಲಿತ ಸಂಘಟನೆಗಳು ಒತ್ತಾಯ ಡುತ್ತಿವೆ. ಹೆಚ್.ವಿಶ್ವನಾಥ್‌ರ ಪರಮ ಶಿಷ್ಯ, ಹಾಲಿ ಕ ವಾಸು ಬೆಂಬಲಿಗರಾದ ಲಕ್ಷ್ಮಣ್ ಕೂಡಾ ಗ್ರೆಸ್‌ನಿಂದ ಟಿಕೆಟ್ ವಂಚಿತನಾಗಿ ತಟಸ್ಥರಾಗಿರೋದು ಭಾರೀ ಪೆಟ್ಟು ನೀಡಬಹುದು.

ಬಿಜೆಪಿ ಜೆಡಿಎಸ್ ಜಿದ್ದಾಜಿದ್ದಿ

ಚುನಾವಣೆಗೆ 20 ಮಂದಿ ನಾಮಪತ್ರ ಸಿಂಧುವಾಗಿದ್ದು ಪಿಯಿಂದ ಎಂ.ವಿ.ರವಿಶಂಕರ್, ಜೆಡಿಎಸ್‌ನಿಂದ ಟಿ.ಶ್ರೀಕಂಠೇಗೌಡ, ಕಾಂಗ್ರೆಸ್‌ನಿಂದ ಡಾ. .ಎನ್.ರವೀಂದ್ರ, ವಾಟಾಳ್ ಪಕ್ಷದಿಂದ ವಾಟಾಳ್ ಗರಾಜ್, ಬುದ್ಧಿಜೀವಿ ವಲಯದಿಂದ ಪ್ರೊ. ಸ್.ಭಗವಾನ್, ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ಎಸ್.ಸಿದ್ದರಾಜು, ಹೆಚ್.ಎನ್.ಮಂಚೇಗೌಡ, ಸಮಾಜ ದಿ ಪಕ್ಷದಿಂದ ಕೆ.ಪಿ.ಚಿದಾನಂದ, ಸಾಹಿತಿ ಹಾಗೂ ನಚಿತ್ರ ನಿರ್ದೇಶಕ ಡಾ.ಕೃಷ್ಣಮೂರ್ತಿ ಚಮರಂ ಂತಾದವರು ಪ್ರಮುಖರಾಗಿದ್ದಾರೆ. ಆದರೂ ನೆಕ್-ಟು-ನೆಕ್ ಪೈಪೋಟಿ ಇರುವುದು ಬಿಜೆಪಿ ಮತ್ತು ಜೆಡಿಎಸ್ ಮಧ್ಯೆ.

ಕಳೆದ ಆರು ತಿಂಗಳಿನಿಂದಲೇ ಪ್ರಚಾರ ಶುರು ಮಾಡಿಕೊಂಡಿರುವ ಬಿಜೆಪಿಯ ವೈ.ವಿ.ರವಿಶಂಕರ್‌ಗೆ ಬಿಜೆಪಿ ಮತ್ತು ಆರ್‌ಎಸ್‌ಎಸ್ ಬೇಸ್‌ಗಳೇ ಬಂಡವಾಳ. ಆರೆಸ್ಸೆಸ್ ಕಾರ್ಯಕರ್ತರಂತೂ ಸಿದ್ದರಾಮಯ್ಯನಿಗೆ ಮುಖಭಂಗ ಮಾಡಬೇಕೆನ್ನುವ ಸಿಂಗಲ್‌ಲೈನ್ ಅಜೆಂಡಾ ಇಟ್ಟುಕೊಂಡು ಓಡಾಡುತ್ತಿದ್ದಾರೆ. ರವಿಶಂಕರ್‌ಗಿದು ಪ್ರಥಮ ಚುನಾವಣೆಯಾಗಿದ್ದರೂ ಆತನ 'ಸಜ್ಜನ' ಮುಖವಾಡ ಮತದಾರರನ್ನು ಸೆಳೆದರೆ ಅಚ್ಚರಿಯಿಲ್ಲ. ಅಂದಹಾಗೆ, ತನಗೆ ಮತ್ತೊಂದು ಬಾರಿಗೆ ಅವಕಾಶ ನೀಡದ್ದಕ್ಕೆ ಮುನಿಸಿಕೊಂಡಿರುವ ಹಾಲಿ ವಿಧಾನ ಪರಿಷತ್ ಸದಸ್ಯ ಗೋ.ಮಧುಸೂದನ್ ಪ್ರಚಾರದಲ್ಲಿ ತಟಸ್ಥವಾಗುಳಿದಿರುವುದು ಫಲಿತಾಂಶದ ಮೇಲೆ ಪ್ರಭಾವ ಬೀರಲಿಕ್ಕೂ ಸಾಕು.

ಇನ್ನು ಜೆಡಿಎಸ್‌ನಲ್ಲೂ ಆಂತರಿಕ ಬೇಗುದಿಗಳಿಗೇನೂ ಕಮ್ಮಿ ಇಲ್ಲ. ಒಮ್ಮೆ ಗೆದ್ದು, ನಂತರ ಸತತ ಎರಡು ಬಾರಿ ಸೋತಿರುವ ಕೆ.ಟಿ.ಶ್ರೀಕಂಠೇಗೌಡರಿಗೇ ಟಿಕೇಟು ನೀಡಲಾಗಿದೆ. ಇದು ಹಲವರ ಅಸಮಧಾನಕ್ಕೆ ಕಾರಣವಾಗಿದೆ. ನಾಗಮಂಗಲ ಶಾಸಕ ಚಿಲುವರಾಯಸ್ವಾಮಿ ಹಾಗೂ ಮಂಡ್ಯ ಕ್ಷೇತ್ರದ ಲೋಕಸಭಾ ಸದಸ್ಯ ಪುಟ್ಟರಾಜು ಇಬ್ಬರಿಗೂ ಶ್ರೀಕಂಠೇಗೌಡರಿಗೆ ಟಿಕೇಟ್ ನೀಡುವುದು ಸುತಾರಾಂ ಇಷ್ಟವಿರಲಿಲ್ಲ. ಈ ಜೋಡಿ ಮದ್ದೂರಿನ ಜಗದೀಶ್‌ರನ್ನು ಕಣಕ್ಕಿಳಿಸಬೇಕೆಂದು ಹಂಬಲಿಸಿತ್ತು. ಆದರೆ ಮದ್ದೂರು ಶಾಸಕ ಕಮ್ ದೇವೇಗೌಡರ ಬೀಗ ಡಿಸಿ ತಮ್ಮಣ್ಣ ಅದಕ್ಕೆ ಆಸ್ಪದ ಕೊಡಲಿಲ್ಲ. ತನ್ನದೇ ಕ್ಷೇತ್ರದಲ್ಲಿ ತನಗೆ ಪರ್ಯಾಯವಾಗಿ, ಅದೂ ತಮ್ಮ ವಿರೋಧಿ ಬಣದ ವ್ಯಕ್ತಿ ಬೆಳೆಯುವುದನ್ನು ಸಹಿಸದ ತಮ್ಮಣ್ಣ ದೇವೇಗೌಡರ ಮೇಲೆ ಒತ್ತಡ ತಂದು ಶ್ರೀಕಂಠೇಗೌಡರಿಗೇ ಟಿಕೇಟು ದಕ್ಕುವಂತೆ ನೋಡಿಕೊಂಡಿದ್ದಾರೆ. ಇದು ಚಿಲುವಣ್ಣ, ಪುಟ್ಟಣ್ಣ ಇಬ್ಬರಿಗೂ ಬೇಸರ ತರಿಸಿದೆ. ಹಾಗಾಗಿ ಅವರು ತಟಸ್ಥರಾಗುಳಿಯುವ ಸಾಧ್ಯತೆಯೇ ಹೆಚ್ಚು.

ಹಾಗಂತ ಶ್ರೀಕಂಠೇಗೌಡರ ಸ್ಪರ್ಧೆಯನ್ನು ತಳ್ಳಿಹಾಕುವಂತಿಲ್ಲ. ತನ್ನದೇ ವಾಕ್ಚಾತುರ್ಯ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಸುದೀರ್ಘ ಸೇವೆಯ ಅವರ ಶ್ರಮ ಮತದಾರರನ್ನು ಸೆಳೆಯಬಲ್ಲದು. ಕಳೆದ 5 ವರ್ಷಗಳಿಂದ ಸಕ್ರಿಯವಾಗಿ ತೊಡಗಿಸಿಕೊಳ್ಳುತ್ತಾ ಬಂದಿರುವ ಅವರಿಗೆ ನೆರವಾಗುವ ಒಂದಿಷ್ಟು ಪ್ಲಸ್ ಪಾಯಿಂಟ್‌ಗಳೂ ಇವೆ. ನಾಲ್ಕು ಬಾರಿ ದಕ್ಷಿಣ ಶಿಕ್ಷಕರ ಕ್ಷೇತ್ರದಿಂದ ಎಂಎಲ್‌ಸಿ ಆಗಿ ಆಯ್ಕೆಯಾಗಿರುವ ಹಾಗೂ ಹಾಲಿ ಪರಿಷತ್‌ನ ಉಪಸಭಾಪತಿಯೂ ಆಗಿರುವ ಮರಿತಿಬ್ಬೇಗೌಡರು ಸದ್ಯ ಜೆಡಿಎಸ್‌ನಲ್ಲಿರೋದು ಶ್ರೀಕಂಠೇಗೌಡರಿಗೆ ಬಲ ತುಂಬಲಿದೆ. ಈ ಭಾಗದಲ್ಲಿ ಮರಿತಿಬ್ಬೇಗೌಡರ ವರ್ಚಸ್ಸು ಎಂತದ್ದೆಂದರೆ, ಒಮ್ಮೆ ಕಾಂಗ್ರೆಸ್ ಹಾಗೂ ಇನ್ನೊಮ್ಮೆ ಜೆಡಿಎಸ್‌ನಿಂದ ಸ್ಪರ್ಧಿಸಿ ಗೆದ್ದಿದ್ದ ಅವರು, ಪಕ್ಷೇತರನಾಗಿ ಒಮ್ಮೆ ಸ್ಪರ್ಧಿಸಿದ್ದಾಗಲೂ ಪಾರ್ಟಿ ಅಭ್ಯರ್ಥಿಗಳನ್ನು ಸೋಲಿಸಿ ಅನಾಯಾಸವಾಗಿ ಗೆದ್ದು ಬಂದಿದ್ದರು. 35 ವರ್ಷಗಳ ಕಾಲ ಪದವೀಧರರು ಹಾಗೂ ಶಿಕ್ಷಕರೊಂದಿಗೆ ನೇರ ಒಡನಾಟ ಮರಿತಿಬ್ಬೇಗೌಡರಿಗಿದೆ. ಪದವೀಧರ ಕ್ಷೇತ್ರದ ಬಹುಪಾಲು ಮತದಾರರು ಶಿಕ್ಷಕರೇ ಎಂಬುದು ಇಲ್ಲಿ ಗಮನಾರ್ಹ ಸಂಗತಿ. ಒಟ್ಟಿನಲ್ಲಿ ಮರಿತಿಬ್ಬೇಗೌಡರ ಫ್ಯಾಕ್ಟರ್ ಜೆಡಿಎಸ್‌ಗೆ ಲಾಭವಾಗಲಿದೆ. ಅದೇರೀತಿ ಈ ಚುನಾವಣೆಯ ಮೇಲೆ ಪ್ರಭಾವ ಬೀರಬಲ್ಲ ಮೈಸೂರಿನ ದೇಜಗೌ, ಶಶಿಧರ್ ಪ್ರಸಾದ್ ಹಾಗೂ ವಿವಿಯ ಹಾಲಿ ಕುಲಪತಿ ರಂಗಪ್ಪ ಅವರು ದೇವೇಗೌಡರ ಬೀಗರಾಗಿದ್ದು ಪ್ರಥಮ ಪ್ರಾಶಸ್ತ್ಯದಲ್ಲೇ ಇವರೆಲ್ಲ ಜೆಡಿಎಸ್ ಬೆಂಬಲಿಸುವುದು ಗ್ಯಾರಂಟಿ.

ಭಗವಾನ್ ಸ್ಪರ್ಧೆ


ಈ ಸಲದ ಚುನಾವಣೆಯ ಮತ್ತೊಂದು ವಿಶೇಷವೆಂದರೆ ಪ್ರಗತಿಪರ ವಲಯದ ಧ್ವನಿಯಾಗಿ ಪ್ರೊಫೆಸರ್ ಕೆ.ಎಸ್.ಭಗವಾನ್‌ರು ಸ್ಪರ್ಧಿಸಿರೋದು. ಸೋಲು-ಗೆಲುವುಗಳನ್ನು ಪಕ್ಕಕ್ಕಿಟ್ಟು ನೋಡುವುದಾದರೆ, ಸ್ಪರ್ಧೆಯ ನಡುವೆ ಒಂದು ಆಯ್ಕೆ ಮಾನದಂಡವನ್ನು ಗೊತ್ತು ಮಾಡುವುದಕ್ಕಾದರು ಭಗವಾನ್‌ರ ಸ್ಪರ್ಧೆ ಗಮನಾರ್ಹ ಬೆಳವಣಿಗೆ. ಜನಪರ ನಾಯಕತ್ವಗಳು ಕೇವಲ ಹೋರಾಟಕ್ಕಷ್ಟೇ ತಮ್ಮನ್ನು ಸೀಮಿತವಾಗಿಸಿಕೊಂಡು, ಭ್ರಷ್ಟಗೊಂಡಿರುವ ಚುನಾವಣಾ ವ್ಯವಸ್ಥೆಯಿಂದ ತಮ್ಮನ್ನು ತಾವು ಮಾರುದೂರ ಇಟ್ಟುಕೊಳ್ಳುತ್ತಿರೋದು ಭ್ರಷ್ಟರು ಮತ್ತಷ್ಟು ಭ್ರಷ್ಟತೆ ಮೆರೆಯಲು ಅವಕಾಶ ಮಾಡಿಕೊಟ್ಟಂತಾಗುತ್ತಿದೆ. ಇವತ್ತು ಚುನಾವಣೆಗಳಲ್ಲಿ ಕೇವಲ ಜಾತಿ ಮತ್ತು ಹಣವಷ್ಟೇ ಪ್ರಧಾನ ಸರಕುಗಳಾಗುತ್ತಿವೆ. ಅವರ ನಡುವೆ ಗೆಲ್ಲುವುದಕ್ಕಲ್ಲದಿದ್ದರೂ ಚುನಾವಣೆ ಸ್ಪರ್ಧೆಗೆ ಬೇಕಾದ 'ಬಂಡವಾಳ'ಗಳೇ ಬೇರೆಯದಿವೆ ಅನ್ನೋದನ್ನು ಜನರಿಗೆ ಅರ್ಥ ಮಾಡಿಸುವುದು ಭಗವಾನರ ಆಶಯ.


ಜನಪರ ಮತ್ತು ಸಾಂಸ್ಕೃತಿಕ ವಲಯದ ನೈಜ ಕಾಳಜಿಯ ಮತಗಳು ಭಗವಾನ್‌ರಿಗೆ ಒಲಿಯಲಿವೆ. ಎಡಪಕ್ಷಗಳು, ಪಿ.ಎಫ್.ಡಿ, ಬಿ.ಎಸ್.ಪಿ, ದಲಿತ ಸಂಘರ್ಷ ಸಮಿತಿಗಳು ಇವರಿಗೆ ಬೆಂಬಲ ಸೂಚಿಸಿವೆ. ವಿಪರ್ಯಾಸವೆಂದರೆ, ತಮ್ಮನ್ನು ತಾವು ವಿಶ್ವಮಾನವ ಸಂದೇಶ ಸಾರಿದ ಕುವೆಂಪು ಅನುಯಾಯಿಗಳು ಎಂದು ಕರೆದುಕೊಳ್ಳುವ ದೇ.ಜವರೇಗೌಡರ ಗುಂಪು ಭಗವಾನ್‌ರ ಸ್ಪರ್ಧೆಯನ್ನು ಪ್ರಬಲವಾಗಿ ವಿರೋಧಿಸುತ್ತಿದೆ. ಭಗವಾನ್ ಸ್ಪರ್ಧೆಯಿಂದ ಜಾತ್ಯತೀತ ಮತಗಳು ಹಂಚಿಹೋಗಿ ಬಿಜೆಪಿಗೆ ಅನುಕೂಲವಾಗುತ್ತೆ ಅನ್ನೋ ವಾದವನ್ನು ಮುಂದಿಟ್ಟುಕೊಂಡು ಅವರ ಮೇಲೆ ಒತ್ತಡ ಹೇರಲಾಗುತ್ತಿದೆ.


ಇನ್ನುಳಿದಂತೆ ಕಣದಲ್ಲಿರುವ ಡಾ. ಕೃಷ್ಣಮೂರ್ತಿ ಚಮರಂ ಅವರು ಈ ಹಿಂದೆ ಬಿಎಸ್‌ಪಿಯ ಪ್ರಬಲ ನಾಯಕರಾಗಿದ್ದವರು. ಅತ್ಯುತ್ತಮ ಸಂಘಟಕರಾಗಿ, ಪತ್ರಿಕೋದ್ಯಮ ಹಾಗೂ ಹಲವಾರು ದಲಿತ ಸಂಘರ್ಷ ಸಮಿತಿಗಳೊಂದಿಗೆ ಗುರುತಿಸಿಕೊಂಡವರು. ಹಾಲಿ ಉಪನ್ಯಾಸಕರಾಗಿರುವ ಅವರ ಸ್ಪರ್ಧೆಯೂ ಪ್ರಭಾವಿಯಲ್ಲದಿದ್ದರೂ ಗಮನ ಸೆಳೆಯುತ್ತಿದೆ.


ಅಂದಹಾಗೆ, ಈ ಚುನಾವಣೆಯಲ್ಲಿ ಹೆಚ್ಚು ರಂಜನೆ ಪಡೆದಿರೋದು ವಾಟಾಳ್ ನಾಗರಾಜ್ ಸ್ಪರ್ಧೆ. ತನ್ನದೇ ವಿಭಿನ್ನ ಶೈಲಿಯಲ್ಲಿ ಪ್ರಚಾರ ನಡೆಸುತ್ತಿರುವ ವಾಟಾಳ್ ಎಷ್ಟು ಮತ ಪಡೆಯಬಹುದೆನ್ನುವ ಲೆಕ್ಕಾಚಾರಗಳು ಶುರುವಾಗಿವೆ. ಯಾಕೆಂದರೆ ಐದಾರು ತಿಂಗಳ ಹಿಂದಷ್ಟೇ ಸ್ಥಳೀಯ ಜನಪ್ರತಿನಿಧಿಗಳಿಂದ ವಿಧಾನ ಪರಿಷತ್ತಿಗೆ ನಡೆದ ಚುನಾವಣೆಯಲ್ಲಿ ಕೇವಲ 19 ಮತ ಗಳಿಸಿದ್ದ ವಾಟಾಳ್ ಈ ಸಲ ಆ ದಾಖಲೆಯನ್ನು ಅಳಿಸುತಾರುತ್ತಾರೊ, ಇಲ್ಲವೋ ಎಂಬ ತಮಾಷೆಯ ಬೆಟ್ಟಿಂಗ್‌ಗಳೂ ನಡೆಯುತ್ತಿವೆ.


■ ಮೋಹನ್, ಮೈಸೂರು



ದೇ ಜವರೇಗೌಡ


ಮಧುಸೂಧನ್


ರಂಗಪ್ಪ


ಸಿದ್ದರಾಜು


ಲಕ್ಷ್ಮಣ್


ಭಗವಾನ್

ರೇವಣ್ಣನಿಗೆ ಥ್ರೆಟ್

ರವಿ ಪೂಜಾರಿ ಹಿಂದೂ ಡಾನ್ ಅಂತೆ!



ಸೋರ್ಣರ, ಬರ, ಆಂಜನೇಯ ಪ್ರವರ, ಕುಮಾರಸ್ವಾಮಿ ಪ್ರಹಾರ ಇತ್ಯಾದಿ ರೊಟೀನ್ ರಾಜಕಾರಣಕ್ಕೆ ಹೊರತೆಂಬಂತೆ ಮಾಜಿ ಮಂತ್ರಿ ರೇವಣ್ಣನಿಗೆ ಪಾತಕಿ ರವಿ ಪೂಜಾರಿ ಗಂಟುಬಿದ್ದಿದ್ದಾನೆ.

ಈತನಕ ಬೆಂಗಳೂರು, ಮಂಗಳೂರಿನ ಬಿಲ್ಡರ್‌ಗಳಿಗೋ, ರಿಯಲ್ ಎಸ್ಟೇಟ್ ಖದೀಮರಿಗೋ ಧಮಕಿ ಕೊಟ್ಟು ರೊಕ್ಕ ಕೀಳುತ್ತಿದ್ದ ಭೂಗತ ಕ್ರಿಮಿನಲ್ ರವಿ ಪೂಜಾರಿ ಹೋಗಿ ಹೋಗಿ ಮಾಗಡಿ ರೇವಣ್ಣನ ಮಗನಿಗೆ ತಗುಲಿಕೊಂಡಿದ್ದಾದರೂ ಹೇಗೆ?

ನಂಬಲಾಗುತ್ತಿಲ್ಲ, ಮೊನ್ನೆಯಷ್ಟೇ ಪತ್ರಿಕೆಗಳಲ್ಲಿ ಇಂಥದೊಂದು ಸುದ್ದಿ ಓದಿದ ಅನೇಕರಿಗನಿಸಿದ್ದು; ಇದು ಯಾರೋ ರೇವಣ್ಣನ ಸುತ್ತಮುತ್ತಲಿನವರೇ ಮಾಡಿದ ಕುಚೇಷ್ಟೆಯೆಂದು. ಏಕೆಂದರೆ ರೇವಣ್ಣ, ಡೀಕೆ, ದೇಶಪಾಂಡೆಯಂತೆ ರಿಯಲ್ ಎಸ್ಟೇಟ್ ಹಿನ್ನೆಲೆಯ ರಾಜಕಾರಣಿಯಲ್ಲ. ಸಿದ್ದು ಕ್ಯಾಬಿನೆಟ್‌ನ ಪ್ರಭಾವಿ ಖಾತೆಯ ಹಾಲಿ ಮಂತ್ರಿಯೂ ಅಲ್ಲ. ಓರ್ವ ಸಾಮಾನ್ಯ ಎಮ್ಮೆಲ್ಸಿ. ಅಂದರೆ ಶಾಸಕ ಮಾತ್ರ. ಇನ್ನು ಯಾವುದಾದರೂ ದೊಡ್ಡ ಡೀಲಿಗೆ ಕೈಹಾಕಿದ್ದಾರಾ ಎಂದರೆ ಅದೂ ಇಲ್ಲ. ಮತ್ತೆ ರವಿ ಪೂಜಾರಿಯಂಥ ಇಂಟರ್‌ನ್ಯಾಷನಲ್ ಪಾತಕಿಯೊಬ್ಬನ ಕಣ್ಣಿಗೆ ಬಿದ್ದಿದ್ದಾದರೂ ಹೇಗೆ ಮತ್ತು ಏಕೆ?

ರೇವಣ್ಣನ ವಲಯದ ಅನೇಕರು ಭಾವಿಸಿಕೊಂಡಂತೆ ಯಾರೋ ಕುಚೇಷ್ಟೆಗೆಂದು ಮಾಡಿದ ತರಲೆಯಿದು ಅಥವಾ ಮಂತ್ರಿಯಾಗಲೆಂದು ಖುದ್ದು ರೇವಣ್ಣನೇ ಈ ಥರದ ಗಿಮಿಕ್ ಮಾಡಿರಲೂಬಹುದು! ನಿಜಕ್ಕೂ ರವಿ ಪೂಜಾರಿಯೇ ರೇವಣ್ಣನ ಹೆಗಲಿಗೆ ಕೈ ಇಟ್ಟಿದ್ದಾನಾ?

ಇಂಥ ಅನೇಕ ಅನುಮಾನ ಕುಹಕಗಳ ಬೆನ್ನತ್ತಿ ಕೆದಕಹೊರಟರೆ ಅಂತರರಾಷ್ಟ್ರೀಯ ಎಕ್ಸ್‌ಟಾರ್ಷನ್ ರ್‍ಯಾಕೆಟ್ ಮತ್ತದರ ಸುಲಿಗೆ ತಂತ್ರದ ವಿಶಿಷ್ಟ ಲೋಕವೊಂದರ ಅನಾವರಣವಾಗುತ್ತದೆ. ಇದ್ದಕ್ಕಿದ್ದಂತೆ ಮಾಗಡಿಯ ಮಾಜಿ ಶಾಸಕ, ಮಾಜಿ ಮಂತ್ರಿ ರೇವಣ್ಣನ ರಾಶಿಗೆ ಎಲ್ಲೋ ಆಸ್ಟ್ರೇಲಿಯಾದಲ್ಲಿ ಕೂತ ರವಿ ಪೂಜಾರಿ ಪ್ರವೇಶಿಸುತ್ತಾನೆಂದರೆ ಅದಕ್ಕೊಂದು ಕಾರಣ ಇದ್ದೇ ಇದೆ.

ಹಿಂದೂ ಡಾನ್...?

ಅದು ರೇವಣ್ಣ ಕಾಂಗ್ರೆಸ್ ರಾಜಕಾರಣಿಯಾಗಿದ್ದು, ಮಗ ಅನೂಪ್‌ನನ್ನು ಹೀರೋ ಮಾಡಲು ಹತ್ತು ಕೋಟಿಯ ಬಂಡವಾಳ ಹಾಕುತ್ತಿರುವುದು ಮತ್ತು ರವಿ ಪೂಜಾರಿಗೆ ರೇವಣ್ಣ ತನ್ನ ಮಗನ ಮೇಲಿನ ವ್ಯಾಮೋಹವೇ ಈಜೀ ಟಾರ್ಗೆಟ್ಟಾಗಿ ಪರಿಣಮಿಸಿರುವುದು!

ಸದ್ಯ ಹಿಂದೂ ಡಾನ್ ಪಟ್ಟದ ಅನಭಿಷಕ್ತ ಸಾಮ್ರಾಟ ಛೋಟಾ ರಾಜನ್ ಇಂಟರ್‌ಪೋಲ್‌ಗೆ ಸಿಕ್ಕುಬಿದ್ದು ಭಾರತಕ್ಕೆ ಬಂದು ಜೈಲು ಕಂಬಿ ಎಣಿಸಲಾರಂಭಿಸುತ್ತಿದ್ದಂತೆಯೇ ಹಾಳೂರಿಗೆ ಉಳಿದವನೇ ಗೌಡನೆಂಬಂತೆ ಹುಟ್ಟಿಕೊಂಡವನು ರವಿ ಪೂಜಾರಿ. ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಡೋವಲ್ ಅವರ ಪ್ರಕಾರ ಛೋಟಾ ರಾಜನ್ ಭಾರತಕ್ಕೆ ಶರಣಾದ ನಂತರ ಅಳಿದುಳಿದ ಆತನ ಸುಲಿಗೆ ಸಾಮ್ರಾಜ್ಯವನ್ನು ಸಂಭಾಳಿಸುತ್ತಿರುವುದು ರವಿ ಪೂಜಾರಿ. ಕನಿಷ್ಠ ಗ್ಯಾಂಗ್ ಕಟ್ಟಿ ದಾವೂದ್ ವಿರುದ್ಧ ತೊಡೆತಟ್ಟಿದ ಛೋಟಾ ರಾಜನ್‌ಗೆ ಸೆಣಸಾಡುವ ಎದೆಗಾರಿಕೆಯಾದರೂ ಇತ್ತು, ಆದರೆ ರವಿ ಪೂಜಾರಿಯದ್ದು ಬರೀ ಸುಲಿಗೆ. ಈತನಕ ಆತ ಮಹಾರಾಷ್ಟ್ರ, ಗುಜರಾತ್, ಗೋವಾ, ಕರ್ನಾಟಕ ಸೇರಿದಂತೆ ನೂರಕ್ಕೂ ಥ್ರೆಟ್ ಕಾಲ್ ಕೊಟ್ಟು ಕಿತ್ತ ರೊಕ್ಕದ ಮೊತ್ತ ನೂರು ಕೋಟಿಗೂ ಹೆಚ್ಚು.

ರೇವಣ್ಣನಿಗೆ ರವಿ ಪೂಜಾರಿ ಧಮಕಿ ಹಾಕಿ ಹತ್ತು ಕೋಟಿಗೆ ಡಿಮ್ಯಾಂಡಿಟ್ಟಿದ್ದಾನೆಂಬ ಸುದ್ದಿಯನ್ನು ನಂಬಲು ಪೊಲೀಸರಿಗೂ ಶುರುವಿನಲ್ಲಿ ಸಾಧ್ಯವಾಗಲಿಲ್ಲ. ಈ ಬಗ್ಗೆ ಸುದ್ದಿಯಾಗಿದ್ದು ತೀರ ಇತ್ತೀಚೆಗಾದರೂ ರೇವಣ್ಣನ ಮೊಬೈಲಿಗೆ ರವಿ ಪೂಜಾರಿಯಿಂದ ಫೋನ್ ಬಂದದ್ದು ಮೇ 11ರಂದು. ಆ ಹೊತ್ತಿಗೆ ಬೆಳಗಾವಿಯ ಜಿಲ್ಲಾ ಪಂಚಾಯ್ತಿ ಚುನಾವಣಾ ಪ್ರಚಾರದ ಹೊಣೆ ಹೊತ್ತಿದ್ದ ರೇವಣ್ಣ ಇನ್ನೇನು ಪ್ರಚಾರ ಮುಗಿಸಿ ಬೆಳಗಾವಿ ಏರ್‌ಪೋರ್ಟ್ ಹೊಕ್ಕ ಬೇಕೆನ್ನುವಷ್ಟರಲ್ಲಿ No caller IDಯ ಕರೆಯೊಂದು ಬಂದಿತ್ತು. ನಾನು ರವಿ ಪೂಜಾರಿ... ಎಂದೇ ಹಿಂದಿಯಲ್ಲಿ ಮಾತಿಗಿಳಿದ ಆತ ಸ್ಪಷ್ಟವಾಗೇ ರೇವಣ್ಣನ ಕಿರಿ ಮಗ ಅನೂಪ್‌ನನ್ನು ಕೊಲ್ಲುತ್ತೇನೆಂದು ಧಮಕಿ ಹಾಕಿದ್ದ.

ಆತನದ್ದೇ ಧ್ವನಿಯಲ್ಲಿ

ಅಷ್ಟೇ ಅಲ್ಲ; ಮಗನಿಗಾಗಿ ರೇವಣ್ಣ ನಿರ್ಮಿಸುತ್ತಿರುವ 'ಲಕ್ಷ್ಮಣ' ಚಿತ್ರದ ಹೆಸರನ್ನು, ಅದರ ಡೈರೆಕ್ಟರ್ ಆರ್. ಚಂದ್ರು ಹೆಸರನ್ನೂ ಸ್ಪಷ್ಟವಾಗಿ ಹೇಳಿ 'ಹತ್ತು ಕೋಟಿ



ಲಕ್ಷ್ಮಣದ ಡೈರೆಕ್ಟರ್ ಆರ್. ಚಂದ್ರು

ಅನೂಪ್ ರೇವಣ್ಣ



ಕೊಡದೇ ಹೋದರೆ, ನಿನ್ನ ಮಗ ಅನೂಪ್‌ನನ್ನು ಶೂಟ್ ಮಾಡಿಸುತ್ತೇನೆ. ಲಕ್ಷ್ಮಣ ಚಿತ್ರದ ಡೈರೆಕ್ಟರ್ ಚಂದ್ರು ಕೋ ಭೀ ಗೋಲಿ ಉಡಾದೂಂಗ...!' ಎಂದೇ ಹೂಂಕರಿಸಿದ್ದ. ಮೇ 12ರಂದು ಮಹಾಲಕ್ಷ್ಮಿಲೇಔಟ್ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಭರಮಪ್ಪ ಮಲ್ಲೂರರಿಗೆ ಖುದ್ದಾಗಿಯೇ ಬಂದು ರೇವಣ್ಣ ದೂರು ಕೊಟ್ಟಿದ್ದಾರೆ. ಅದರ ಮಾರನೇ ದಿನ ಜಂಟಿ ಪೊಲೀಸ್ ಕಮೀಷನರ್ ಪ್ರತಾಪ್ ರೆಡ್ಡಿಯವರ ಸಮೇತ ಅರ್ಧ ಡಜನ್ ಪೊಲೀಸ್ ಇನ್ಸ್‌ಪೆಕ್ಟರ್‌ಗಳು, ಸಿಸಿಬಿಯ ಇನ್‌ಚಾರ್ಜ್ ಡಿಸಿಪಿ ಸೇರಿದಂತೆ ಪೊಲೀಸರ ದಂಡೇ ರೇವಣ್ಣನವರ ಮನೆಗೆ ಬಂದು ರವಿ ಪೂಜಾರಿ ಮಾಡಿದ್ದ ಕರೆಯ ವಿವರ ಪರಿಶೀಲಿಸಿದ. ಅದೇ ಧ್ವನಿ, ಅದೇ ಧಾಟಿ, ಅದೇ ಹಿಂದಿ, ಅದೇ ಮಾತಿನ ವರಸೆ!

ಅಲ್ಲಿಗೆ ಬಂದ ಥ್ರೆಟ್ ಕರೆ ರವಿ ಪೂಜಾರಿಯದ್ದೇ



ರವಿ ಪೂಜಾರಿ

ಎಂಬ ಬಗ್ಗೆ ಪೊಲೀಸರಿಗೂ ಅನುಮಾನವಿರಲಿಲ್ಲ. ಈ ಹಿಂದೆ ದಯಾನಂದ್ ಪೈಗೆ, ಶಭನಮ್ ಡೆವಲಪರ್ಸ್‌ನ ಸಮೀವುಲ್ಲಾಗೆ, ಮಂಗಳೂರಿನ ಕೆಲ ಬಿಲ್ಡರ್‌ಗಳಿಗೆ, ಮುಂಬಯಿಯಲ್ಲಿ ಬಾಲಿವುಡ್‌ನ ಡೈರೆಕ್ಟರ್ ಮಹೇಶ್ ಭಟ್ ಸೇರಿದಂತೆ ಯಾರಿಗೆಲ್ಲ ಪೂಜಾರಿಯ ಫೋನ್ ಬಂದಿತ್ತೋ ಥೇಟು ಅದೇ ಕರೆ ಎಚ್.ಎಂ. ರೇವಣ್ಣನಿಗೂ ಬಂದಿತ್ತು. ಆದರೆ ಪೊಲೀಸರಿಗೆ ಅರ್ಥವಾಗದ್ದು ಆತ ಬೇರೆಲ್ಲರನ್ನೂ ಬಿಟ್ಟು ರೇವಣ್ಣನ ಮೇಲೆ ಕಣ್ಣು ಹಾಕಿದ್ದೇಕೆ ಮತ್ತು ರೇವಣ್ಣನನ್ನು ರವಿ ಪೂಜಾರಿಗೆ ಹಾಕಿ ಕೊಟ್ಟವರ್‍ಯಾರು?

ಸಿಸಿಬಿ, ಸಿಓಡಿ ಸೇರಿದಂತೆ ಬೆಂಗಳೂರು ಪೊಲೀಸ್ ಪಡೆ ಬೆಂಗಳೂರಿನ ರವಿ ಪೂಜಾರಿಯ ಅಷ್ಟೂ ಸಂಪರ್ಕಗಳನ್ನು ಜಾಲಾಡಿದೆ. ಈ ಹಿಂದೆ ಫೈರ್ ಮಾಡಿಸಲೆಂದು ರವಿ ಪೂಜಾರಿ ಛೂ ಬಿಟ್ಟದ್ದು ಬೆಂಗಳೂರು ಜೈಲಿನ ಸರಣಿ ಹಂತಕ ಶ್ಯಾಮ್, ಸುಪಾರಿ ಕಿಲ್ಲರ್ ಕವಿರಾಜ್, ಅರಸಯ್ಯನ ಮಾಜಿ ಶಿಷ್ಯ ಗುಂಡಾ ಮುಂತಾದ ಲೋಕಲ್ ಕ್ರಿಮಿನಲ್‌ಗಳನ್ನು, ಹಾಗೇ ಬೆಂಗಳೂರು ಕಾರಾಗೃಹದಲ್ಲಿದ್ದ ಸಜಾ ಬಂಧಿ, ಬಿಲ್ಡರ್ ಸುಬ್ಬರಾಜು ಹಂತಕ ಮುಂಬೈ ಮೂಲದ ಯೂಸುಫ್ ಬಚಾಖಾನ್ ಮತ್ತಾತನ ಟ್ಯಾನರಿ ರಸ್ತೆಯ ಮುಸ್ಲಿಂ ಹುಡುಗರನ್ನೂ ಬಳಸಿದ್ದ. ಈ ಪೈಕಿ ಲಕ್ಷ್ಮಣ ಚಿತ್ರದ ಬಗ್ಗೆ ರವಿ ಪೂಜಾರಿಗೆ ಫಿಟ್ಟಿಂಗ್ ಇಟ್ಟವರ್‍ಯಾರಿರಬಹುದೆಂಬುದೇ ಪೊಲೀಸರ ಪಾಲಿಗೆ ಕಗ್ಗಂಟಾಯಿತು.

ಉಮರ್ ಖಾಲಿದ್‌ಗೆ

ಆದರೆ ರವಿ ಪೂಜಾರಿಯ ಇತ್ತೀಚಿನ ಕೆಲ ಸುಲಿಗೆ ಪ್ರಕರಣಗಳ ಹಿನ್ನೆಲೆ ಗಮನಿಸಿದರೆ ಒಂದಂತೂ ಸ್ಪಷ್ಟವಾಗಿತ್ತು. ಅದು ಮೋದಿ ಸರ್ಕಾರವನ್ನಾತ ತನ್ನದೇ ಪಾತಕ ಶೈಲಿಯಲ್ಲಿ ಒಲೈಸುತ್ತಿದ್ದ ರೀತಿ. ತಾನೊಬ್ಬ ಹಿಂದೂ ಡಾನ್. ಮುಸ್ಲಿಮರ ವಿರೋಧಿ ಅಥವಾ ಭಯೋತ್ಪಾದಕರ ವಿರುದ್ಧದ ಹೋರಾಟಗಾರ ಎನ್ನಿಸಿಕೊಳ್ಳಲು ಮೊದಲು ಮಾಡಿದ ತಂತ್ರವೇ ಕಾಶ್ಮೀರದ ಪ್ರತ್ಯೇಕತಾವಾದಿ ಹುರಿಯತ್‌ನ ಅಧ್ಯಕ್ಷ ಸೈಯದ್ ಅಲಿ ಗಿಲಾನಿಗೆ ಕೊಲೆ ಬೆದರಿಕೆ ಹಾಕಿದ್ದು!

2016ರ ಫೆಬ್ರವರಿ 14ರಂದು ಶ್ರೀನಗರದ ಹೈದರ್‌ಪುರ್ ಏರಿಯಾದ ಹುರಿಯತ್‌ನ ಕೇಂದ್ರ ಕಚೇರಿಯ ದೂರವಾಣಿ ಸಂಖ್ಯೆಗೆ ನೇರವಾಗಿ ಫೋನ್ ಮಾಡಿದ್ದ ಪೂಜಾರಿ 'ಪಾಕಿಸ್ತಾನದ ಪರವಾಗಿ ನೀನು ಚಮಚಾಗಿರಿ ನಿಲ್ಲಿಸದೇ ಹೋದರೆ ಸಾಲೇ ತೆರಿಕೋ ಗೋಲಿ ಉಡಾದೂಂಗ.. ಸಮ್ಝೇ...?' ಎಂದು ಬೆದರಿಸಿದ್ದ. ಕೂಡಲೇ ಗಿಲಾನಿ ಸ್ಥಳೀಯ ಪೊಲೀಸರಿಗೆ ದೂರು ಕೊಟ್ಟು, ಈ ಬಗ್ಗೆ ವಿಶೇಷ ಪತ್ರಿಕಾಗೋಷ್ಠಿ ಕರೆದು ರವಿ ಪೂಜಾರಿಯ ಬಂಧನಕ್ಕೆ ಒತ್ತಾಯಿಸಿದರು. ಇದಾಗಿ ಐದನೇ ದಿನಕ್ಕೆ ಇಂಥದ್ದೇ ಮತ್ತೊಂದು ಕುಚೇಷ್ಟೆಗೆ ಕೈಯಿಟ್ಟ ಪೂಜಾರಿ ಈ ಬಾರಿ ಜೆಎನ್‌ಯು ವಿದ್ಯಾರ್ಥಿ ನಾಯಕ ಉಮರ್ ಖಾಲಿದ್‌ನನ್ನು ಆಯ್ದುಕೊಂಡಿದ್ದ. ದೆಹಲಿಯ ಜಾಮಿಯಾ ನಗರ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಉಮರ್ ಖಾಲಿದ್‌ನ ಮನೆಗೇ ಫೋನ್ ಮಾಡಿ ಆತನ ತಂದೆ ಸೈಯದ್ ಖಾಸಿಂ ರಸೂಲ್ ಇಲಿಯಾಸ್‌ಗೆ ಕೊಲೆ ಬೆದರಿಕೆಯಿಟ್ಟ.

'... ನಿನ್ನ ಮಗ ಪಾಕಿಸ್ತಾನದ ಏಜೆಂಟ್. ಅವನಿಗೆ ದೇಶದ ಕ್ಷಮೆ ಕೇಳುವಂತೆ ಬುದ್ಧಿ ಕಲಿಸು. ಇಲ್ಲಾಂದ್ರೆ ತೇರೆ ಬೇಟೇಕೋ ಗೋಲಿ ಉಡಾದೂಂಗ ಔರ್ ತೇರಿಕೋ ಭೀ ಗೋಲಿ ಉಡಾದೂಂಗಾ...!'

ಇಷ್ಟಾಗಿದ್ದೇ ಉಮರ್ ಖಾಲಿದ್‌ನ ತಂದೆಯೂ ಪೊಲೀಸರಿಗೆ ದೂರು ಕೊಟ್ಟರು. ಇದು ಜೆಎನ್‌ಯು ವರಸೆಯಾದರೆ ಇದಕ್ಕೂ ಮುನ್ನ ಅಂದರೆ 2015ರ ಡಿಸೆಂಬರ್‌ನಲ್ಲಿ ಗುಜರಾತ್‌ನ ಬಿಲ್ಡರ್ ಪರೇಶ್ ಪಟೇಲ್‌ಗೆ ಧಮಕಿಯಿಟ್ಟು 20 ಕೋಟಿಯ ಬೇಡಿಕೆಯಿಟ್ಟಿದ್ದ. ಬೆನ್ನಲ್ಲೇ ಗುಜರಾತ್‌ನ ರಾಜ್‌ಕೋಟ್‌ನ ಇನ್ನಿಬ್ಬರು ಬಿಲ್ಡರ್‌ಗಳಾದ ಖೇಡಾ ಮತ್ತು ಆನಂದ್ ಎಂಬಿಬ್ಬರಿಗೂ ತಲಾ ಹತ್ತು ಕೋಟಿ ಕೊಡುವಂತೆ ಬೆದರಿಸಿದ್ದ. ಇದಕ್ಕಿಂತ ಮೂರು ತಿಂಗಳ ಹಿಂದೆ ಅಂದರೆ 2015ರ ಆಗಸ್ಟ್‌ನಲ್ಲಿ ಬಾಲಿವುಡ್‌ನ ಹಿಂದಿ ಸಿಂಗರ್ ಅಜಿತ್ ಸಿಂಗ್‌ಗೆ ಐದು ಕೋಟಿಗಾಗಿ ಬೆದರಿಸಿದ್ದ!

ದಸ್ ಕರೋಡ್; ನಹೀ ತೋ ತೇರೇ ಬೇಟೆ ಕೋ ಗೋಲಿ ಉಡಾದೂಂಗ!

ಮೇ 11ರ ಸಂಜೆ 4.50ಕ್ಕೆ ಬಂದ ಮೊದಲ ಕರೆಯಲ್ಲಿ ಅಪರಿಚಿತ ಧ್ವನಿಯಲ್ಲಿ 'ಹಲೋ...' ಅಂದ ರವಿ ಪೂಜಾರಿ ಹಿಂದಿಯಲ್ಲಿ 'ರೇವನ್ನಾ ಸಾಬ್ ನಮಸ್ತೇ.... ಮೈ ರವಿ ಪೂಜಾರಿ ಬಾತ್ ಕರ್ ರಹಾ ಹೂಂ....' ಎನ್ನುತ್ತಾನೆ.


ಇತ್ತ ರೇವಣ್ಣ 'ಕೌನ್, ಕ್ಯಾ....' ಎಂದು ಬಡಬಡಿಸುತ್ತಿದ್ದಂತೆ 'ಮೈ ರವಿ ಪೂಜಾರಿ, ಆಸ್ಟ್ರೇಲಿಯಾ ಸೇ ಬಾತ್ ಕರ್ ರಹಾ ಹೂಂ. ನೀವು ನನ್ನ ಬಗ್ಗೆ ಕೇಳಿರಬೇಕು. ನಾನು ನಿಮ್ಮಂತೆ ಅನೇಕರಿಗೆ ಆಗಾಗ ಫೋನ್ ಮಾಡ್ತಾನೇ ಇರ್‍ತೀನಿ. ನಿಮ್ಮ ಬಗ್ಗೆ ನನಗೆ ಪ್ರತಿಯೊಂದೂ ಗೊತ್ತಿದೆ. ಸುನಾ ಆಪ್ ಬೇಟೇಕೆಲಿಯೇ ಸಿನಿಮಾ ಬನಾ ರಹೇ ಹೈ. ಸಿನಿಮಾದ ಹೆಸರು ಲಕ್ಷ್ಮಣ್ ಅಲ್ವಾ...?'

ಏಕಾಏಕಿ ಹಿಂದಿಯಲ್ಲಿ ಧಮಕಿಯ ಗತ್ತಿನಲ್ಲಿ ಮಗನ ಸಿನಿಮಾ ಬಗ್ಗೆ ಮಾತಿಗಿಳಿದ ರವಿ ಪೂಜಾರಿಯ ಪೀಠಿಕೆಗೆ ಮತ್ತಷ್ಟು ಗಲಿಬಿಲಿಗೊಂಡ ರೇವಣ್ಣ ಹರಕು ಮುರುಕು ಹಿಂದಿಯಲ್ಲಿ 'ಕ್ಯಾ ಬಾತ್ ಹೈ...!' ಅನ್ನುತ್ತಿದ್ದಂತೆ '.... ದೇಖೋ ರೇವನ್ನಾ ಸಾಬ್... ಆಪ್ ಕೆ ಬಾರೇ ಮೆ ಮೈ ಸಬ್‌ಕುಚ್ ಜಾನತಾ ಹೂಂ. ಮುಝ್ಕೊ ದಸ್ ಕರೋಡ್ ಚಾಹಿಯೆ. ಆಪ್ ಬೇಟೇ ಕೆ ಲಿಯೇ ಪಿಚ್ಚರ್ ಬನಾ ರಹೇ ಹೈ... ನಾ? ಮುಝ್ಕೊ ದಸ್ ಕರೋಡ್ ಚಾಹಿಯೆ...!'

ಅಲ್ಲಿಗೆ ರೇವಣ್ಣನವರ ಸಿಟ್ಟು ನೆತ್ತಿಗೇರಿದೆ. 'ನೀನು ಯಾರ ಹತ್ತಿರ ಮಾತಾಡ್ತಾ ಇದ್ದೀಯ ಅಂತ ಗೊತ್ತಾ? ಯೂ ಈಡಿಯಟ್. ಮೈ ಬಿಲ್ಡರ್ ನಹೀ ಹೂಂ. ನಾನೊಬ್ಬ ಸೋಷಿಯಲ್ ವರ್ಕರ್. ನಾನು ಯಾವುದೇ ರಿಯಲ್ ಎಸ್ಟೇಟ್ ಧಂದೆ ಮಾಡ್ತಾ ಇಲ್ಲ. ನಿನಗೇಕೆ ಹತ್ತು ಕೋಟಿ ಕೊಡಬೇಕು? ನಿನ್ನಂಥ ತುಂಬಾ ಜನರನ್ನು ನೋಡಿದೀನಿ. ಇಕ್ಕೋ ಫೋನು... ರ್‍ಯಾಸ್ಕಲ್...' ಎಂದೆಲ್ಲ ಅರೆಬರೆ ಹಿಂದಿಯಲ್ಲಿ ಗದರಿದ್ದೇ ಫೋನ್ ಕಟ್ ಮಾಡಿದ್ದಾರೆ.

ಅಷ್ಟಕ್ಕೇ ಬಿಡದ ರವಿ ಪೂಜಾರಿ ಮತ್ತೆ 5.10 ಕ್ಕೊಂದು ಕರೆ ಮಾಡಿದ್ದಾನೆ. ರೇವಣ್ಣ ಅದನ್ನೂ ಕಟ್ ಮಾಡಿದ್ದಾರೆ. ಈ ಬಾರಿಯೂ No caller ID ಎಂದಿದ್ದ ಕರೆ ಇಂಟರ್ನೆಟ್‌ನಿಂದ ಬಂದಿದೆಯೆಂಬುದು ರೇವಣ್ಣನ ತಿಳುವಳಿಕೆಗೆ ಅರ್ಥವಾಗಲಿಲ್ಲ. ಬೆನ್ನಲ್ಲೇ ಮೂರನೆ ಕರೆಯೊತ್ತಿದ್ದಾನೆ ಪೂಜಾರಿ-

'ನೋಡಿ... ಮಿಸ್ಟರ್ ರೇವನ್ನಾ... ಮೇರೆ ಬಾರೇ ಮೇ ಆಪ್ ಕೋ ನಹೀ ಪತಾ ಹೋಂಗಾ. ನನ್ನ ಬಗ್ಗೆ ಬೇರೆಯವರಿಂದ ಕೇಳಿ ತಿಳಿದುಕೊಳ್ಳಿ.... ನಿಮ್ಮ ಮಗ ಅನೂಪ್ ಬಗ್ಗೆ ನನಗೆ ಎಲ್ಲಾ ಗೊತ್ತು, ನಿಮ್ಮ ಮಗನ ಪಿಚ್ಚರ್ ಕಾ ಡೈರೆಕ್ಟರ್ ಚಂದ್ರು ಕೆ ಬಾರೇ ಮೇಭೀ ಮೈ ಸಬ್‌ಕುಚ್ ಜಾನತಾ ಹೂಂ. ಮುಝ್ಕೊ ದಸ್ ಕರೋಡ್ ಚಾಹಿಯೇ. ದಸ್ ಕರೋಡ್ ಕೊಡಲಿಲ್ಲಾ ಅಂದ್ರೆ ತೇರೇ ಬೇಟೇಕೋ ಗೋಲಿ ಉಡಾದೂಂಗ. ಡೈರೆಕ್ಟರ್ ಚಂದ್ರೂ ಕೋ ಭೀ ಖತಂ ಕರ್‌ದೂಂಗಾ ಸಮ್ಝೆ ಮೈ ರವಿ ಪೂಜಾರಿ ಹೂಂ. ಕಭೀ ಭೀ ಚೋಡ್ ದೂಂಗಾ ನಹೀಂ....!' ಎಂದು ಪೂಜಾರಿ ಅತ್ತ ಗದರುತ್ತಿದ್ದರೆ ಇತ್ತಲಿಂದ ರೇವಣ್ಣ 'ಏ.... ಲೋಫರ್ ಬದ್ಮಾಷ್....' ಎಂದೆಲ್ಲ ಝಾಡಿಸಿದ್ದಾರೆ. 'ಗಂಡಸಾಗಿದ್ದರೆ ಎದುರಿಗೆ ಬಾರೋ ಹೇಡಿ ನೀನು....' ಎಂದೆಲ್ಲ ಉಗಿಯುತ್ತಿದ್ದರೆ ರವಿ ಪೂಜಾರಿ ಬಾಯಿಂದ ಬರುತ್ತಿದ್ದ ಒಂದೇ ಶಬ್ದ ದಸ್ ಕರೋಡ್!





ರೇವಣ್ಣನ ಮನೆ ಮುಂದೆ ಪೊಲೀಸ್ ಪಹರೆ

ಅನೂಪ್‌ನ ಲಕ್ಷ್ಮಣ

ಂದರೆ ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದು ರ್‌ಪೋಲ್ ರೆಡ್‌ಕಾರ್ನರ್ ನೋಟೀಸ್ ಜಾರಿಗೂ ಹಿಂದೂ ರೊಕ್ಕಸ್ಥರನ್ನೇ ಟಾರ್ಗೆಟ್ ಮಾಡಿಕೊಂಡಿದ್ದ ಬಿಜೆಪಿ ಸರ್ಕಾರವನ್ನು ಓಲೈಸಲು ಮುಸ್ಲಿಂ ತಾವಾದಿಗಳನ್ನು ಗುರಿಯಾಗಿಸಿಕೊಂಡ: ಮಿಕ್ಕಂತೆ ಗೆ ಬೇಕಲ್ಲ; ಅದಕ್ಕೆ ಕಾಂಗ್ರೆಸ್ ಆಳ್ವಿಕೆಯ ರಾಜ್ಯಗಳ ರಾಜಕಾರಣಿಗಳನ್ನು ದೋಚಲೆತ್ನಿಸಿದ್ದ. ಇದರ ಮಾಜಿ ಮಂತ್ರಿ ಮಾಗಡಿ ರೇವಣ್ಣ!

ಲುವರಾಯಸ್ವಾಮಿಯ ಮಗ, ಕುಮಾರಣ್ಣನ ಪುತ್ರ ಸಿನಿಮಾ ಖಯಾಲಿಗೆ ಬಿದ್ದಂತೆ ಅವರಿಗೂ ಮುನ್ನ ನಗರಕ್ಕೆ ಕಾಲಿಟ್ಟವನು ರೇವಣ್ಣನ ಮಗ ಅನೂಪ್. ಪುತ್ರ ಶಶಾಂಕ್‌ಗಿಂತಲೂ ವತ್ಸಲಾ-ರೇವಣ್ಣ ಗಳಿಗೆ ಅಚ್ಚುಮೆಚ್ಚೆಂದರೆ ಅನೂಪ್. ಆರ್ಕಿಟೆಕ್ಚರಲ್ ನಿಯರ್ ಆಗುವ ಕನಸು ಹೊತ್ತು ದಯಾನಂದ್ ಕಾಲೇಜಿಗೆ ಸೇರಿದ್ದ. ಆದರೆ ಹೀರೋ ಆಗುವ ತ್ತಲ್ಲ. ಮೂರನೇ ಸೆಮಿಸ್ಟರ್‌ಗೇ ಜಿಗೆ ವಿದಾಯ ಹೇಳಿ ಚೆನ್ನೈನ ಫಿಲ್ಮ್ ಟ್ಯೂಟ್ ಸೇರಿಕೊಂಡ. ಅಲ್ಲಿ ಆಕ್ಟಿಂಗ್ ರ್ ಮುಗಿಸಿಬಂದ. ಮಗನ ಸಿನಿಮಾ ಟಿಂಗೆಂದು ರೇವಣ್ಣ ಗಾಂಧಿನಗರದ ರ್‌ಹಾರ್ಸ್ ಆರ್. ಚಂದ್ರೂಗೆ ಶನದ ಹೊಣೆಯಿತ್ತರು. ಹತ್ತು ಕೋಟಿ ರೂ ಸರಿ ಹೀರೋ ಮಾಡಿಯೇ ವ ಪಣತೊಟ್ಟರು. ಚಿತ್ರಕ್ಕೆ 'ಲಕ್ಷ್ಮಣ' ಎಂಬ ಹೆಸರಿಟ್ಟರು.



ಅರ್ಜುನ್ ಜನ್ಯರ ಸಂಗೀತ, ಖ್ಯಾತ ಕ್ಯಾಮೆರಾಮನ್ ಸಂತೋಷ್ ರೈ ಪತಾಜೆಯ ಛಾಯಾಗ್ರಹಣ, ಕ್ರೇಜಿ ಸ್ಟಾರ್ ರವಿಚಂದ್ರನ್ ನಟನೆ, ತೆಲುಗಿನ ಹಿಟ್ಟಾದ ಚಿತ್ರಕತೆ ಎಲ್ಲವೂ ಮೇಳೈಸಿದ 'ಲಕ್ಷ್ಮಣ' ಚಿತ್ರದ ಶೂಟಿಂಗ್ ಭರ್ಜರಿಯಾಗೇ ನಡೆಯಿತು. ಮೇ 19 ಕ್ಕೆ ಶೂಟಿಂಗ್ ಮುಗಿದು ಕುಂಬಳಕಾಯಿ ಶಾಸ್ತ್ರವೂ ಆಗಿತ್ತು. ಈ ಮಧ್ಯೆ ಗಾಂಧಿನಗರದ ಇತಿಹಾಸದಲ್ಲೇ ವಿಲಕ್ಷಣವೆನಿಸುವಂಥ ಪ್ರಸಂಗವೊಂದು 'ಲಕ್ಷ್ಮಣ' ಕುರಿತಂತೆ ಸಂಭವಿಸಿದ್ದು ನಿರ್ದೇಶಕ ಚಂದ್ರು ಹುಟ್ಟೂರಾದ ಶಿಡ್ಲಘಟ್ಟದಲ್ಲಿ, ಅದು ಲಕ್ಷ್ಮಣ ಚಿತ್ರದ ಆಡಿಯೋ ರಿಲೀಸ್!

ಫಿಟ್ಟಿಂಗ್ ಇಟ್ಟವರ್‍ಯಾರು?



ಮೇ 1 ರಂದು ಶಿಡ್ಲಘಟ್ಟದ ಸರ್ಕಾರಿ ಆಟದ ಮೈದಾನದಲ್ಲಿ ನಡೆದ ಆಡಿಯೋ ರಿಲೀಸ್ ಹೇಗಿತ್ತೆಂದರೆ ಮುಂಬರುವ ಚುನಾವಣೆಗೆ ಮುನ್ನವೇ ಎಮ್ಮೆಲ್ಲೇ ಕ್ಯಾಂಡಿಡೇಟ್ ಎಂಬಂತೆ ಅದ್ದೂರಿಯಾಗಿ, ಬರೋಬ್ಬರಿ ಒಂದೂವರೆ ಲಕ್ಷ ಜನರನ್ನು ಸೇರಿಸಲಾಯಿತು. 'ಲಕ್ಷ್ಮಣದ ಆಡಿಯೋ ರಿಲೀಸ್‌ಗೆಂದೇ ಕ್ರೇಜಿಸ್ಟಾರ್ ರವಿಚಂದ್ರನ್, ರಾಗಿಣಿ, ಸಂಜನಾ ಗುಬ್ಲಾಣಿ, ದೊರೆ ಭಗವಾನ್, ಜಯಶ್ರೀ ಮುಂತಾದ ನಟ-ನಟಿ ನಿರ್ದೇಶಕರೆಲ್ಲ ಶಿಡ್ಲಘಟ್ಟಕ್ಕೆ ಬಂದಿದ್ದರು. ಒಂದೂವರೆ ಲಕ್ಷ ಜನ ಸೇರಿ, ಖ್ಯಾತನಾಮರೆಲ್ಲ ಶಿಡ್ಲಘಟ್ಟಕ್ಕೆ ಬಂದು ರೇವಣ್ಣ ಪುತ್ರನ ಹೀರೋಗಿರಿಗೆ ಭೋಪರಾಕ್ ಕೂಗಿದ್ದು ಗಾಂಧಿನಗರದ ಮಟ್ಟಿಗೆ ಭಾರೀ ಕಲ್ಲೋಲವನ್ನೇ ಎಬ್ಬಿಸಿತ್ತು.

ಇನ್ನೊಂದು ತಿಂಗಳಲ್ಲಿ ಅದ್ದೂರಿಯ ಬಿಡುಗಡೆಗೆ ಲಕ್ಷ್ಮಣ ಸಜ್ಜಾಗಿತ್ತು, ಆದರೆ ಯಾರ ಗಮನಕ್ಕೂ ಬಾರದ ಹಾಗೆ ರೇವಣ್ಣನ ಮಗನ ಸುತ್ತ ಪಾತಕಿಯು ಹುತ್ತ ವಿಸ್ತರಿಸುತ್ತಲೇ ಇತ್ತು. ರೇವಣ್ಣ ಮಂತ್ರಿಯಲ್ಲದೇ ಹೋದರೂ ಮುಖ್ಯಮಂತ್ರಿ ಸಿದ್ದು ಪಾಲಿನ ಡಾರ್ಕ್ ಹಾರ್ಸ್. ಸರ್ಕಾರದ ಏನೇ ಆಗುಹೋಗುಗಳಿಗೂ ತಲೆ ಕೊಡುವಾತ. ಅಹಿಂದ ಅಭಿಯಾನದ ರೂವಾರಿ. ಎಲ್ಲಕ್ಕೂ ಮಿಗಿಲಾಗಿ ಮಗನ ವ್ಯಾಮೋಹಿ. ಏನೇ ಇಂಟರ್‌ಪೋಲ್, ರೆಡ್‌ಕಾರ್ನರ್ ಎಂದರೂ ಕೇಂದ್ರದಲ್ಲಿರುವುದು ಮೋದಿ ಸರ್ಕಾರ. ಪ್ರಭಾವಿ ಕಾಂಗ್ರೆಸ್ ನಾಯಕನೊಬ್ಬನಿಗೆ ಧ್ರೆಟ್ ಕೊಟ್ಟು ಕಾಸು ಕಿತ್ತರೆ ಅದಕ್ಕೆ ಮೋದಿ ಸರ್ಕಾರ ಒಳಗೊಳಗೇ ಖುಷಿಪಟ್ಟೀತೆ ಹೊರತು ತನ್ನನ್ನು ಬಲಿ ಹಾಕಲಾರದು. ಏಕೆಂದರೆ ಮುಸ್ಲಿಂ ಉಗ್ರ ವಿರುದ್ಧ ತಾನಾಗಲೇ ಹಿಂದೂ ಡಾನ್‌ನ ವರಸೆ ತೋರಿಸಿದ್ದಾಗಿದೆಯಲ್ಲ!

ರವಿ ಪೂಜಾರಿಯು ಇಂಥದೊಂದು ವರಸೆ. ಅಂತಿಮವಾಗಿ ಮಾಗಡಿ ರೇವಣ್ಣನ ಮಗನ ಪ್ರಾಣಕ್ಕೆ ಬಂದು ನಿಂತಿದೆ. ಮಗನ ಪ್ರಾಣಕ್ಕಾಗಿ ಹತ್ತು ಕೋಟಿಯ ಬೆಲೆ ತೆರುತ್ತಾರಾ ಅಥವಾ ಎದುರಿಸಿ ನಿಲ್ಲುತ್ತಾರಾ ಎಂಬುದಷ್ಟೇ ಬಾಕಿಯ ಪ್ರಶ್ನೆ. ಸದ್ಯಕ್ಕಂತೂ ರಾಜಾಜಿನಗರದ



ರೇವಣ್ಣನವರ ಮನೆ ಸುತ್ತ ಪೊಲೀಸ್ ಪಹರೆ, ಸೀಸಿ ಟೀವಿ ಮತ್ತು ಸಫಾರಿ ಡ್ರೆಸ್ ಕಮ್ಯಾಂಡೋಗಳ ಸರ್ಪಗಾವಲು.

ತನ್ನ ಪಾಡಿಗೆ ತಾನಿರುವುದು ಕೂಡ ಎಷ್ಟೊಂದು ಕಷ್ಟಕರ!

■ ರಾ. ಸೋಮನಾಥ್

ಸೈರಾಟ್ ಎಂಬ ಮರಾಠಿ ಸಿನಿಮಾ

03⇐


ಕೊಂಡಿರುವಾಗ ಆರ್ಚಿಯ ಸಂಬಂಧಿ ಅಲ್ಲಿಗೆ ತಾನೆ. ಆಗ "ನೀರು ಬೇಕಾ?" ಎಂದು ಒಬ್ಬರು ಗ ಇನ್ನೊಬ್ಬರು "ಆತ ಮೇಲು ಜಾತಿಯವನು" ತಾನೆ. ಅದಕ್ಕೆ ಮುದುಕಿಯೊಬ್ಬರು "ಯಾಕೆ? ಮೇಲು ಯವರಿಗೆ ಬಾಯಾರಿಕೆ ಆಗುವುದಿಲ್ಲವಾ?" ಎಂದು ತ್ತಾಳೆ. ಇನ್ನೊಮ್ಮೆ ಯಾವುದೋ ರಾಜಕೀಯ ರಂಭದಲ್ಲಿ ಮಹಿಳಾ ರಾಜಕಾರಿಣಿಯನ್ನು ಂದಿಸುತ್ತಾ "ಇದು ಸಾವಿತ್ರಿ ಭಾಯಿ ಫುಲೆ ಅವರ " ಎಂಬ ವಾಯ್ಸ್ ಓವರ್ ಕೇಳಿಬರುತ್ತದೆ. ಆಗ ಮೇಲೆ ಕೂತಿರುವ ಆರ್ಚಿಯ ತಂದೆಯ ಮುಖದಲ್ಲಿ ಕೆಳ ವರ್ಗದವರಿಂದಲೇ ನನ್ನ ಕುಟುಂಬಕ್ಕೆ ಮಾನವಾಯಿತು" ಎಂಬ ಕೋಪ ಮತ್ತು ತಾತ್ಸಾರದ ನೆ ಮೂಡುತ್ತದೆ.


ಹಾಗೆಯೇ ಸಂವರ್ತ ಸಾಹಿಲ್ ತಮ್ಮ ವಿಮರ್ಶೆಯಲ್ಲಿ ಬರೆದಿದ್ದಾರೆ:

"ಪ್ರಶಾಂತ್ ಮತ್ತು ಆರ್ಚಿ ಜಾತಿ, ವರ್ಗ, ನಗರದ ರ್, ಹಳ್ಳಿಯ ಊಳಿಗಮಾನ್ಯ ವ್ಯವಸ್ಥೆ, ಪರಭಾಷೆಯ ಬು, ಹೊಸ ಪರಿಸರಕ್ಕೆ ಹೊಂದುಕೊಳ್ಳುವ ಕಷ್ಟ ಯ ಮತ್ತು ಬದುಕಿನ ಸಂದಿಗ್ಧ ಪರಿಸ್ಥಿತಿ... ದಿಗಳೆಲ್ಲವನ್ನೂ ಮೀರಿ ಬೆಳೆಯುತ್ತಾರೆ. ಅವರು ತಮ್ಮ ನ್ನು ಬಿಟ್ಟು ಬಹುದೂರ ಬಂದಿದ್ದಾರೆ. ವರ್ಷಗಳು ಳಿವೆ. ಆದರೆ ಜಾತಿ ಎಂಬ ಭೂತದ ಕೋಪ ರಕ್ತದಾಹ ಮಾತ್ರ ಕಡಿಮೆ ಆಗಿಲ್ಲ, ಅದು ಕೊನೆಗೂ ನ್ನು ಬಲಿ ತೆಗೆದುಕೊಳ್ಳುತ್ತದೆ. ಯಾಕೆಂದರೆ ಅವರ ದುಗಳಲ್ಲಿ ಪ್ರೀತಿ ಎಂಬ ಹೂ ಅರಳಿದ್ದರೂ, ಜಾತಿವ್ಯವಸ್ಥೆ ಹೇನು ಅರಳದಂತೆ ನೋಡಿಕೊಳ್ಳುತ್ತದೆ."

ನಾಯಕನ ಪಾತ್ರದಲ್ಲಿ ನಟಿಸಿರುವ ಆಕಾಶ್ ಥೋಸರ್ ತ ತಮ್ಮ ಪುಜ್ವಲ್ ದೇವರಾಜ್ ತರಹ ಕಾಣಿಸುತ್ತಾನೆ. ಮುಖದಲ್ಲಿ ಮುಗ್ಧತೆ, ಕೋಪ, ಭಯ ಎಲ್ಲವೂ ಸಹಜವಾಗಿ ವ್ಯಕ್ತವಾಗುತ್ತದೆ. ಈ ಚಿತ್ರದಲ್ಲಿ ನಟಿಸುವ ... ಬಡ ಕುಟುಂಬದಿಂದ ಬಂದಿರುವ ಆಕಾಶ್ ಕುಸ್ತಿ ಸ್ಪರ್ಧೆಯಲ್ಲಿ ಗೆದ್ದರೆ ಒಂದು ಸಾವಿರ ರೂಪಾಯಿ ಗಳಿಸುತ್ತಿದ್ದನಂತೆ. ಅವನ ಈ ಆದಾಯವನ್ನೇ ಅವನ ಕುಟುಂಬ ಆಧರಿಸಿತ್ತಂತೆ. ಆದರೆ ಆತನನ್ನು ಕಂಡು ನಿರ್ದೇಶಕ ಮಂಜುಲೆ ಅವರು "ನೀನು ನನ್ನ ಸಿನಿಮಾದ ಹೀರೋ. ಆದರೆ ನೀನು ಮೈ ತೂಕ ಇಳಿಸಿಕೊಳ್ಳಬೇಕು" ಎಂದರಂತೆ. ಎರಡು ತಿಂಗಳಲ್ಲಿ ಹತ್ತು ಕೆಜಿ ಕಡಿಮೆಯಾದ ಆಕಾಶ್ ಮರಾಠಿ ಸಿನಿಮಾಗಳಲ್ಲಿ ಮಾತ್ರವಲ್ಲ ಹಿಂದಿ ಚಿತ್ರರಂಗದಲ್ಲೂ ಯಶಸ್ವಿಯಾಗುವ ಎಲ್ಲ ಸೂಚನೆಗಳನ್ನೂ ನೀಡಿದ್ದಾನೆ.

ಹಾಗೆ ನೋಡಿದರೆ, ಆತನಿಗೆ ಹೋಲಿಸಿದರೆ ಆರ್ಚಿ ಪಾತ್ರದಲ್ಲಿ ನಟಿಸಿರುವ ರಿಂಕು ರಾಜ್‌ಗುರು ಹೇಳಿಕೊಳ್ಳುವ ಸುಂದರಿ ಅಲ್ಲ. ಆದರೆ ಆಕೆಯ ಅಭಿನಯ ಮಾತ್ರ ಅತ್ಯುತ್ತಮ. ಅಚ್ಚರಿ ಎಂದರೆ ಈ ರಿಂಕು ಈಗಿನ್ನೂ ಹತ್ತನೆ ತರಗತಿಯಲ್ಲಿ ಓದುತ್ತಿರುವ ಬಾಲಕಿ. ಆಕೆ ಗಂಡುಬೀರಿ ಯುವತಿಯಾಗಿ, ಬದುಕಿನ ಸವಾಲುಗಳನ್ನು ಸ್ವೀಕರಿಸಿ ಬೆಳೆದ ತಾಯಿಯಾಗಿ ಮಾಡಿರುವ ಅಭಿನಯ ಮನಮುಟ್ಟುವಂತದ್ದು. ಇಷ್ಟು ಚಿಕ್ಕ ಹುಡುಗಿ ಇಂತಹ ಪಾತ್ರವನ್ನು ನಿಭಾಯಿಸಿರುವುದು ಅಚ್ಚರಿ ಮೂಡಿಸುತ್ತದೆ.





'ಸೈರಾಟ್' ಸಿನಿಮಾ ಮಹಾರಾಷ್ಟ್ರದಲ್ಲಿ ಸಂಚಲನ ಮೂಡಿಸಿದೆ. ಕೇವಲ ನಾಲ್ಕು ಕೋಟಿ ರೂಪಾಯಿಗಳಲ್ಲಿ ಸಿದ್ಧವಾದ ಈ ಸಿನಿಮಾ ಬಾಕ್ಸ್ ಆಫೀಸಿನಲ್ಲಿ ಬರೋಬ್ಬರಿ 65 ಕೋಟಿ ರೂಪಾಯಿಗಳನ್ನು ಈಗಾಗಲೇ ಗಳಿಸಿದೆ. ಅದು ಮರಾಠಿ ಸಿನಿಮಾದಲ್ಲೇ ದೊಡ್ಡ ದಾಖಲೆ. ಈ ಯಶಸ್ಸಿನಿಂದ ಚಿತ್ರದ ನಿರ್ಮಾಪಕರಿಗೆ ಅದೆಷ್ಟು ಖುಷಿ ಆಗಿದೆ ಎಂದರೆ ಆಕಾಶ್ ಮತ್ತು ರಿಂಕುಗೆ ತಲಾ ಐದು ಕೋಟಿ ರೂಪಾಯಿಗಳನ್ನು ಕೊಟ್ಟಿದ್ದಾರೆ. ಜೊತೆಗೆ ಸಿನಿಮಾದ ತಾಂತ್ರಿಕ ವರ್ಗದವರಿಗೂ ಮತ್ತು ಇತರೆ ನಟರಿಗೂ ಹೆಚ್ಚಿನ ಸಂಭಾವನೆಯನ್ನು ನೀಡಿದ್ದಾರೆ.

ಈ ಚಿತ್ರವನ್ನು ಬರಿ ದಲಿತರು ಮತ್ತು ಹಿಂದುಳಿದ ವರ್ಗಗಳ ಜನ ಮಾತ್ರ ನೋಡುತ್ತಿಲ್ಲ, ಎಲ್ಲಾ ವರ್ಗದವರೂ ಇದನ್ನು ಮೆಚ್ಚಿದ್ದಾರೆ. ಆದ್ದರಿಂದಲೇ ಅದು ಅಷ್ಟೊಂದು ಹಣವನ್ನು ಗಳಿಸಿದೆ.

ಸುಮಾರು ಮೂರು ಗಂಟೆಗಳ ಕಾಲ ನಡೆಯುವ ಈ ಸಿನಿಮಾದ ಮೊದಲ ಅರ್ಧದಲ್ಲಿ ಅಷ್ಟೊಂದು ಹಾಡುಗಳ ಅವಶ್ಯಕತೆ ಇರಲಿಲ್ಲ ಅನ್ನಿಸಿದರೂ, ಕ್ಲೈಮಾಕ್ಸ್ ಕೊಡುವ ಹೊಡೆತದ ಬಿರುಸನ್ನು ಅವೆಲ್ಲವೂ ಹೆಚ್ಚಿಸುತ್ತವೆ.

ಸನ್ನೆಯ ಪತ್ರಿಕೆಗಳಲ್ಲಿ ಕೊಲ್ಹಾಪುರದ ... ಎಂಬ ಯುವತಿಯ ಅಂತ್ಯ ಕ್ರಿಯೆ ಕುರಿತು ವರದಿಗಳು ಪ್ರಕಟವಾಗಿದ್ದವು. 'ಸೈರಾಟ್' ಸಿನಿಮಾದ ಆರ್ಚಿ ತರಹವೇ ಪ್ರಿಯಾ ಕೆಳ ಜಾತಿಯ ಯುವಕನನ್ನು ಪ್ರೀತಿಸಿದ್ದಕ್ಕೆ ಆಕೆಯ ಅಪ್ಪ ಅಮ್ಮ ಮತ್ತು ತಮ್ಮ ಕೊಂದು ಹಾಕಿದ್ದರು. ಅದೊಂದು ಹೇಯ ಕೃತ್ಯ. ಆದರೆ ಓದುಗರ ಪಾಲಿಗೆ ಅದು ಒಂದು ಘಟನೆಯ ವರದಿಯಷ್ಟೇ. ಆದರೆ ಅಂತಹ ಸಾವುಗಳು ಅದೆಷ್ಟು ಕಠೋರವಾಗಿರುತ್ತವೆ ಎಂದು ಅರ್ಥ ಮಾಡಿಕೊಳ್ಳಬೇಕಾದರೆ, ಜಾತಿವ್ಯವಸ್ಥೆ ಎಷ್ಟು ಕ್ರೂರ ಎಂಬುದು ಮನದಟ್ಟಾಗಬೇಕಾದರೆ ಎಲ್ಲರೂ 'ಸೈರಾಟ್' ಸಿನಿಮಾವನ್ನು ತಪ್ಪದೆ ನೋಡಬೇಕು, ಇತರರೂ ನೋಡುವಂತೆ ಮಾಡಬೇಕು.

ಯಾಕೆಂದರೆ ಈ ಚಿತ್ರ ದುರಂತದಲ್ಲಿ ಅಂತ್ಯಗೊಂಡರೂ ಅದು ಸಮಾಜದ ಮೇಲೆ ಒಳ್ಳೆಯ ಪರಿಣಾಮವನ್ನು ಬೀರಲಾರಂಭಿಸಿದೆ. ರಿಡಿಫ್ ಎಂಬ ವೆಬ್ ಸೈಟ್‌ನಲ್ಲಿ ಒಂದು ವರದಿ ಪ್ರಕಟಗೊಂಡಿದೆ. ಅದರಲ್ಲಿ "ಸಚಿನ್ ಲೋಖಂಡೆ ಎಂಬ ಬೌದ್ಧ ಧರ್ಮದ ಅನುಯಾಯಿ ತಾನು ಪ್ರೀತಿಸುತ್ತಿರುವ ಮುಸ್ಲಿಮ್ ಯುವತಿಯನ್ನು ಮದುವೆಯಾಗಲು ಅವರಿಬ್ಬರ ಕುಟುಂಬಗಳ ಅನುಮತಿಗಾಗಿ ಹನ್ನೆರಡು ವರ್ಷಗಳ ಕಾಲ ಕಾದಿದ್ದ. ಅದು ಈ ತಿಂಗಳು ಅವನಿಗೆ ಸಿಕ್ಕಿದೆ. 'ಸೈರಾಟ್' ಸಿನಿಮಾ ನೋಡಿದ ನಂತರ ಇಬ್ಬರ ಕುಟುಂಬಗಳು ಅವರ ಮದುವೆಗೆ ಒಪ್ಪಿಕೊಂಡಿದ್ದಾರೆ. ಹಾಗೆಯೇ ಆಟೋ ಚಾಲಕನೊಬ್ಬ ಬೇರೆ ಜಾತಿಯ ಯುವಕನನ್ನು ಮದುವೆಯಾಗಿ ಓಡಿ ಹೋಗಿದ್ದ ತನ್ನ ತಂಗಿಗಾಗಿ ಹುಡುಕುತ್ತಿದ್ದ. ಅವನ ಉದ್ದೇಶ ಆಕೆಯನ್ನು ಕೊಲ್ಲುವುದಾಗಿತ್ತು. ಆದರೀಗ ಆಕೆ ಹೇಗೆ ಇದ್ದಾಳೆ, ಆಕೆಗೆ ನೆರವಿನ ಅಗತ್ಯವಿದೆಯೇ ಎಂದು ವಿಚಾರಿಸಲು ತನ್ನ ಹುಡುಕಾಟವನ್ನು ಮುಂದುವರೆಸಿದ್ದಾನೆ. ಹಾಗೆಯೇ ಮತಾಂಗ್ ಜಾತಿಯ ಯುವಕನನ್ನು ಮದುವೆಯಾಗಿದ್ದ ತಮ್ಮ ಮಗಳನ್ನು ಮನೆಗೆ ಕರೆಯಲು ಆಕೆಯ ಮರಾಠಾ ಅಪ್ಪ ಅಮ್ಮಂದಿರು ಈಗ ಸಿದ್ಧರಾಗಿದ್ದಾರೆ" ಎಂದು ವಿವರಿಸಲಾಗಿದೆ.

ಜಾತಿ ಎಂಬ ವಿಷದಲ್ಲಿ ಮುಳುಗಿರುವ ನಮ್ಮ ಸಮಾಜವನ್ನು ಈ ಚಿತ್ರದ ಮೂಲಕವಾದರೂ ಬದಲಾಯಿಸಬಹುದು. 'ಸೈರಾಟ್'ಗೆ ಅಂತಹ ಶಕ್ತಿ ಇದೆ ... ಈ ಚಿತ್ರವನ್ನು ನೋಡಿ. ■

ಸಮಾಜಸೇವೆ; ಮಟ್ಟೆಣ್ಣವರ್ ಮಾದರಿ!



ಹನ್ನೆರಡು ವರ್ಷಗಳ ಕೆಳಗೆ ಗಿರೀಶ್ ಮಟ್ಟೆಣ್ಣವರ್ ಎಂಬ ಯುವಕನು ಬೆಂಗಳೂರಿನ 'ಶಾಸಕರ ಭವನ'ದಲ್ಲಿ ಬಾಂಬ್ ಇರಿಸಿ ಸುದ್ದಿ ಮಾಡಿದಾಗ ಸುಮತೀಂದ್ರ ನಾಡಿಗರು ಆತನನ್ನು ಕೊಂಡಾಡಿ ದಿನಪತ್ರಿಕೆಯೊಂದರಲ್ಲಿ ಸುದೀರ್ಘ ಕವನ ಪ್ರಕಟಿಸಿದರು. ನಾನಾಗ ವಾರಪತ್ರಿಕೆಯೊಂದರಲ್ಲಿ ಅಂಕಣ ಬರೆಯುತ್ತಿದ್ದುದರಿಂದಲೋ ಏನೋ ಆ ಪತ್ರಿಕೆಯ ಸಂಪಾದಕರು ನನ್ನಲ್ಲಿ ಒಂದು ವಿನಂತಿಯನ್ನು ಮಾಡಿಕೊಂಡರು. ಕ್ರಿಮಿನಲ್ ಆರೋಪದ ಮೇಲೆ ಜೈಲುಪಾಲಾಗಿದ್ದ ಮಟ್ಟೆಣ್ಣವರ್ ಜಾಮೀನಿನ ಮೇಲೆ ಬಿಡುಗಡೆಯಾಗುವ ದಿನ ಪರಪ್ಪನ ಅಗ್ರಹಾರ ಜೈಲಿನ ಬಳಿ ಬರಬೇಕೆಂದು ನನ್ನನ್ನು ಕೇಳಿಕೊಂಡರು. ಸರಿಯೆಂದು ಹೇಳಿ ಆ ದಿನ ಹೋದೆ. ಜೈಲಿನ ಹೊರಗೆ ಸಾಕಷ್ಟು ಜನರು ಸೇರಿದ್ದರು. ಹೆಚ್ಚಿನವರು ಗಿರೀಶನ ಗುಣಗಾನ ಮಾಡುತ್ತಿದ್ದರು. ಆ ಪತ್ರಿಕಾ ಸಂಪಾಕದರೂ ಬಂದರು. ನಾವೆಲ್ಲರೂ ಗಿರೀಶನನ್ನು ಜೈಲಿನ ಹೊರಗೆ ಎದುರುಗೊಂಡು ಸ್ವಾಗತಿಸಿದೆವು. ಟಿವಿ ಚಾನೆಲ್‌ಗಳವರೂ ಬಂದಿದ್ದರು. ಮಟ್ಟೆಣ್ಣವರ್ ಒಂದು ಕಿರುಭಾಷಣ ಮಾಡಿದ.

ಆನಂತರ, ಒಂದು ಸಂಜೆ ಅದೇ ಸಂಪಾದಕರ ಕಚೇರಿಯ ಟೆರೇಸ್‌ನಲ್ಲಿ ಗಿರೀಶನ ಭಾಷಣ ಏರ್ಪಾಟಾಗಿತ್ತು. ನಾನೂ ಹೋಗಿದ್ದೆ. ಪತ್ರಿಕಾಭಿಮಾನಿಗಳೂ ಮತ್ತು ಗಿರೀಶ್ ಅಭಿಮಾನಿಗಳೂ ಬಂದಿದ್ದರು. ಗಿರೀಶ ಸೌಮ್ಯ ರೀತಿಯಲ್ಲಿ ಕ್ರಾಂತಿಯ ಮಾತಾಡಿದ. ಎಲ್ಲರೂ ರೋಮಾಂಚಿತರಾದರು.

ಅದಾಗಿ ಕೆಲ ತಿಂಗಳುಗಳ ನಂತರ ಒಂದು ಬೆಳಗ್ಗೆ ನಾನು ಬೆಂಗಳೂರಿನ ಶೇಷಾದ್ರಿಪುರದ ನನ್ನ ಮನೆಯೆದುರಿನ ಹೋಟೆಲ್‌ಗೆ ಹೋದಾಗ ಅಲ್ಲಿ ಮಟ್ಟೆಣ್ಣವರ್ ತಿಂಡಿ ತಿನ್ನುತ್ತಿದ್ದ. ಅಲ್ಲೇ ಸನಿಹದಲ್ಲಿ ಆತ ವಾಸಿಸುತ್ತಿದ್ದ. ಆತನನ್ನು ಮಾತನಾಡಿಸಿದೆ. ಸಮಾಜದ ಹಿತಕ್ಕಾಗಿ ಮುಂದೆ ಆತ ಸಾಗಬಹುದಾದ ದಾರಿಯ ಬಗ್ಗೆ ಸೂಕ್ಷ್ಮವಾಗಿ ಆತನಿಗೆ ಹೇಳಿದೆ. ನನ್ನ ಮಗನ ವಯಸ್ಸು ಆತನದು. ನನ್ನ ಮನೆಯ ವಿಳಾಸವನ್ನು ಹೇಳಿ, ನನ್ನ ದೂರವಾಣಿ ಸಂಖ್ಯೆಯನ್ನು ತಿಳಿಸಿ, ಸಮಾಜಹಿತದ ಕಾರ್ಯದಲ್ಲಿ ನನ್ನ ಸಲಹೆ ಸಹಕಾರಗಳು ಬೇಕಾದಲ್ಲಿ ನನ್ನನ್ನು ಸಂಪರ್ಕಿಸಬಹುದೆಂದು ತಿಳಿಸಿದೆ. ಗೋಣು ಹಾಕಿದ. ಕಾಗದದ ತುಂಡೊಂದರಲ್ಲಿ ನನ್ನ ದೂರವಾಣಿ ಸಂಖ್ಯೆಯನ್ನು ಬರೆದಿಟ್ಟುಕೊಂಡ. ಆತನಿಂದ ಇತ್ಯಾತ್ಮಕವಾದೊಂದು ಸಾಮಾಜಿಕ ಸಂಚಲನವನ್ನು ನಾನು ನಿರೀಕ್ಷಿಸಿದ್ದೆ. ಭ್ರಷ್ಟಾಚಾರದ ವಿರುದ್ಧ ಹೋರಾಟ, ಆಸ್ಪತ್ರೆ ಮೇಲೆ ದಾಳಿ ಮುಂತಾಗಿ, ನನ್ನ ನಿರೀಕ್ಷೆಯನ್ನು ನಿಜಗೊಳಿಸುವ ದಿಕ್ಕಿನಲ್ಲಿ ಆತ ಸಾಗಿದ್ದ. ಭಲೇ' ಎಂದೆ.

ಆದರೆ, ಕೆಲವೇ ದಿನಗಳಲ್ಲಿ ಆತ, ತನ್ನ ಅಭಿಮಾನಿಗಳಿಗೂ ಸಮಾಜಕ್ಕೂ ದೊಡ್ಡ ಷಾಕ್ ನೀಡಿದ! ಬಿಜೆಪಿ ಪಕ್ಷ ಸೇರಿಕೊಂಡ! ಕೂಡಲೇ ನಾನು, 'ಆತುರಗಾರನಿಗೆ ಬುದ್ಧಿ ಮಟ್ಟ(ಣ್ಣವರ್)!' ಎಂಬ ಲೇಖನ ಬರೆದು ನನ್ನ ಅಸಮಾಧಾನವನ್ನು ಹೊರಹಾಕಿದೆ. ಇದೇ 'ಗೌರಿ ಲಂಕೇಶ್' ಪತ್ರಿಕೆಯಲ್ಲೇ ಆ ಲೇಖನ ಪ್ರಕಟವಾಯಿತು. ಮಟ್ಟೆಣ್ಣವರ್‌ನ ದಪ್ಪ ಚರ್ಮಕ್ಕೆ ಆ ಲೇಖನ ತಾಕಲಿಲ್ಲ, ಅವನ ಚಾಲಾಕಿ ತಲೆಗೆ ಆ ಲೇಖನವು ಪಥ್ಯವಾಗಲೂ ಇಲ್ಲ. ಬಿಜೆಪಿಯಲ್ಲಿ ಮುಂದುವರಿದು ಆತ ಯಾವುದೋ ಒಂದು ಪದಾಧಿಕಾರಿಯಾದ. ಚುನಾವಣೆಯಲ್ಲಿ ಮೇಲೆ ಬರಲು ಯತ್ನಿಸಿದ. ಕೊನೆಗೆ ಬೆಂಗಳೂರಿನ ಕಂಠೀರವ ಸ್ಟುಡಿಯೋ ಸಂಸ್ಥೆಯ ಮುಖ್ಯಸ್ಥನಾಗಿ ಬಿಜೆಪಿಯ ಫಲ ಸ್ವೀಕರಿಸಿದ! ಆತನ ಆದರ್ಶ, ಕ್ರಾಂತಿ ಎಲ್ಲವೂ ಮಣ್ಣುಪಾಲಾದವು. ಕ್ರಾಂತಿಯ 'ನಾಟಕ' ಆಡಿದವನು 'ಸಿನಿಮಾ' ಸಂಸ್ಥೆ ಸೇರಿಕೊಂಡ!


ವರ್ಷಗಳು ಕಳೆದವು. ಸಿನಿಮಾ ಸಂಸ್ಥೆಯ ಪದವಿ ಹೋಯಿತು. ಗಿರೀಶ್ ಮಟ್ಟೆಣ್ಣವರ್‌ನನ್ನು ಕೇಳುವವರಿಲ್ಲವಾಯಿತು. ಬಿಸಿರಕ್ತದ ಯುವಕ(ನಾಗಿದ್ದವನು) ಎಷ್ಟು ದಿನ ಸುಮ್ಮನೆ ಕುಳಿತಿರಲು ಸಾಧ್ಯ? ಇದೀಗ, ಕಳಸಾ ಬಂಡೂರಿ ನಾಲೆಯ (ಅಣೆಕಟ್ಟಿನ) ಅದೇನೋ ಗೋಡೆಯನ್ನು ಒಡೆದೆನೆಂದು ಹೇಳಿಕೊಂಡು ಮತ್ತೆ ಸುದ್ದಿಯಾಗಲು ಯತ್ನಿಸುತ್ತಿದ್ದಾನೆ! ಆತನ ಈ ನಡೆಯು ಅನೇಕ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಸಮಾಜಸೇವೆ ಮಾಡಬೇಕೆಂದರೆ ಸುದ್ದಿಯಾಗಲೇಬೇಕೇ? ಸುದ್ದಿಯಾಗದೆ ನಮ್ಮ ಪಾಡಿಗೆ ನಾವು ಸಮಾಜದ ಒಳಿತಿಗಾಗಿ ಶ್ರಮಿಸಲು ಸಾಧ್ಯವಿಲ್ಲವೆ? ಕ್ರಾಂತಿ ಮಾಡಬೇಕೆಂದರೆ ಬಾಂಬ್ ಇಡಲೇಬೇಕೇ? ಸಂಘಟನೆ, ಜನಜಾಗೃತಿ ಮತ್ತು ಪ್ರತಿಭಟನೆಗಳ ಮೂಲಕ ಕ್ರಾಂತಿಯನ್ನು ಹುಟ್ಟುಹಾಕುವುದು ಸಾಧ್ಯವಿಲ್ಲವೇ? ರೈತರ, ಸಮಾಜದ ಬೇಡಿಕೆ ಈಡೇರಬೇಕೆಂದರೆ ಅಣೆಕಟ್ಟು ಒಡೆಯಲೇಬೇಕೇ? ಜನಸಂಚಲನ, ಸಮಾಲೋಚನೆ ಮತ್ತು ಕಾನೂನಾತ್ಮಕ ಹೋರಾಟಗಳಿಂದ ಬೇಡಿಕೆಯ ಈಡೇರಿಕೆ ಸಾಧ್ಯವಿಲ್ಲವೆ? ಗಿರೀಶ್ ಮಟ್ಟೆಣ್ಣವರ್ ಬಗ್ಗೆ ಅಸಮಾಧಾನ ಹುಟ್ಟುವುದು ಈ ಹಂತದಲ್ಲಿಯೇ.

ಒಮ್ಮೆ ಬಾಂಬ್ ಇಟ್ಟು ಬೆದರಿಸಿದ ಗಿರೀಶ್ ಅನಂತರ ಮತ್ತೆಲ್ಲೂ ಯಾವ ಸಮಾಜಮುಖಿ ಅಂಕುಶವನ್ನೂ ಇಡಲಿಲ್ಲ. ಬಾಂಬ್ ಮೂಲಕ ಸಾಮಾಜಿಕ ಎಚ್ಚರ ನೀಡಿದವನು ಅನಂತರ ಸಾಮಾಜಿಕ ನಿದ್ರೆಗೆ ಜಾರಿದ! ಭ್ರಷ್ಟಾಚಾರದ ವಿರುದ್ಧ ಆಸ್ಪತ್ರೆಯಂಥ ಚಿಕ್ಕಪುಟ್ಟ ಅಡ್ಡೆಗಳ ಮೇಲೆ ದಾಳಿ ಮಾಡಿದ ಈತ ಗಣಿ ಹಗರಣದಂತಹ ಬೃಹತ್ ಭ್ರಷ್ಟಾಚಾರದ ವಿರುದ್ಧ ಸೊಲ್ಲೆತ್ತಲಿಲ್ಲ. ಕಾವೇರಿಯಿಂದ ಕಳಸಾ ಬಂಡೂರಿವರೆಗೆ, ಕೃಷ್ಣಾದಿಂದ ಎತ್ತಿನಹೊಳೆಯವ[...] ದಶಕಗಳಿಂದಲೂ ಕೊಳಕು ರಾಜಕಾರಣ ನಡೆಯುತ್ತಿರುವ[...] 'ರಾಜಕಾರಣಿ ಗಿರೀಶ್ ಮಟ್ಟೆಣ್ಣವರ್' ಹತ್ತು ವ[...] ಸುಮ್ಮನಿದ್ದು ಇದೀಗ ಏಕಾಏಕಿ 'ಕಟ್ಟೆಯೊಡೆದು[...] ಸುದ್ದಿಯಾಗಲೆತ್ನಿಸಿದ! ಈ ಎಲ್ಲ ಚತುರ ನಡೆಗಳ ಬದ[...] ಆತ ಕಾನೂನಿನ ಪರಿಧಿಯಲ್ಲಿ ಪ್ರಾಮಾಣಿಕ ಕೆ[...] ಮಾಡಬಹುದಿತ್ತಲ್ಲ! ಕಾನೂನಿಗೆ ವಿರುದ್ಧವಾಗಿ ಬಾಂ[...] ಇಟ್ಟ ಈತ ನಕ್ಸಲರ ಬಾಂಬ್ ಕಾರ್ಯಾಚರಣೆಯ[...] ಕಾನೂನು ವಿರೋಧಿಯೆಂದು ಖಂಡಿಸುವ ಬಿಜೆಪಿ ಪ[...] ಯಾಕೆ ಸೇರಿದ? ಕಾನೂನುಪಾಲಕ ಪೊಲೀಸ್ ಅಧಿಕ[...] ಯಾಗಿ ಹೆಸರು ಮಾಡಿದ್ದ ಈತ ಕಾನೂನಿಗೆ ವಿರುದ್ಧವ[...] ಯಾಕೆ ಅಣೆಕಟ್ಟಿನ ಅದ್ಯಾವುದೋ ತಡೆಗೋಡೆ ಒಡೆ[...] ಈತನದು ಅಷ್ಟೊಂದು ಕ್ರಾಂತಿಕಾರಿ ಮನೋಭಾ[...] ವೆಂದಾದರೆ, ಇದುವರೆಗೂ ತಾನು ಕೈಗೆತ್ತಿಕೊಂಡ ಯಾ[...] ಕ್ರಾಂತಿಕಾರಿ ಯೋಜನೆಯನ್ನೂ ಈತ ತಾರ್ಕಿಕ ಅಂತ[...] ಕೊಂಡೊಯ್ಯಲು ಯತ್ನಿಸುತ್ತಿಲ್ಲ ಯಾಕೆ? 'ಇದನ್ನು ಕೆದಕು[...] ಕೈಬಿಡು; ಅದನ್ನು ಕೆದಕು; ಕೈಬಿಡು; ಇನ್ನೊಂದನ್ನು ಕೆದ[...] ಕೈಬಿಟ್ಟು ಸುಮ್ಮನಾಗು'; ಇದು ಕ್ರಾಂತಿಯೇ? ಮೇಲಾ[...] ಕ್ರಾಂತಿಯೆಂದರೆ ಅಲ್ಲಿ ವಿನಾಶ ಇರಲೇಬೇಕೆ? ಸಮಾಜಸೇ[...] ಯೆಂದರೆ ಅದು ಸುದ್ದಿಯಾಗಲೇಬೇಕೇ? ಸಾಮಾಜಿಕ ಜಾಗ[...] ಯೆಂದರೆ ಅದು ಕಾನೂನಿಗೆ ವಿರುದ್ಧವಾದ ನಡೆಯ[...] ಗಿರಲೇಬೇಕೇ?

ಈ ಎಲ್ಲ ಪ್ರಶ್ನೆಗಳಿಗೆ ಉತ್ತರವಾಗಿ, ಕಳೆದ ಐದ[...] ದಶಕಗಳ ನನ್ನ ಸಾಮಾಜಿಕ ಅನುಭವವನ್ನೇ ಇ[...] ಉದಾಹರಣೆಯಾಗಿ ನೀಡುವುದು ಅಪ್ರಸ್ತುತವಾಗಲಾರದು[...] ನನಗೀಗ ಅರವತ್ತಾರರ ಹರಯ. ರಾಜ್ಯಮಟ್ಟದ ಎಂಟ[...] ಪತ್ರಿಕೆಗಳಲ್ಲಿ ಅಂಕಣ ಬರಹಗಳೂ ಸೇರಿದಂತೆ ಇದುವರೆಗ[...] ಪ್ರಸಿದ್ಧ ಪತ್ರಿಕೆಗಳಲ್ಲಿ ಪ್ರಕಟಗೊಂಡಿರುವ ನನ್ನ (ವಿವಿ[...] ಪ್ರಕಾರಗಳ) 3000ಕ್ಕೂ ಹೆಚ್ಚು ಲೇಖನಗಳಲ್ಲಿ ಅರ್ಧದಷ[...] ಸಂಖ್ಯೆ (ಸುಮಾರು 1500) ವಾಚಕರ ಪತ್ರಗಳು. ಪತ್ರಿಕೆ[...] ಪತ್ರ ಬರೆಯುವ ಬದಲು ಲೇಖನವೊಂದನ್ನು ಬರೆದಿದ್ದ[...] ನನಗೆ ಕಾಸು ಬರುತ್ತಿತ್ತು. ಆದರೂ ನಾನು, ಹಣ-ಪ್ರಸಿ[...] ತಂದುಕೊಡುವ ಲೇಖನಕ್ಕಿಂತ, ವಾಚಕರ ಪತ್ರಕ್ಕೆ ಆದ್ಯ[...] ನೀಡಲು ಕಾರಣ ಆ ಪತ್ರವು ತರಬಲ್ಲ ಸಾಮಾಜಿಕ ಸಂಚಲ[...] ಮತ್ತು ಸಾಮಾಜಿಕ ಬದಲಾವಣೆ. ನನ್ನ ಅವೆಷ್ಟೋ[...] ಪತ್ರಗಳಿಂದಾಗಿ ಜನಜಾಗೃತಿ ಉಂಟಾಗಿದೆ; ಸರ್ಕಾರ[...] ಸಂಘಟನೆಗಳ ಮತ್ತು ಸಮಾಜದ ಅವೆಷ್ಟೋ ನಡೆಗಳ[...] ಮತ್ತು ನಿರ್ಧಾರಗಳಲ್ಲಿ ಬದಲಾವಣೆಗಳು ಉಂಟಾಗಿ[...] ರಾಜಕೀಯ ಪಕ್ಷಭೇದವಿಲ್ಲದೆ ನಾನು ಬರೆದಿರು[...]

ಸಿಸಿ ಟೀವಿ ಕ್ಯಾಮೆರಾ ಎಂಬ ಪೆಡಂಭೂತ!



ಮರ್ಯಾದಸ್ಥರ ಮಾನ ಸಿಸಿ ಟೀವಿ ಕ್ಯಾಮೆರಾದಲ್ಲಿ ಹೋಯ್ತು ಅನ್ನೋ ಹಂಗಾಗಿದೆ. ಅದು ಯಾಕೊ ಏನೊ ಈ ಕಾನೂನುಬಾಹಿರ ಚಟುವಟಿಕೆಗಳು ಇರ್ತಾವಲ್ಲ ಅಂತಹವನ್ನ ಯಾರಿಗೂ ತಿಳಿಯದ ಹಾಗೆ ಮಾಡುವುದರಲ್ಲಿ ಒಂದು ರೀತಿಯ ರೋಚಕತೆ ಇರುತ್ತೆ. ಒಡವೆ ಅಂಗಡಿಗೆ ಹೋಗ್ತೀವಿ. ಕಣ್ಣು ಕೋರೈಸುವ, ಮನಸೂರೆಗೊಳ್ಳುವ ಆಭರಣಗಳು ಆಯಸ್ಕಾಂತದಂತೆ ಆಕರ್ಷಿಸುತ್ತವೆ. ಹಣದ ಕೊರತೆಯೂ ಇರಲ್ಲ. ಆದರೂ ಅವನ್ನು ಯಾರಿಗೂ ಪತ್ತೆಯಾಗದಂತೆ ಎಗರಿಸಿದರೇ ಒಂದು ರೀತಿಯ ಮಜ ಇರುತ್ತೆ. ಕದ್ದ ಹಣ್ಣಿಗೆ ರುಚಿ ಜಾಸ್ತಿ. ಕೊಂಡ ಮಾಲಿಗಿಂತ ಕದ್ದ ಮಾಲೇ ಮೇಲು. ತಮ್ಮ ಕೈಚಳಕವನ್ನು ಮೆಲುಕು ಹಾಕ್ತಾ ಇದ್ದರೆ ಸಿಗೋ ಖುಷೀನೇ ಒಂದು ತರಹ. ಆದರೆ ಇತ್ತೀಚೆಗೆ ಹಾಳಾದ ಸಿಸಿ ಟೀವಿ ಕ್ಯಾಮೆರಾ ಅನ್ನೊ ಪೆಡಂಭೂತ ಬಂದು ಕುಳಿತು ಇಂತಹ ಆಹ್ಲಾದಕರ ಚಟುವಟಿಕೆಗಳಿಗೇ ಕಾಟ ಕೊಡುತ್ತಿದೆ. ಏನೋ ಖುಷಿಗೇಂತ ಯಾವುದಾದರೂ ವಸ್ತುವನ್ನು ಎಗರಿಸಿದರೆ ಅದು ಕ್ಯಾಮೆರಾದಲ್ಲಿ ದಾಖಲಾಗುತ್ತೆ. 'ಫೋಟೋದಲ್ಲಿ ಸ್ಪಷ್ಟತೆ ಇಲ್ಲ' ಅಂತಾನೋ 'ಸಿಸಿ ಟೀವಿ ಏನೋ ಇದೆ. ಆದರೆ ಕೆಟ್ಟುಹೋಗಿದೆ' ಅಂತಾನೋ ಹೇಳಿ ಮರ್ಯಾದೆ ಉಳಿಸಿಕೊಳ್ಳುವಷ್ಟರಲ್ಲಿ ಜನ್ಮ ಜಾಲಾಡಿಹೋಗುತ್ತೆ.

ಇಂತಹ ತೊಂದರೆ ಇರೋದು ದೊಡ್ಡವರಿಗೆ ಮಾತ್ರ ಅಲ್ಲ. ವಿದ್ಯಾರ್ಥಿಗಳಿಗೂ ಅದು ಶಾನೆ ಕಾಟ ಕೊಡುತ್ತಿದೆಯಂತೆ. ಈ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಏರುಪೇರಾಗಿದೆಯಂತೆ. ನೂರಕ್ಕೆ ನೂರು ಫಲಿತಾಂಶ ನಮ್ಮ ಸ್ಕೂಲಿನದ್ದು ಎಂದು ಬಡಾಯಿ ಕೊಚ್ಚುತ್ತಿದ್ದ ಶಾಲೆಗಳು ಶೂನ್ಯ ಫಲಿತಾಂಶ ಪಡೆದಿದ್ದಾವಂತೆ. 'ಇದು ಯಾಕ್ರೀ ಹಿಂಗಾಯ್ತು' ಅಂತ ಅನುಭವಸ್ಥರನ್ನು ಕೇಳಿದ್ದಕ್ಕೆ ಅವರು 'ಇದೆಲ್ಲ ಕ್ಯಾಮೆರಾ ಎಫೆಕ್ಟು' ಎಂದು ನೊಂದುಕೊಂಡರಂತೆ!

ಅವರ ಮಾತು ಹಂಗಿರಲಿ. ನಮ್ಮ ಐವತ್ತಾರು ಅಂಗುಲ ಎದೆಯ ಪ್ರಧಾನಿ 'ನಖಾವ್ಂಗಾ ನ ಖಾನೆ ದೂಂಗಿ' ಎಂದು ಗುಟುರು ಹಾಕಿದ್ದರಲ್ಲಾ, ಅರೆ ಇನ್ನೇನಪ್ಪಾ ಗತಿ. ಈ ಮನುಷ್ಯ ಇರೋವರ್ಗೂ ಲಂಚದ ಮುಖನೇ ನೋಡಂಗಿಲ್ವಲ್ಲಾ. ಬರೋ ಸಂಬಳದಲ್ಲೆ ಜೀವನ ಸಾಗಿಸಬೇಕಲ್ಲ. ಮೋಜು ಮಸ್ತೀನೂ ಅದ್ರಲ್ಲೇ ಹಂಗೆ ಮಾಡ್ತಾರಪ್ಪ ಅಂತೆಲ್ಲಾ ಚಿಂತಿಸಿದ್ದೆ. ಇದನ್ನೆ ತಿಳಿದೋರು 'ಹಂಗೆಲ್ಲ ಏನೂ ಆಗಲ್ಲ. ಈಗಿರೋ ಹಂಗೇ ಮುಂದೇನೂ ಇರುತ್ತೆ' ಅಂದ್ರು. 'ಅದಂಗೆ ಹೇಳ್ತೀರ್ರಿ' ಅಂದೆ. 'ಭ್ರಷ್ಟಾಚಾರದ ಆರೋಪದ ಮೇಲೆ ಜೈಲಿಗೆ ಹೋಗಿ ಬೇಲ್ ಮೇಲೆ ಬಂದಿರೋ ಮನುಷ್ಯನ್ನ ಅವರ ಪಕ್ಷದ ರಾಜ್ಯಾಧ್ಯಕ್ಷ ಮಾಡಿರೋದು ಸಾಕಪ್ಪ' ಅಂದ್ರು.

'ಮತ್ತೆ ಪ್ರಧಾನಿಯೋರು ನ ಖಾವ್ಂಗಾ ಗೀವ್ಂಗಾ ಅಂದವ್ರಲ್ಲಾ' ಅಂತ ಅನುಮಾನ ವ್ಯಕ್ತಪಡಿಸಿದ್ದಕ್ಕೆ ಅವ್ರು 'ಅವೆಲ್ಲ **public consumption**ಗೆ' ಅಂದ್ರು!

ಇಷ್ಟೆಲ್ಲ ಅವರು ಹೇಳಿದರೂ ನಂಬಿಕೆ ಬರಲಿಲ್ಲ. ಟಿವಿ ಮುಂದೆ ಕುಳಿತು ಇದನ್ನೇ ಮೆಲುಕು ಹಾಕುತ್ತಿದ್ದೆ. ಟಿವಿ ಪರದೆ ಮೇಲೆ ಬರುತ್ತಾ ಇತ್ತು...

ವಿದರ್ಭದಲ್ಲಿ ಭೀಕರ ಬರಗಾಲ

ಕಾದ ನೆಲ, ಸುಡುವ ಬಿಸಿಲು

ಕುಡಿಯುವ ನೀರಿಗೂ ತತ್ವಾರ

ಕಾರ್ಖಾನೆಗಳು ಸ್ಥಗಿತಗೊಳ್ಳುವ ಹಂತ.

ಭಾಜಪ ಸರ್ಕಾರ ರೈಲಿನಲ್ಲಿ ಕುಡಿಯುವ ನೀರು[...] ಸರಬರಾಜು ಮಾಡುವ ವ್ಯವಸ್ಥೆ ಮಾಡಿತ್ತು.

ಕಾರ್ಖಾನೆಗಳಿಗೆ ನೀರು?

ಬೆಚ್ಚಲಿಲ್ಲ, ಬೆದರಲಿಲ್ಲ ಮಾಲೀಕರು.

ಕುಡಿಯುವ ನೀರು ಸರಬರಾಜು ಮಾಡಲು[...] ತಹಸೀಲ್ದಾರರನ್ನು ಕಂಡರು.

'ನೀರಿಲ್ಲದೆ ಕಾರ್ಖಾನೆ ನಿಲ್ಲುವ ಸ್ಥಿತಿಗೆ ಬಂದಿದೆ. ನಮಗ[...] ನೀರು ಬೇಕು.'

'ಎಷ್ಟು ಬೇಕಾಗುತ್ತದೆ?'

'ಹನ್ನೆರಡು ಸಾವಿರ ಲೀಟರ್‌ನ ಒಂದು ಟ್ಯಾಂಕರು.'

'ಎರಡು ಸಾವಿರ ರೂಪಾಯಿ ಆಗುತ್ತೆ.'

'ಆಗಲಿ. ಕ್ಯಾಷ್ ತಗೊಳ್ಳಿ.'

'ಬೇಡ ಬೇಡ.'

'ಹಣ ಬೇಡವೆ?'

'ಹಾಗಲ್ಲ, ಇಲ್ಲಿ ಬೇಡ.'

'ಯಾಕೆ?'

'ಕ್ಯಾಮೆರಾ ಇದೆ!'

ವ್ಯವಹಾರ ಕುದುರಿತು. ತಹಸೀಲ್ದಾರರು ಮಾಲೀಕರ[...] ಕೊಠಡಿಗೇ ಹೋಗಿ ಹಣ ಪಡೆದರು!

ಕುಡಿಯುವ ನೀರು ಕಾರ್ಖಾನೆ ದಾರಿ ಹಿಡಿಯಿತು!

ಇದೆಲ್ಲ ಬಯಲಾಗಿದ್ದು ರಹಸ್ಯ ಕಾರ್ಯಾಚರಣೆಯಲ್ಲಿ[...]

ಅಲ್ಲ ಪ್ರಧಾನಿಯೋರು ನಖಾವ್ಂಗಾ ನಖಾನೆದೂಂಗಾ[...] ಅಂತ ಗುಡುಗಿದ್ದರಲ್ಲಾ ಆದೆಲ್ಲ ತಿಳಿದೋರು ಹೇಳಿದಂಗೆ[...]

ಲೇಖನಗಳಿಂದಲೂ ಮತ್ತು ವೇದಿಕೆಗಳಲ್ಲಿ ಮಾಡಿರುವ ಭಾಷಣಗಳಿಂದಲೂ ಇಂತಹ ಜಾಗೃತಿಕ ಮತ್ತು ಇತ್ಯಾತ್ಮಕ ಬದಲಾವಣೆಗಳು ಉಂಟಾಗಿವೆ. ಕರ್ನಾಟಕ, ಅವಿಭಜಿತ ಆಂಧ್ರಪ್ರದೇಶ, ಗುಜರಾತ್ ರಾಜ್ಯಗಳ ನಾನಾ ಕಡೆಗಳಲ್ಲಿ ನಾನು ಸಾಹಿತ್ಯಕ, ಸಾಂಸ್ಕೃತಿಕ ಮತ್ತು ಸಾಮಾಜಿಕ ಸಂಘಟನೆಗಳ ಮೂಲಕ, ನೇತೃತ್ವ ವಹಿಸಿ ಮಂಡಿಸಿದ ಅನೇಕ ಸಮಾಜಮುಖಿ ಬೇಡಿಕೆಗಳು ಸರ್ಕಾರಗಳಿಂದ ಈಡೇರಿದೆ. ನಾಡಿನ ಕನ್ನಡಿಗರಿಗೆ ಹಲವು ಸಾಹಿತ್ಯಿಕ, ಸಾಂಸ್ಕೃತಿಕ ಕೊಡುಗೆಗಳು ಹಾಗೂ ಹೊರನಾಡಿನ ಕನ್ನಡಿಗರಿಗೆ ಮೆಡಿಕಲ್-ಇಂಜಿನಿಯರಿಂಗ್ ಸೀಟುಗಳ ಕೋಟಾ, ಧನಸಹಾಯ, ಪುಸ್ತಕ ಸಹಾಯ ಮೊದಲಾದ ಕೊಡುಗೆಗಳು ನನ್ನ ಸಂಘಟಿತ-ಸಾಮೂಹಿಕ ಪ್ರಯತ್ನಗಳಿಂದಾಗಿ, ಕರ್ನಾಟಕ ಸರ್ಕಾರದಿಂದ, ಕಳೆದ ನಾಲ್ಕು ದಶಕಗಳಲ್ಲಿ ಕನ್ನಡಿಗರಿಗೆ ದೊರೆತಿವೆ. ಪತ್ರಿಕೆಗಳಲ್ಲಿ ಲೇಖನಗಳನ್ನು ಪ್ರಕಟಿಸುವುದರ ಜೊತೆಗೆ ಊರೂರು ತಿರುಗುತ್ತ ಅಲ್ಲಲ್ಲಿ ಅನೌಪಚಾರಿಕವಾಗಿ ಜನರನ್ನು ಕೂಡಿಸಿ ಜಾಗೃತಿಯ ಸಮಾಲೋಚನೆ ನಡೆಸುತ್ತ ಬಂದಿರುವ ನನ್ನ ಪ್ರಚಾರರಹಿತ ಪ್ರಯತ್ನಗಳು ಕಳೆದೆರಡು ದಶಕಗಳಲ್ಲಿ ಸಮಾಜದಲ್ಲಿ ಅದೆಷ್ಟೋ ಸಕಾರಾತ್ಮಕ ಬದಲಾವಣೆಗಳನ್ನು ತಂದಿವೆ.

ಯಾವ ರಾಜಕೀಯ ಪಕ್ಷಕ್ಕೂ ಸೇರದೆ, ಯಾವುದೇ ಪಕ್ಷದ ಸಿದ್ಧಾಂತಕ್ಕೆ ಜೋತುಬೀಳದೆ, ಮುದ್ರಣ ಮಾಧ್ಯಮ ಮತ್ತು ದೃಶ್ಯಮಾಧ್ಯಮಗಳಲ್ಲಿ ಯಾವ ಪ್ರಚಾರವನ್ನೂ ಬಯಸದೆ, ಪರಿಚಿತ ಮಂತ್ರಿಗಳು, ಅಧಿಕಾರಿಗಳು, ಸಾಹಿತಿಗಳು ಮೊದಲಾದವರಿಂದ ರಾಜ್ಯೋತ್ಸವ ಪ್ರಶಸ್ತಿ ಅಕಾಡೆಮಿ ಪ್ರಶಸ್ತಿ, ಸಾಹಿತ್ಯ ಸಮ್ಮೇಳನದಲ್ಲಿ ಸನ್ಮಾನ, 'ವಿಶ್ವಕನ್ನಡ ಸಮ್ಮೇಳನ'ಕ್ಕಾಗಿ ವಿದೇಶಯಾತ್ರೆ ಮುಂತಾದ ಯಾವ ಕೊಡುಗೆಗಳನ್ನೂ, ನನಗೆ ಅರ್ಹತೆಯಿದ್ದರೂ ಕೂಡ, ಯಾಚಿಸದೆ, ನನ್ನ ಪಾಡಿಗೆ ನಾನು ಐವತ್ತು ವರ್ಷಗಳಿಂದ ಮೇಲಿನ ಎಲ್ಲ ಸಮಾಜಮುಖಿ ಕಾರ್ಯಗಳನ್ನು ಮಾಡುತ್ತ ಸಮಾಜಸೇವೆಯನ್ನು ಕಾನೂನಿನ ಚೌಕಟ್ಟಿನಲ್ಲಿ ಮತ್ತು ಪ್ರಚಾರರಹಿತವಾಗಿ ಮಾಡಲು ಸಾಧ್ಯವಾಗಿದೆ. ನನ್ನಂತಹ ಮತ್ತು ನನಗಿಂತ ಮಿಗಿಲಾದ ಅದೆಷ್ಟೋ ಜನರು ಈ ರೀತಿ ಎಲೆಮರೆಯ ಕಾಯಿಗಳಾಗಿ ಸೇವೆ ಸಲ್ಲಿಸುತ್ತ ಹಣ್ಣಾಗುತ್ತಿದ್ದಾರೆ.

ಹೀಗಿರುವಾಗ, ಸಮಾಜಸೇವೆಯ 'ಮಟ್ಟೆಣ್ಣವರ್ ಮಾದರಿ' ಅನಿವಾರ್ಯವೇ? ಸಮಾಜವನ್ನು ಎಚ್ಚರಿಸಲು ಬಾಂಬನ್ನೇ ಇಡಬೇಕೆ? ಸಾಮಾಜಿಕ ಬೇಡಿಕೆಯ ಈಡೇರಿಕೆಗಾಗಿ (ಆಣೆ)ಕಟ್ಟೆಯನ್ನೇ ಧ್ವಂಸಗೊಳಿಸಬೇಕೆ? ಹಾಗಾದರೆ, ಪ್ರತಿಭಟನೆಗಳ ವೇಳೆ ಅಂಗಡಿಗಳ ಮೇಲೆ ಕಲ್ಲೆಸೆಯುವ ಮತ್ತು ಬಸ್‌ಗಳಿಗೆ ಬೆಂಕಿಹಚ್ಚುವ ಕಿಡಿಗೇಡಿ ಗಳಿಗೂ ಈ ಗಿರೀಶ್ ಮಟ್ಟೆಣ್ಣವರ್‌ನಿಗೂ ಏನು ವ್ಯತ್ಯಾಸವಾದಂತಾಯಿತು?

● ಎಚ್. ಆನಂದರಾಮ ಶಾಸ್ತ್ರೀ

ಅಣಕ



● ಎಚ್.ಎಲ್.ಕೇಶವಮೂರ್ತಿ

public consumptionಗೆ ಮಾತ್ರಾನಾ.....

ಇನ್ನೊಂದು ಮಾತು:

ಭ್ರಷ್ಟಾಚಾರದ ಆರೋಪ.

ಮುಖ್ಯಮಂತ್ರಿ ಜಯಲಲಿತ ಜೈಲಿಗೋದರು.

ಆರೋಪ ಸಾಬೀತಾಗಲಿಲ್ಲ.

ಕಾನೂನುರೀತಿ ಆಗಿರಲಿಲ್ಲ. ಆದರೆ ನೈತಿಕವಾಗಿ?

ಗೊತ್ತಿಲ್ಲ. ಅಂತೂ ಬಿಡುಗಡೆ ಆದರು.

ಮತ್ತೆ ಮುಖ್ಯಮಂತ್ರಿ ಆದರು.

ಇದರಿಂದ ಅತಿ ಸಂತೋಷ ಆಗಿರುವುದು ಯಾರಿಗೆ?

ಜಯಲಲಿತಾ ಅಭಿಮಾನಿಗಳಿಗಾ?

ಅಲ್ಲ! ಯಡಿಯೂರಪ್ಪಗೆ!

ಯಾಕೆ?

ಅವರ ಮೇಲೂ ಇದೆ ಭ್ರಷ್ಟಾಚಾರದ ಆರೋಪ.

ಮುಖ್ಯಮಂತ್ರಿಯಾಗಿದ್ದಾಗಲೇ ಜೈಲಿಗೆ ಹೋದರು.

ಬೇಲು ಮೇಲೆ ಹೊರಬಂದರು. ಭಾಜಪದ ರಾಜ್ಯಾಧ್ಯಕ್ಷರಾದರು.

ಮುಂದೆ?

ಜಯಲಲಿತಾ ಉದಾಹರಣೆ ಇದೆಯಲ್ಲಾ.

ಮುಖ್ಯಮಂತ್ರಿ!

ಅಂದರೆ ಮುಖ್ಯಮಂತ್ರಿ, ಹುದ್ದೆ ನೈತಿಕತೆ ಗೀತಿ ಆದವರಿಗೆ!

ಎಲ್ಲಿ ಹೋಯಿತು ಸಿದ್ದಾಮೋಗಾನ ಖಾಸೆದೂಂಗಾ? ●

ಸೆಂಚುರಿಗೌಡನ ತಿಥಿ ಬಗ್ಗೆ ಇನ್ನಷ್ಟು...

ರಾಮರೆಡ್ಡಿ ಮತ್ತು ಈರೇಗೌಡರು ಸೇರಿಕೊಂಡು ನೊದೆಕೊಪ್ಪಲಲ್ಲಿ ಮಾಡಿದ ತಿಥಿ ಕಾರ್ಯದ ಗಮಲು ನನ್ನ ತಲೆಯಲ್ಲಿ ಹಾಗೇ ಉಳಿದುಬಿಟ್ಟಿದೆ. ಯಾರೇ ಸಿಕ್ಕರೂ "ತಿಥಿ ನೋಡಿದ್ದೀರಾ?" ಎಂದು ಕೇಳುತ್ತಿದ್ದೇನೆ. ನೋಡದೆ ಇದ್ದರೆ ಆ ಚಿತ್ರದ ಯಾವುದಾದರೊಂದು ತುಣುಕನ್ನು ಹೇಳುತ್ತೇನೆ. ಏಕೆಂದರೆ ಇದು ನನ್ನೂರಲ್ಲಿ ನಡೆದುಹೋದ ಘಟನೆಗಳ ಜೋಡಣೆಯಂತಿದೆ. ವಸ್ತು, ಭಾಷೆ ಮತ್ತು ದೃಶ್ಯ ನಿರೂಪಣೆಯಲ್ಲಿ, ಮೇಳೈಸಿ ಮೂಡಿರುವ ವಾಸ್ತವತೆಯಲ್ಲಿ ಒಂದಿಷ್ಟಾದರೂ ಅಸಹಜತೆ, ಕೃತಕತೆ ನುಸುಳಿಬಂದಿಲ್ಲ. ಹಾಗೆಯೇ ಈ ಯುವಜೋಡಿಯ ಎಕ್ಸ್‌ರೇ ಕಣ್ಣುಗಳಿಂದ ಮೂಡಿಬಂದ ದೃಶ್ಯ ಮನಮುಟ್ಟುವಂತಿವೆ. ಉತ್ತಮ ಕಲಾಕೃತಿಯೊಂದು ಪ್ರತಿ ದೃಶ್ಯಕ್ಕೂ ಅರ್ಥ ಒದಗಿಸುವಂತೆ 'ತಿಥಿ'ಯಲ್ಲಿ ದಾಖಲಾದ ದೃಶ್ಯಗಳೆಲ್ಲಾ ಬಿಡಿಯಾದ ವ್ಯಾಖ್ಯಾನಕ್ಕೆ ಸಾಮಗ್ರಿ ಒದಗಿಸುತ್ತವೆ. ಚಿತ್ರ ನೋಡುತ್ತ ನನ್ನ ಪಕ್ಕ ಕುಳಿತ ಪೊಲೀಸ್ ಅಧಿಕಾರಿಯೊಬ್ಬರು ಪ್ರತಿ ದೃಶ್ಯಕ್ಕೂ ನಗುತ್ತಿದ್ದರಲ್ಲದೆ ತಮ್ಮ ಜೊತೆ ಹುಟ್ಟಿದವರನ್ನು ನೆನೆಸಿಕೊಳ್ಳುತ್ತಿದ್ದರು. ನನಗಂತೂ ಮರೆತೇಹೋಗಿತ್ತು ನಮ್ಮ ಮನೆಯ ಪಡಿಪಾಟಲು. ಅವೆಲ್ಲ ದೃಶ್ಯ ರೂಪ ಪಡೆದು ಬೆಳ್ಳಿ ತೆರೆಯ ಮೇಲೆ ಮೂಡಿ ಮಾಯವಾಗುತ್ತಿದ್ದವು.


ನಮ್ಮಪ್ಪನ ತಿಥಿಗೂ ಮೂರು ಕುರಿ ಕುಯ್ದಿದ್ದೆವು. ಪ್ರತಿ ಕುರಿ ಕುಯ್ದಾಗಲೂ ಉಳಿದ ಕುರಿ ಈ ಭೀಕರ ದೃಶ್ಯ ನೋಡಿ ಗಾಬರಿಯಿಂದ ಕೂಗಿಕೊಂಡದ್ದು ಇನ್ನೂ ನನ್ನ ಮನಸ್ಸಿನಲ್ಲಿದೆ. ಆ ಕುರಿಗಳು ದುಡ್ಡು ಕೊಟ್ಟು ತಂದವಲ್ಲ, ಮುಂದೆ ದುಡಿದು ತೀರಿಸುವ ಸಾಲದ ರೂಪದಲ್ಲಿ ತಂದಿದ್ದೆವು. ಊರ ಪಟೇಲರು ತಿಥಿಗೆ ರಾಗಿ ಕೊಟ್ಟಿದ್ದರು. ಅವರ ಬೀಗರು ಅಕ್ಕಿ ಕೊಟ್ಟಿದ್ದರು. ನಾವಿನ್ನೂ ಸಣ್ಣ ಹುಡುಗರಾದ್ದರಿಂದ ಬಡ ತಬ್ಬಲಿ ಮಕ್ಕಳ ಬಗ್ಗೆ ಕನಿಕರಗೊಂಡವರೆಲ್ಲಾ ಸಹಾಯ ಮಾಡಿದ್ದರು. ಇನ್ನೇನು ಊಟದ ಸಮಯಕ್ಕೆ ಸರಿಯಾಗಿ ಜಾತಿಗೆಟ್ಟವರಾರೋ ಊಟಕ್ಕೆ ಬಂದಿದ್ದಾರೆಂದು ಜಗಳ ತೆಗೆದು ತಿಥಿಯನ್ನೇ ಹಾಳು ಮಾಡಿದರು. ಇದೆಲ್ಲಾ ನನ್ನ 'ಹೊಸ ಹೆಜ್ಜೆ' ಕಾದಂಬರಿಯಲ್ಲಿ ಸೂಚ್ಯವಾಗಿ ಬಂದಿದೆ. ಇನ್ನು ತಿಥಿ ಮಾಡಿಸಿಕೊಂಡವರು ಮಾಡಿದವರ ಬದುಕನ್ನು ತಿಥಿ ಮಾಡಿದ ಹೇರಳ ಉದಾಹರಣೆ ನಮ್ಮಲ್ಲಿವೆ. ಆದರೂ ಸ್ಟುಡಿಯೋದಲ್ಲಿ ಆತನ ಫೋಟೊ ತಿದ್ದಿಸಿ, ಪೇಟ ವಿಭೂತಿ ಪಟ್ಟೆಯೊಂದಿಗೆ ಗಿರ್ಲು ಮೀಸೆಯನ್ನು ತಿದ್ದಿಸಿ, ಭದ್ರವಾದ ಕಟ್ಟಾಕಿಸಿ ನಡುಮನೆಯಲ್ಲಿಟ್ಟಿದ್ದೇವೆ. ಕೆಲವು ಮನೆಗಳಲ್ಲಿ ಮೀಸೆ ಮತ್ತು ಹುಬ್ಬಿಗೆ ನಕ್ಕಿ ಹಾಕಿಸಿದ್ದನ್ನು ನೋಡಿದ್ದೇನೆ. ಆದ್ದರಿಂದ ಈ ತಿಥಿ ಸಾಮಾನ್ಯವಾದ ಘಟನೆಯಲ್ಲ, ನನ್ನ ತಾಯಿಯ ತಂದೆ ತಿಥಿಗೆ 35 ಕುರಿ ಕುಯ್ದಿದ್ದರು. ಅಂದರೆ ಒಂದು ಮಂದೆಯಲ್ಲಿ ಅರ್ಧ ಭಾಗ ಖಾಲಿಯಾಗಿತ್ತು, ನನ್ನ ತಾಯಿಯ ಅಣ್ಣನ ಮಗ ಸತ್ತಾಗ 15 ಕುರಿ ಕುಯ್ದಿದ್ದರು. ಬದುಕಿದ್ದಾಗ ನಮಗೆ ಏನೂ ಮಾಡದವರು ಸತ್ತಾಗ ಭರ್ಜರಿ ತಿಥಿ ಮಾಡಿಸಿಕೊಂಡು ನಮ್ಮನ್ನು ಕಷ್ಟಗಳ ಸರಮಾಲೆಗೆ ದೂಡುವುದು ನಡದೇ ಇದೆ.

ಈ 'ತಿಥಿ' ಚಿತ್ರದಲ್ಲಿ ನನ್ನೂರಲ್ಲಿ ನಡೆದ ಇನ್ನೂ ಹಲವು ದೃಶ್ಯಗಳಿವೆ. ಗಡ್ಡದಪ್ಪನ ಹೋಣೆಗೇಡಿ ಅಲೆಮಾರಿ ಬದುಕಿಗೆ ಮುಖ್ಯ ಕಾರಣ ಆತನ ಹೆಂಡತಿ ಗಡ್ಡದಪ್ಪನ ಅಪ್ಪನೊಂದಿಗೆ ಮಲಗಿದ್ದ ದೃಶ್ಯ. ಇದನ್ನು ಕೇಳುತ್ತಿದ್ದಂತೆ ನನ್ನೂರಿನ ಯಜಮಾನನೊಬ್ಬ ನೆನಪಿಗೆ ಬಂದ. ಆತ ತನ್ನ ಏಳೆಮಗನಿಗೆ ಭರ್ಜರಿ ಹೆಣ್ಣು ತಂದು ಮದುವೆ ಮಾಡಿದ. ಆದರೇನು, ಮಗನ ಬದಲಿಗೆ ತಾನೇ ಸೊಸೆ ಮನೆಗೆ ಹೋಗತೊಡಗಿದ. ಇದನ್ನು ಕಂಡ ಆತನ ಹೆಂಡತಿ ಮತ್ತು ಮಗ ಪ್ರತಿಭಟಿಸಿದರು. ಗುಟ್ಟು ರಟ್ಟಾಗಿ ನಂತರದ ಆ ಸಂಬಂಧವೇ ಹೋಯ್ತು. ಹುಡುಗ ಬೇರೆ ಮದುವೆಯಾದ. ಈಗ ಈ ಹುಡುಗನ ಟೀಮು ಖರ್ಚಿಗೆ ಕಾಸುಬೇಕಾದಾಗ ಮರ ಕಡಿದು ಮಾರುವುದು, ರಾತ್ರಿ ನಿಶಾಚರಿಗಳಂತೆ ತಿರುಗಿ ಬೋರ್‌ವೆಲ್ ಮಿಷನ್ ಬಿಚ್ಚಿ ಮಾರುವುದು ಇತ್ಯಾದಿ ಕೆಲಸದಲ್ಲಿ ನಿರತವಾಗಿವೆ.

ಚಿತ್ರದಲ್ಲಿನ ತಮ್ಮಣ್ಣಗೌಡನ ಮಗ ಅಭಿ ಎಲ್ಲರ ಮನೆಯಲ್ಲೂ ಕಂಡು ಬರುತ್ತಿದ್ದಾನೆ. ನಮ್ಮ ಮನೆಯಲ್ಲೇ ಇದ್ದಾನೆ. ಬೆಂಗಳೂರಲ್ಲಿ ಕಾಣೆಯಾದ ಬೈಕು ರೂರಲ್ ಏರಿಯಾದಲ್ಲಿ ಓಡಾಡುತ್ತಿವೆ. ಹಠಾತ್ತಾನೆ ಬೈಕ್ ತೆಗೆದುಕೊಂಡು ಯಾವುದೋ ಘನಕಾರ್ಯಕ್ಕೆ ಓಡಿದಂತೆ ಪರಾರಿಯಾದವರು ಊರ ಹೊರಗೆ ಕಕ್ಕಸ್ಸು ಮಾಡಿ ಬರುತ್ತಾರೆ. ಮನೆಯಲ್ಲಿ ನಿರ್ಗತಿಕತನವಿದ್ದರೂ ಬೈಕ್ ಮತ್ತು ಮೊಬೈಲ್ ಸದಾ ಕಾರ್ಯ ನಿರತವಾಗಿರುತ್ತವೆ.

ಅಭಿಯ ಇನ್ನೊಂದು ಸಾಹಸ ನೋಡಿ ನನ್ನೂರಿನ ಜಟಾಯು ನೆನಪಾದ. ಜಟಾಯು ಸುಸ್ಥಿತಿಯಲ್ಲಿದ್ದರೂ ಕೂಲಿಗೆ ಹೋಗುತ್ತಿದ್ದ. ಏಕೆಂದು ಪತ್ತೆ ಹಚ್ಚಿದಾಗ ಲಕ್ಷ್ಮಿ ಎಂಬ ಬಡ ಹುಡುಗಿಯೂ ಕೂಲಿಗೆ ಬರುತ್ತಿದ್ದಳು. ಮುಲಾಜಿಲ್ಲದೆ ಮುಖಕ್ಕೆ ಉಗಿಯುತ್ತಿದ್ದ ಆಕೆಯನ್ನು ಒಲಿಸಿಕೊಳ್ಳಲು ಕೂಲಿ ಮಾಡಲೂ ತಯಾರಾಗಿದ್ದ ನಮ್ಮ ಜಟಾಯು. ಅಭಿ ಕೂಡ ಕುರಿಗಾಯಿ ಹೈಕ ಕಾವೇರಿ ಒಟ್ಟಿನ ಗಿರಣಿಗೆ ಬಂದುಹೋಗುವುದನ್ನು ನೋಡಿ ಅಲ್ಲೇ ಕೆಲಸ ಕೇಳುತ್ತಾನೆ. ಹಾಗೆಯೇ ಒಂದರ್ಧ ಗಂಟೆಯಲ್ಲೇ ಕೆಲಸ ಕಳೆದುಕೊಳ್ಳುತ್ತಾನೆ. ನಿಜಕ್ಕೂ ಈರೇಗೌಡ ಮತ್ತು ರಾಮರೆಡ್ಡಿ ಅವರುಗಳ ಪ್ರತಿಭೆ ದಾಖಲಾಗಿರುವುದು ಇಂತಹ ವಿಷಯಗಳಲ್ಲಿ.

ನಮ್ಮ ಗ್ರಾಮೀಣ ಪ್ರದೇಶದ ಕುಟುಂಬಗಳಲ್ಲಿ ಗಡ್ಡದಪ್ಪಗಳು ಹೇರಳವಾಗಿ ಸಿಗುತ್ತಾರೆ. ಇವರ ಪಾಲಿನ ಯಾವ ಜವಾಬ್ದಾರಿಯನ್ನೂ ನಿರ್ವಹಿಸುವುದಿಲ್ಲ. ತನ್ನ ನಂತರದವರಿಗೆ ಪಾಲುಪಾರೀಕತ್ತು ಮಾಡಿಕೊಡದೆ ಎಷ್ಟು ಸತಾಯಿಸುತ್ತಾರೆಂದರೆ, ಇವರ ಉಪಟಳದಿಂದ ನಾವೇ ಸಾವಿರಾರು ರೂಪಾಯಿ ಖರ್ಚು ಮಾಡಿ ಪಾಲು ಪಾರೀಕತ್ತು



ಮಾಡಿಸಿಕೊಳ್ಳಬೇಕಾಗುತ್ತದೆ. ಇದಿನ್ನೂ ಸಾಧ್ಯವಿಲ್ಲದವರು ಸಣ್ಣ ಹಿಡುವಳಿದಾರರಿಗೆ ಸಿಗುವ ಸರಕಾರದ ಸವಲತ್ತಿನಿಂದ ವಂಚಿತರಾಗಿದ್ದಾರೆ. ನನ್ನ ಮನೆಯಲ್ಲೊಬ್ಬ ಗಡ್ಡದಪ್ಪ ಇರುವುದರಿಂದ ನಮಗೆ ಈ ಬದುಕೇ ಸಾಕಾಗಿಹೋಗಿದೆ. ವಿಚಿತ್ರ ಅಂದರೆ, ಇವರು ಸಾರ್ವಜನಿಕರ ವಿಶ್ವಾಸ ಗಳಿಸಿರುತ್ತಾರೆ. ಎಲ್ಲರಿಗೂ ಬೇಕಾದವರಾಗಿರುತ್ತಾರೆ. ಕುಳಿತು ಸಾಯುವುದಕ್ಕಿಂತ ತಿರುಗಿ ಸಾಯತ್ತೇನೆನ್ನುವ ಗಡ್ಡದಪ್ಪನ ಮಾತು ಎಲ್ಲರಿಗೂ ಒಪ್ಪಿತವಾಗುತ್ತದೆ.

ಈತ ಸತ್ತುಹೋದನೆಂದು ಸರ್ಟಿಫಿಕೇಟು ಸೃಷ್ಟಿಸಿ ಸೆಂಚುರಿಗೌಡನ ತಿಥಿ ಮಾಡುವ ಮುನ್ನ, ಈತನಿಗೇ ಇದ್ದ ವಿಷಯ ಹೇಳಿದ್ದರೆ "ಆಯ್ತು ಬಿಡು, ಎಲ್ಲಾರ ಹೋಯ್ತಿನಿ ಇತ್ತಗೆ ಬರಕುಲ್ಲ" ಎನ್ನುತ್ತಿದ್ದ ಆದರೆ ಇದಾವುದೂ ಗೊತ್ತಿಲ್ಲದ ಆತ ತಿಥಿ ಸಮಯಕ್ಕೆ ಕಾಣೆಸಿಕೊಂಡ ಫಲವಾಗಿ ಸ್ಫೋಟಗೊಂಡ ಮಗ ತಮ್ಮಣ್ಣನ ಎದುರು ತಣ್ಣಗೆ "ಹೋಯ್ತಿನಿ ಬುಡೊ" ಅಂತನೆ. ಆದರೆ ಆತ ಹೋದರೆಷ್ಟು, ಇದ್ದರೆಷ್ಟು ಎನ್ನುವಷ್ಟರಮಟ್ಟಿಗೆ ಸನ್ನಿವೇಶ ಅನಾವರಣಗೊಂಡಿರುತ್ತದೆ. ಚಿತ್ರ ನೋಡುತ್ತಿದ್ದಂತೆ, ತೇಜಸ್ವಿ ಕೃತಿಗಳಲ್ಲಿ ಕಾಣುವ ನಿಸರ್ಗ ಮತ್ತು ಮನುಷ್ಯರ ನಡುವಿನ ತಿಕ್ಕಾಟಗಳನ್ನು ನೋಡಿದಂತಾಯ್ತು. ಆದರೇನು, ತಿಥಿಗೆ ಬಂದವರಿಗೆ ಬಾಡೂಟ ಹಾಕಿಸಿ ಪರಾರಿಯಾಗುವ ತವಕ. ಈ ತಿಥಿಗಾಗಿ ಟೆಂಪೊ ಮತ್ತು ಲಗೇಜ್ ಆಟೋದಲ್ಲಿ ಬರುವವರನ್ನು ನೋಡುವುದೇ ಚೆಂದ.

ಇಲ್ಲಿ ಯಾರೊಬ್ಬರೂ ಅಭಿನಯಿಸಿಲ್ಲ, ನಮ್ಮ ಭೂಮಿ ಬದುಕಿನ ಜನರ ನಡವಳಿಕೆ ಮಾತುಗಳೇ ಸಾಕು, ಅವರು ಕೃತಕವಾಗಿ ಅಭಿನಯಿಸುವ ಅಗತ್ಯವಿಲ್ಲ, ಆದ್ದರಿಂದ ನಾವು ಸಿನಿಮಾ ನೋಡುತ್ತಿದ್ದೇವೆ ಅನ್ನಿಸುವುದಿಲ್ಲ. ಅತ್ತ ಇತ್ತ ಗಮನ ಹರಿಸಿದರೆ ಯಾವ ಮಾತು ಮತ್ತು ದೃಶ್ಯದಿಂದ ವಂಚಿತರಾಗುತ್ತೇವೊ ಎಂದು ತದೇಕಚಿತ್ತದಿಂದ ನೋಡುವಂತಿದೆ 'ತಿಥಿ'.


ಚಿತ್ರದ ವಾಸ್ತವ ರೂಪಕ ಎಷ್ಟು ಪರಿಣಾಮಕಾರಿಯಾಗಿದೆ ಎಂದರೆ ಒಂದೇ ಒಂದು ದೃಶ್ಯವೂ ಅಸಹಜವಾಗಿಲ್ಲ. ಶಾಸ್ತ್ರಭೋಗಗಳ ಹಳಿಯುಳಿಕೆಯಂತಿರುವ ದಸ್ಯಾಳಿ ತಿಥಿಗೆ ಹೊರಟಾಗ ಹೆಂಡತಿ ಮುಖಕ್ಕೆ ಹಚ್ಚಿಕೊಳ್ಳುತ್ತಿರುವ ಫೇರ್ ಅಂಡ್ ಲವ್ಲಿಯನ್ನು "ನನಗೊಂಚೂರು ಕೊಡು" ಎಂದು ಕೇಳುತ್ತಾನೆ. ಹೆಂಡತಿ ಸಹಜವಾಗಿ ಕೊಡುತ್ತಾಳೆ. ಇದನ್ನು ನೋಡಿದಾಗ ನಮ್ಮೂರ ಮೇಷ್ಟರೊಬ್ಬ ಭಾವಮೈದುನ ತಿಥಿಗೆ ಹೋದಾಗ ಇನ್ನೇನು ರಾತ್ರಿ ಮಲಗೋ ಹೊತ್ತಿನಲ್ಲಿ ಅಂಗೈಯಗಲದ ಕನ್ನಡಿಯಲ್ಲಿ ಮುಖ ನೋಡಿಕೊಂಡು, ತಲೆ ಬಾಚಿಕೊಂಡು ಮಲಗಿದ್ದು ನೆನಪಿಗೆ ಬಂತು. ಇವೆಲ್ಲ ಕತೆಗಾರ ಈರೇಗೌಡರಿಗೆ ಹೊಳೆಯುವ ದೃಶ್ಯಗಳು.

ಬದಲಾದ ಈ ಸಂದರ್ಭದಲ್ಲಿ ಹಠಾತ್ತನೆ ನಮ್ಮ ನಡುವಿನ ಎಲ್ಲಾ ಮೌಲ್ಯಗಳು ಪತನಗೊಂಡು ಹಳ್ಳಿಗಳು ಎಕ್ಕುಟ್ಟಿ ಹೋಗುತ್ತಿವೆ. ಮಕ್ಕಳಿಗೆ ತಂದೆ ಬುದ್ಧಿ ಹೇಳಲಾಗುತ್ತಿಲ್ಲ. ನನ್ನ ನಂತರ ಈ ಮನೆಗೆ, ಈ ಭೂಮಿಗೆ ನೀನು ವಾರಸುದಾರ ಎಂಬ ಜವಾಬ್ದಾರಿ ರೂಪಗೊಳ್ಳುತ್ತಿದ್ದ ಕಾಲ ಮಾಯವಾಗಿದೆ. ತಾಯಿ ಮಗಳಿಗೆ ಬುದ್ಧಿ ಹೇಳದವಳಾಗಿದ್ದಾಳೆ. ಅಜ್ಜನ ತಿಥಿಗೆ ಸಮಸ್ತ ಜಮೀನನ್ನು ಮಾರಿಬಿಡುವ ತಮ್ಮಣ್ಣಗೌಡನಿಗೆ ಮಗ ಮುಖಕೊಟ್ಟು ಮಾತನಾಡುವುದಿಲ್ಲ, ಗಡ್ಡದಪ್ಪನನ್ನು ಬೈಕಿನಲ್ಲಿ ಕರೆದುಕೊಂಡು ಹೋಗುವಾಗ ಅಭಿ ಕೇಳುವುದು "ದುಡ್ಡು ಮಡಗಿದ್ದಿಯೇನಯ್ಯಾ?" ಎಂದು. ಮೊಬೈಲ್‌ಗೆ ಮತ್ತು ಬೈಕಿಗೆ ದಿನನಿತ್ಯವೂ ದುಡ್ಡು ಬೇಕಿರುತ್ತೆ, ಅದಕ್ಕೆ ಈತನ ಪಟಾಲಂ ಎಲ್ಲ ಊರಲ್ಲೂ ವಿಜೃಂಭಿಸುತ್ತಿದೆ. ಅಭಿಯನ್ನೇ ದೋಚಿ ಕಡೆಗೆ ಆತನನ್ನು ಕಳೆದುಕೊಳ್ಳಲಾಗದೆ ಕುರಿ ಕಳ್ಳತನದಲ್ಲಿ ಸಹಾಯ ಮಾಡುವ ಹುಡುಗರು ದಿಕ್ಕು ದೆಸೆಯಿಲ್ಲದವರಂತೆ ಕಾಣುತ್ತಾರೆ. ಇವರನ್ನ ಯಾತಕ್ಕಾದರೂ ಬಳಸಿಕೊಳ್ಳುವ ರಾಜಕಾರಣವೊಂದು ನಮ್ಮ ನಡುವೆ ರೂಪುಗೊಳ್ಳುತ್ತಿದೆ.

ಸೆಂಚುರಿಗೌಡನ ತಿಥಿ ದಿವಸ ಅಭಿ ಬೆಂದ ಅನ್ನವನ್ನು ಮಂಕರಿಗೆ ತಂದು ಸುರಿಯುವ ಜವಾಬ್ದಾರಿಯ ಕೆಲಸಗಾರನಂತೆ ಕಾಣುತ್ತಾನೆ. ಅತ್ತ ಊರು ಬಿಡುವ ತವಕದಲ್ಲಿರುವ ಕುರಿಗಾಯಿ ಹುಡಗಿ ಕಾವೇರಿ ತಿಥಿಗೆ ಬರುತ್ತಾಳೆ. ಆದರೆ ಒಂದು ಚೂರೂ ಸಂಶಯ ಬರದಂತೆ ಕೊಟ್ಟಿಗೆಯಲ್ಲಿ ಕೂಡುವ ಇವರನ್ನ ನೋಡಿದಾಗ ನನ್ನಲ್ಲಿ ಕೊಟ್ಟಿಗೆ ಲೋಕವೊಂದು ಅನಾವರಣಗೊಂಡಿತು. ಗ್ರಾಮೀಣ ಪ್ರದೇಶದ ಕೊಟ್ಟಿಗೆಗಳು ಕದ್ದು ಮುಚ್ಚಿ ನಡೆಯುವ ರತಿಸುಖ ತಾಣಗಳು. ಲಂಕೇಶರ ಮುಸ್ಸಂಜೆಯ ಮಂಜ ಮತ್ತು ಸಾವಂತ್ರಿ ಸೇರುವುದೂ ಕೊಟ್ಟಿಗೆಯಲ್ಲಿ. ದನ, ಕರು, ಆಡು, ಎಮ್ಮೆ, ಕುರಿ ಈ ಕಡೆ ನೋಡಿದರೂ ಯಾರಿಗೂ ಹೇಳುವುದಿಲ್ಲ, ಅಂತಲ್ಲಿ ಅಭಿ ಕಾವೇರಿ ಸೇರುತ್ತಾರೆ. ಸೀಮೆಹಸು ಮುಸುಗರಿಯುತ್ತ ಹುಲ್ಲು ತಿನ್ನುವ ಸದ್ದಿನೊಂದಿಗೆ ಕಾವೇರಿಯ ಹಿತವಾದ ನರಳುವಿಕೆ ಕೇಳುತ್ತದೆ. ಮುಂದಿನ ದೃಶ್ಯದಲ್ಲಿ ಅಭಿ ಕಾವೇರಿಯನ್ನು ಪಡೆದ ಧನ್ಯತೆ ಖುಷಿಯಲ್ಲಿ ಆಕೆಯನ್ನು ನಾಯಿ ನೋಡಿದಂತೆ ನೋಡುತ್ತಿದ್ದಾನೆ. ಕಾವೇರಿ ಆತಂಕ ಮತ್ತು ದುಗುಡದಲ್ಲಿ ಕುಳಿತಿರುತ್ತಾಳೆ. ಹಠಾತ್ತನೆ ಎದ್ದು "ನಾನೆಲ್ಲಿದ್ರು ಹುಡಿಕ್ಯಂಡು ಬಂದು ಮದಿವಾಗಬೇಕು" ಎಂದು ಹೋಗುತ್ತಾಳೆ. ಅದಕ್ಕೆ ಅಭಿ ಏನೂ ಪ್ರತಿಕ್ರಿಯಿಸುವುದಿಲ್ಲ, ಅವನು ಅಂಥವನಲ್ಲ, ತಾನು ಬೆನ್ನತ್ತಿದ್ದವಳನ್ನು ಪಡೆದು ಅದೇ ಉಮೇದಿನಲ್ಲಿ ಗೆಳೆಯರಿಗೆ "ಅಂತೂ ಕಾವೇರಿ ಕೊಟ್ಟಿಗೆಲಿ ಸಿಕ್ಕಿದ್ಲು ಕಲ" ಎನ್ನುವ ಗಿರಾಕಿಯೂ ಇರಬಹುದು. ಅಂತೂ ಚಿತ್ರ ಮುಗಿವಾಗ ಒಂದೂರಿನ ಸಮಗ್ರ ದರ್ಶನದೊಂದಿಗೆ ಹೊರ ಬಂದಂತಾಗುತ್ತದೆ.

ಕತೆಗಾರ ಈರೇಗೌಡ ಮತ್ತು ನಿರ್ದೇಶಕ ರಾಮ್‌ರೆಡ್ಡಿಗೆ ಎಷ್ಟು ಅಭಿನಂದಿಸಿದರೂ ಸಾಲದು. ಏಕೆಂದರೆ ಇಲ್ಲಿಯವರೆಗೂ ನಮ್ಮ ನಡುವಿನ ನಿರ್ದೇಶಕರುಗಳು ಹೇಗೆ ... ಹೀಗಿರುತ್ತವೆ. ಅವರ ಮಾತುಗಳು ಹೀಗಿರುತ್ತವೆ ಎಂದು ತಮ್ಮತಮ್ಮಲ್ಲೇ ಮಾತನಾಡಿಕೊಂಡು ಚಿತ್ರ ತೆಗೆದು ನಾಟಕೀಯಗೊಳಿಸಿದ್ದರು. ಅಂಥ ಮನಸಿನವರು 'ತಿಥಿ' ನೋಡಿ ಕಲಿಯುವುದು ತುಂಬಾ ಇದೆ.

● ಬಿ. ಚಂದ್ರೇಗೌಡ



ಮೋದಿ ಸರ್ಕಾರದ ಎರಡು ವರ್ಷಗಳು

ದುರಾಡಳಿತ ಮತ್ತು ಭ್ರಷ್ಟಾಚಾರದಿಂದ ರೋಸಿ ಹೋಗಿದ್ದ ದೇಶದ ಜನತೆಗೆ ಅಭಿವೃದ್ಧಿ ಮತ್ತು ಭ್ರಷ್ಟಾಚಾರ ನಿರ್ಮೂಲನದ ಆಮಿಷ ತೋರಿಸಿ, ಹೊಳ್ಳು ಭರವಸೆಗಳನ್ನು ನೀಡಿ, ಸ್ವಪ್ನದಲ್ಲೂ ಊಹಿಸಿರದಂತಹ ಬಹುಮತ ಪಡೆದು 2014ರ ಮಧ್ಯಭಾಗದಲ್ಲಿ ದೇಶದ ಸಾರಥ್ಯ ವಹಿಸಿಕೊಂಡ ಭಾರತೀಯ ಜನತಾ ಪಕ್ಷದ ಮೋದಿ ಸರ್ಕಾರ ಇದೀಗ ಎರಡು ವರ್ಷಗಳನ್ನು ಪೂರೈಸಿದೆ. ಅದರ ಸಾಧನೆ ಏನೆಂದು ಕೇಳಿದರೆ ಕೇಳುಗರ ಮೇಲೆ ಹೊಂದಿಕೊಂಡು ಎರಡು ವಿಧದ ಪ್ರತಿಕ್ರಿಯೆಗಳನ್ನು ನಿರೀಕ್ಷಿಸಬಹುದು. ಸಂಘ ಪರಿವಾರ, ಅದರ ಅನುಯಾಯಿಗಳು, ಮಧ್ಯಮವರ್ಗ ಮತ್ತು ಮೇಲ್ವರ್ಗಗಳ ಉತ್ತರ ಏನೆಂಬುದು ಪೂರ್ವವಿಧಿತ ಏಕೆಂದರೆ ಅವರಿಗೆಲ್ಲ "ಒಳ್ಳೆಯ ದಿನಗಳು" ಬಂದಿವೆ. ಆದರೆ "ಅಚ್ಛೇ ದಿನ್"ಗಾಗಿ ಕೊರಳುದ್ದ ಮಾಡಿ ಕಾದು ಸುಣ್ಣವಾದ ಸಾಮಾನ್ಯ ಜನತೆಯ ಪಾಲಿಗೆ "ಸಬ್ ಕಾ ಸಾಥ್ ಸಬ್ ಕಾ ವಿಕಾಸ್", "ನಾ ಖಾವುಂಗ ನಾ ಖಾನೆ ದೂಂಗ", "ಪ್ರತಿಯೊಬ್ಬನ ಕಿಸೆಗೆ ರೂ 15 ಲಕ್ಷ" ಮೊದಲಾದ ರಂಗುರಂಗಿನ ಚುನಾವಣಾಪೂರ್ವದ ಘೋಷಣೆಗಳೆಲ್ಲ ಘೋಷಣೆಗಳಾಗಿಯೆ ಉಳಿದಿವೆ. ನಿಜ ಸಂಗತಿ ಏನೆಂದರೆ ಕಳೆದೆರಡು ವರ್ಷಗಳ ಸರ್ವಾಧಿಕಾರಿ ನಮೂನೆಯ ದುರಾಡಳಿತದಲ್ಲಿ ಕಾರ್ಪೋರೇಟುಗಳಿಗೆ ರತ್ನಗಂಬಳಿ ಹಾಸಲಾಗಿದೆ, ವಿದೇಶಗಳಲ್ಲಿರುವ ಕಾಳಧನವನ್ನು ಪ್ರತಿಯೊಬ್ಬ ಭಾರತೀಯನಿಗೂ ಹಂಚುವ ಬದಲು ವಿದೇಶಿ ನೇರ ಹೂಡಿಕೆಯ ಹೆಸರಲ್ಲಿ ಸ್ವದೇಶದ ಕಪ್ಪುಹಣವನ್ನೆ ಮರಳಿ ತಂದು ಬಿಳಿಬಣ್ಣಕ್ಕೆ ಪರಿವರ್ತಿಸಲಾಗುತ್ತಿದೆ; ಕಾಳದಂಧೆಗಳು ಎಂದಿನಂತೆ ಮುಂದುವರಿದಿವೆ; ಅಂತಾರಾಷ್ಟ್ರೀಯ ತೈಲಬೆಲೆಗಳಲ್ಲಿ ಕುಸಿತವಾಗಿದ್ದರೂ ಅದರ ಪ್ರಯೋಜನ ಜನರಿಗೆ ದಕ್ಕಿಲ್ಲ; ಬೇಳೆಕಾಳು, ತರಕಾರಿ ಮೊದಲಾದ ದಿನಬಳಕೆ ಸಾಮಗ್ರಿಗಳ ಬೆಲೆ ಗಗನಕ್ಕೇರಿದೆ; ದೇಶಾದ್ಯಂತ ದಲಿತ, ಅಲ್ಪಸಂಖ್ಯಾತರ ವಿರುದ್ಧ ಹಿಂಸಾಚಾರದ ಕೃತ್ಯಗಳಲ್ಲಿ ಭಾರಿ ಏರಿಕೆಯಾಗಿದೆ. ಪ್ರಜ್ಞಾವಂತ ಮತದಾರರಿಗೆ ಇದೊಂದು ಜನವಿರೋಧಿ, ರೈತವಿರೋಧಿ, ಕಾರ್ಪೋರೇಟ್ ಪರ ಸರ್ಕಾರ ಎಂಬ ಸತ್ಯದರ್ಶನ ಆಗುತ್ತಿದೆ. ಆದರೆ ಸಂಘ ಪರಿವಾರಿಗರು ಮತ್ತು ಅವರ ತೊಳೆದ ಮಿದುಳಿನ ಅನುಯಾಯಿಗಳು ಮಾತ್ರ ಮೋದಿ ಸರ್ಕಾರವನ್ನು "ನ ಭೂತೊ ನ ಭವಿಷ್ಯತಿ" ಎಂದು ಹೊಗಳುತ್ತಲೇ ಇದ್ದಾರೆ.

ಭೂಸ್ವಾಧೀನ, ಜಿಎಸ್‌ಟಿ, ಆಧಾರ್ ಮಸೂದೆಗಳ ವೃತ್ತಾಂತ


ವಾಸ್ತವ ಏನೆಂದರೆ ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ಲಾಗಾಯ್ತು ಒಂದರ ಮೇಲೊಂದರಂತೆ ಸರಣಿ ಅನರ್ಥಗಳು ಸಂಭವಿಸುತ್ತಲೇ ಇವೆ. ಇದಕ್ಕೆ ಹಲವಾರು ಉದಾಹರಣೆಗಳನ್ನು ಕೊಡಬಹುದು. ಮೊಟ್ಟಮೊದಲನೆಯ ಅನರ್ಥವೆಂದರೆ ಈ ಹಿಂದೆ ತಾನು ಬೆಂಬಲಿಸಿದ್ದ ಭೂಸ್ವಾಧೀನ ಕಾಯ್ದೆಗೆ ಕರಾಳ ತಿದ್ದುಪಡಿಗಳನ್ನು ತಂದು ಅದನ್ನು ಕಾನೂನುಬದ್ಧಗೊಳಿಸಲು ಶಕ್ತಿಮೀರಿ ಹೆಣಗಾಡಿದ ವಿಚಾರ. ಚುನಾವಣೆಗಳಲ್ಲಿ ಗೆಲ್ಲಲು ನಾನಾ ವಿಧಗಳಲ್ಲಿ ಸಹಾಯ ಮಾಡಿದ್ದ ಕಾರ್ಪೋರೇಟುಗಳ ಋಣಸಂದಾಯದ ಭಾಗವಾಗಿ ತಿದ್ದುಪಾಟು ಮಾಡಿದ ಹೊಸ ಭೂಸ್ವಾಧೀನ ಮಸೂದೆಗೆ ಸಂಸತ್ತಿನ ಅನುಮೋದನೆ ಪಡೆದುಕೊಳ್ಳುವ ಯತ್ನ ನಡೆಯಿತು. ಈ ತಿದ್ದುಪಡಿಗಳನ್ನು ಮಾಡುವ ಮುನ್ನ ರೈತರು ಮೊದಲಾದ ವಿವಿಧ ಹಕ್ಕುದಾರರ ಅಭಿಪ್ರಾಯಗಳನ್ನು ಕೇಳಲಾಗಿಲ್ಲ. ಮೋದಿ ಸರ್ಕಾರ ಬಂಡವಾಳಶಾಹಿಗಳ ಪರವಿರುವುದನ್ನು, ಅದಕ್ಕೆ ಪ್ರಜಾಸತ್ತಾತ್ಮಕ ವಿಧಾನಗಳಲ್ಲಿ ನಂಬಿಕೆ ಇಲ್ಲದಿರುವುದನ್ನು ಎತ್ತಿ ತೋರಿಸಲು ಇಷ್ಟು ಸಾಲದೆ? ಸಂಸತ್ತಿನ ಅಂಗೀಕಾರ ದೊರೆಯದಿದ್ದಾಗ ಮತ್ತೆ ಮತ್ತೆ ಸುಗ್ರೀವಾಜ್ಞೆ ಹೊರಡಿಸಿ ಮಸೂದೆಯನ್ನು ಜನರ ಮೇಲೆ ಹೇರುವ ಯತ್ನ ನಡೆಯಿತು. ಆದರೆ ಅಭೂತಪೂರ್ವ ಜನವಿರೋಧ ವ್ಯಕ್ತವಾದುದರಿಂದ ಅಂತಿಮವಾಗಿ ಈ ಕರಾಳ ಶಾಸನವನ್ನು ಕೈಬಿಡಲೇಬೇಕಾಯಿತು. ಪಟ್ಟುಬಿಡದ ಸರ್ಕಾರ ಈಗ ಇನ್ನೊಂದು ವಿಧದಲ್ಲಿ ಕಾರ್ಪೋರೇಟುಗಳಿಗೆ ಭೂಸಂಪತ್ತನ್ನು ಕಬಳಿಸಲು ಅನುವು ಮಾಡಿಕೊಡುತ್ತಿದೆ. ಒಂದು, ಪರಿಸರ ನಿಯಮಗಳನ್ನು ಸಡಲಿಸುವ ಮೂಲಕ. ಎರಡು, ಮಧ್ಯಭಾರತದ ಬುಡಕಟ್ಟು ಪ್ರದೇಶಗಳಲ್ಲಿ ಅರಣ್ಯಹಕ್ಕು ಕಾಯ್ದೆಯನ್ನು ಗಾಳಿಗೆ ತೂರುವ ಮೂಲಕ. ಮೂರು, ಪರಿಸರ ಹಾನಿ, ಗಣಿಲೂಟ ವಿರುದ್ಧ ಜನಜಾಗೃತಿ ಮೂಡಿಸುತ್ತಿರುವ ಸರಕಾರೇತರ ಸಂಸ್ಥೆಗಳಿಗೆ ನಾನಾ ವಿಧದಲ್ಲಿ ಕಿರುಕುಳ ನೀಡಿ ಅವರು ತಮ್ಮ ಕಾರ್ಯಚಟುವಟಿಕೆಗಳನ್ನು ಮಾಡಲಾಗದಂತಹ ವಾತಾವರಣವನ್ನು ಸೃಷ್ಟಿಸುವ ಮೂಲಕ. ಅಲ್ಲಿ ಈಗ ಆದಿವಾಸಿಗಳ ಭೂಮಿಯನ್ನು ಕಿತ್ತುಕೊಂಡು ಜುಜುಬಿ ಮೊತ್ತಕ್ಕೆ ಕಾರ್ಪೋರೇಟುಗಳಿಗೆ ಹಸ್ತಾಂತರಿಸುವ ಕೆಲಸ ಪ್ರಾರಂಭವಾಗಿದೆ. ಇದನ್ನೆಲ್ಲ ವರದಿ ಮಾಡುವ ಪತ್ರಕರ್ತರು, ಆದಿವಾಸಿಗಳ ಹಕ್ಕುಗಳಿಗಾಗಿ ಹೋರಾಡುತ್ತಿರುವ ಸಾಮಾಜಿಕ ಕಾರ್ಯಕರ್ತರು ಮೊದಲಾದವರನ್ನು ಬಲವಂತವಾಗಿ ಗಡೀಪಾರು ಮಾಡಲಾಗುತ್ತಿದೆ.

ಜಿಎಸ್‌ಟಿ ಮಸೂದೆಯಲ್ಲೂ ಕೆಲವು ಅನಗತ್ಯ ತಿದ್ದುಪಡಿಗಳನ್ನು ಮಾಡಿಧ ಮೋದಿ ಸರ್ಕಾರ ಇದನ್ನೆಲ್ಲ ಪ್ರತಿಪಕ್ಷಗಳ ಜೊತೆ ಚರ್ಚಿಸದೆ ಸಂಸತ್ತಿನ ಅಂಗೀಕಾರ ಪಡೆಯಲೆತ್ನಿಸಿತು. ಆದುದರಿಂದ ದಿನಗಳೆದಂತೆ ಮಸೂದೆಯ ಅಂತಿಮ ಉದ್ದೇಶಗಳ ಬಗ್ಗೆ ಅನುಮಾನಗಳು ಹೆಚ್ಚುತ್ತಿವೆ.

ಸಂಸದೀಯ ಪ್ರಕ್ರಿಯೆಗಳ ಬಗ್ಗೆ ತಿರಸ್ಕಾರ

ಸಂಸದೀಯ ಪ್ರಕ್ರಿಯೆಗಳ ಬಗ್ಗೆ ಮೋದಿ ಸರ್ಕಾರಕ್ಕೆ ಎಷ್ಟೊಂದು ತಿರಸ್ಕಾರ ಇದೆ ಎಂಬುದಕ್ಕೆ ಆಧಾರ್ ಮಸೂದೆಯಷ್ಟು ಉತ್ತಮ ನಿದರ್ಶನ ಇನ್ನೊಂದಿರದು. ಆಧಾರ್ ಮಸೂದೆಯನ್ನು ಕಾಯ್ದೆಯಾಗಿಸುವುದಕ್ಕೋಸ್ಕರ ಲೋಕಸಭಾ ಸ್ಪೀಕರ್‌ರನ್ನು ಬುಟ್ಟಿಗೆ ಹಾಕಿಕೊಂಡು ಅದನ್ನು ಹಣಕಾಸಿಗೆ ಸಂಬಂಧಿಸಿದ ಮಸೂದೆ ಎಂದು ಘೋಷಿಸುವಂತೆ ಮಾಡಿ ರಾಜ್ಯಸಭೆಯನ್ನು ಬೈಪಾಸ್ ಮಾಡಲಾಯಿತು. ಅಂದಹಾಗೆ ಈ ಆಧಾರ್ ಕಾಯ್ದೆ ಎಂಬುದು ಮೋದಿಯ ಹಲವಾರು ತಿಪ್ಪರಲಾಗಗಳ ಸಾಲಿಗೆ ಇತ್ತೀಚಿನ ಸೇರ್ಪಡೆ. ಹಿಂದೆ ಕಟುವಾಗಿ ವಿರೋಧಿಸಿದ್ದ ಈತನೀಗ ಅದೇ ಆಧಾರ್ ಮಸೂದೆಯನ್ನು ಬಾಚಿ ತಬ್ಬಿಕೊಂಡಿರುವುದನ್ನು ನೋಡಿ ಮತದಾರರು ಕಕ್ಕಾಬಿಕ್ಕಿಯಾಗಿದ್ದಾರೆ.

ಬಿಜೆಪಿಗೆ ಪ್ರಜಾಸತ್ತೆ ಬಗ್ಗೆ ಎಳ್ಳಷ್ಟೂ ಗೌರವ ಇಲ್ಲ ಎಂಬುದಕ್ಕೆ ಅರುಣಾಚಲ ಪ್ರದೇಶ, ಉತ್ತರಾಖಂಡ ರಾಜ್ಯ ಸರಕಾರಗಳನ್ನು ಉರುಳಿಸುವ ಯತ್ನಗಳೇ ಸಾಕ್ಷಿ.



ಮುಖ್ಯಮಂತ್ರಿ ಆಗಿದ್ದಾಗ ರಾಜ್ಯಗಳಿಗೆ ಅನ್ಯಾಯ ಆಗುತ್ತಿರುವ ಬಗ್ಗೆ ಕಣ್ಣೀರಿಡುತ್ತಾ "ಬ್ಲಾಗ್ ಉಪದೇಶ" ಕೊಟ್ಟಿದ್ದ ಇದೇ ಮೋದಿ ಪ್ರಧಾನಿಯಾದ ತಕ್ಷಣ ಅದೆಲ್ಲವನ್ನು ಮರೆತುಬಿಟ್ಟಿರುವುದು ಮತದಾರರ ಗಮನಕ್ಕೆ ಬಂದಿದೆ! ಮೋದಿ ಸರ್ಕಾರ ಇಂದು ದೇಶದ ಒಕ್ಕೂಟ ವ್ಯವಸ್ಥೆಯನ್ನು ಅಸ್ಥಿರಗೊಳಿಸಲು ಪಣತೊಟ್ಟಿರುವಂತಿರುವುದರಿಂದ ಪ್ರತಿಪಕ್ಷಗಳ ಆಳ್ವಿಕೆಯಲ್ಲಿರುವ ಎಲ್ಲಾ ರಾಜ್ಯಗಳ ಭವಿಷ್ಯ ಅತ್ಯಂತ ಡೋಲಾಯಮಾನವಾಗಿದೆ.

ಕೃಷಿ ಉತ್ಪನ್ನಗಳು

ಕೃಷಿ ಉತ್ಪನ್ನಗಳ ಖರೀದಿ ಬೆಲೆಯನ್ನು ಸ್ವಾಮಿನಾಥನ್ ಸಮಿತಿಯ ವರದಿಗೆ ಅನುಸಾರವಾಗಿ (ರೈತರಿಗೆ ಶೇಕಡಾ 50ರಷ್ಟು ಲಾಭ ಸಿಗುವ ಹಾಗೆ) ನಿಗದಿಪಡಿಸುವುದು ಮೋದಿಯ ಚುನಾವಣಾ ಭರವಸೆಗಳ ಪೈಕಿ ಒಂದಾಗಿತ್ತು. ಆದರೆ ಚುನಾವಣೆ ಗೆದ್ದನಂತರ ಅದೆಲ್ಲವನ್ನೂ ಮರೆತುಬಿಡಲಾಗಿದೆ. ಖರೀದಿ ನೀತಿಯನ್ನು ವಿಶ್ವ ವಾಣಿಜ್ಯ ಮಂಡಳಿಯ ನಿಯಮಗಳನುಸಾರ ರೂಪಿಸಲಾಗುತ್ತಿದೆ!

ಸಣ್ಣ ಉಳಿತಾಯಗಳು

ಪಿಪಿಎಫ್‌ನಂತಹ ಬಡಜನರ ಮತ್ತು ಕಾರ್ಮಿಕರ ಉಳಿತಾಯ ಯೋಜನೆಗಳಿಗೆ ಕನ್ನವಿಕ್ಕಲು ಮೋದಿ ಸರ್ಕಾರ ಹೂಡಿದ ತಂತ್ರ ಗಾರ್ಮೆಂಟ್ ಕಾರ್ಮಿಕರ ಭಾರಿ ಪ್ರತಿಭಟನೆಯ ಪ್ರವಾಹಕ್ಕೆ ಕೊಚ್ಚಿಹೋಯಿತು. ಆದರೂ ಈಗ ಹಿಂಬಾಗಿಲ ಮೂಲಕ ಅದೇ ಉದ್ದೇಶವನ್ನು ಸಾಧಿಸಲು ಯತ್ನಿಸಲಾಗುತ್ತಿದೆ ಎಂಬ ವರದಿಗಳಿವೆ.

ಸಮಾಜಕಲ್ಯಾಣ ಯೋಜನೆಗಳು

ಕಳೆದೆರಡು ವರ್ಷಗಳಿಂದ ನರೇಗಾ ಮತ್ತು ಇತರ ಎಲ್ಲಾ ಬಗೆಯ ಸಮಾಜ ಕಲ್ಯಾಣ ಯೋಜನೆಗಳಿಗೆ ಸತತವಾಗಿ ಅನುದಾನ ಕಡಿತ ಮಾಡುತ್ತ ಬರಲಾಗಿದೆ. ದಲಿತ, ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗಾಗಿರುವ ಸ್ಕಾಲರ್‌ಶಿಪ್, ಹಾಸ್ಟೆಲ್ ಮತ್ತಿತರ ಸೌಲಭ್ಯಗಳಿಗೂ ಕತ್ತರಿ ಪ್ರಯೋಗ ಆಗಿದೆ. ಮೋದಿ ಸರ್ಕಾರಕ್ಕೆ ಜನಸಾಮಾನ್ಯರ ಬಗ್ಗೆ ಸ್ವಲ್ಪವೂ ಕಾಳಜಿ ಇಲ್ಲ ಎನ್ನುವುದಕ್ಕೆ ಇದಕ್ಕಿಂತ ದೊಡ್ಡ ಪುರಾವೆ ಬೇಕಾಗಿಲ್ಲ. ಇತ್ತೀಚೆಗೆ ಇದೇ ವಿಷಯದ ಮೇಲೆ ಸುಪ್ರೀಂಕೋರ್ಟು ಕೂಡ ಸರ್ಕಾರಕ್ಕೆ ಚಾಟಿ ಬೀಸಿದೆ.

ವಿದೇಶಿ ನೇರ ಹೂಡಿಕೆ


ಮೋದಿ ಗುಜರಾತಿನ ಮುಖ್ಯಮಂತ್ರಿಯಾಗಿದ್ದಾಗ ಯುಪಿಎ ಸರಕಾರದ ವಿದೇಶಿ ನೇರ ಹೂಡಿಕೆ ನೀತಿಯನ್ನು ತೀವ್ರವಾಗಿ ಖಂಡಿಸುತ್ತಾ "ನೀವು ಚಿಲ್ಲರೆ ವ್ಯಾಪಾರದಲ್ಲಿ ವಿದೇಶಿ ನೇರ ಹೂಡಿಕೆಗೆ ಅನುಮತಿ ನೀಡುವ ಮೂಲಕ ವಿದೇಶಿ ವ್ಯಾಪಾರಿಗಳಿಗೆ ಭಾರತದೊಳಗೆ ಪ್ರವೇಶಿಸಲು ಅನುವು ಮಾಡಿಕೊಡುತ್ತಿರುವಿರಿ" ಎಂದು ಹೇಳಿ ವ್ಯಾಪಾರಿಗಳ ಅನುಕಂಪ ಗಿಟ್ಟಿಸಿಕೊಂಡಿದ್ದ. ಪ್ರಧಾನಿಯಾದ ಒಂದು ವರ್ಷದೊಳಗಾಗಿ ಇದೇ ಮೋದಿ ಅದೇ ಎಫ್‌ಡಿಐ ನೀತಿಯನ್ನು ಗಪ್‌ಚುಪ್ ಎನ್ನದೆ ತಾನೂ ಅಳವಡಿಸಿಕೊಂಡಿದ್ದಾನೆ!

ಭ್ರಷ್ಟಾಚಾರ ನಿರ್ಮೂಲನ

ಭ್ರಷ್ಟಾಚಾರ ನಿರ್ಮೂಲನ ಮಾಡುತ್ತೇನೆ ಎಂದು ಕೊಚ್ಚಿಕೊಂಡವರು ಲೋಕಪಾಲ ಮಸೂದೆಯ ಬಗ್ಗೆ ದಿವ್ಯಮೌನ ತಾಳಿರುವುದು ಏನನ್ನು ಸೂಚಿಸುತ್ತದೆ? ಲೋಕಪಾಲ ಹೇಗೂ ಇಲ್ಲವಷ್ಟೆ. ಇನ್ನುಳಿದ ಸಂಸ್ಥೆಗಳೆಲ್ಲ ಬಾಯ್ತೆರೆಯಲೂ ಹಿಂಜರಿಯುತ್ತಿರುವ ಪರಿಸ್ಥಿತಿಯಲ್ಲಿ ಭ್ರಷ್ಟಾಚಾರ ಪ್ರಕರಣಗಳು ಬಹಿರಂಗವಾಗುವುದಾದರೂ ಹೇಗೆ? ಆದರೂ ಸುದ್ದಿಗಳು ಒಂದೊಂದಾಗಿ ತೊಟ್ಟಿಕ್ಕಲಾರಂಭಿಸಿವೆ. ಅಹಮದಾಬಾದ್ ಜಿಲ್ಲಾ ಪಂಚಾಯತ್ ಚುನಾವಣೆಗಳಲ್ಲಿ ಸ್ವಪಕ್ಷಕ್ಕೆ ವಿರುದ್ಧವಾಗಿ ಚಲಾಯಿಸಿದ ಒಂದೊಂದು ಮತಕ್ಕೂ ಎರಡು ಕೋಟಿಯಷ್ಟು ಸುರಿಯಲಾಗಿದೆ ಎಂಬ ವರ್ತಮಾನಗಳಿವೆ. ರಾಜ್ಯ ಸರ್ಕಾರಗಳನ್ನು ಅಸ್ಥಿರಗೊಳಿಸುವ ಯೋಜನೆಗಳಿಗೆ ಎಷ್ಟೊಂದು ಕಪ್ಪುಹಣ ಸುರಿಯಲಾಗುತ್ತಿದೆ ಎಂಬುದನ್ನು ಈ ಹಿನ್ನೆಲೆಯಲ್ಲಿ ಸ್ಥೂಲವಾಗಿ ಅಂದಾಜಿಸಬಹುದು.

ಮೋದಿ ಸರ್ಕಾರಕ್ಕೆ ನಿಜಕ್ಕೂ ಭ್ರಷ್ಟಾಚಾರವನ್ನು ನಿಗ್ರಹಿಸುವ ಮನಸ್ಸಿದ್ದರೆ ರಾಜಕೀಯ ಪಕ್ಷಗಳು ವಿದೇಶೀ ಕಂಪೆನಿಗಳಿಂದ ಸ್ವೀಕರಿಸುವ ದೇಣಿಗೆಗಳಿಗೆ ತಡೆಹಾಕಬಹುದಿತ್ತು. ಬದಲು ಅದೀಗ ಅಂತಹ ದೇಣಿಗೆಗಳನ್ನು ಕಾನೂನು ಬದ್ಧಗೊಳಿಸಲು ಹೊರಟಿದೆ. ಇದರ ಗೂಡಾರ್ಥವನ್ನು ಅರಿಯಲು ಚುನಾವಣಾ ಆಯೋಗದ ಕೆಲವೊಂದು ನಿಯಮಗಳನ್ನು ನೋಡಬೇಕಾಗುತ್ತದೆ. ವಿಷಯ ಏನೆಂದರೆ ಆಯೋಗದಲ್ಲಿ ನೋಂದಾಯಿತವಾದ ಪಕ್ಷಗಳು ತಮಗೆ ಹರಿದುಬರುವ ದೇಣಿಗೆಗೆ ಯಾವುದೇ ತೆರಿಗೆ ಕಟ್ಟಬೇಕಾಗಿಲ್ಲ. ವ್ಯಕ್ತಿಗಳು, ಕಾರ್ಪೋರೇಟ್ ಸಂಸ್ಥೆಗಳು ರಾಜಕೀಯ ಪಕ್ಷಗಳಿಗೆ ನೀಡುವ ದೇಣಿಗೆಗಳಿಗೆ ಯಾವುದೇ ಮಿತಿಯಿಲ್ಲ ಮತ್ತು ತೆರಿಗೆ ವಿನಾಯಿತಿಯೂ ಲಭ್ಯವಿದೆ. ಚುನಾವಣಾ ಆಯೋಗದ ನಿಯಮಗಳ ಪ್ರಕಾರ ರೂ 20,000ಕ್ಕೂ ಕಡಿಮೆ ದೇಣಿಗೆ ಪಡೆದಿದ್ದಲ್ಲಿ ಅದರ ವಿವರಗಳನ್ನು ಆಯೋಗಕ್ಕೆ ಒದಗಿಸಬೇಕಾಗಿಲ್ಲ. ವಾಸ್ತವದಲ್ಲಿ ಈ ನಿಯಮದ ದುರ್ಬಳಕೆಯೆ ಜಾಸ್ತಿ. ರೂ 20,000ಕ್ಕಿಂತ ಕಡಿಮೆ ಮೊತ್ತದ ನೂರಾರು ರಶೀದಿಗಳನ್ನು ಸೃಷ್ಟಿಸುವ ಮೂಲಕ ಕೋಟಿಗಟ್ಟಲೆ ದೇಣಿಗೆಯ ವಿವರಗಳನ್ನು ಒದಗಿಸುವ ಅಗತ್ಯದಿಂದ ತಪ್ಪಿಸಿಕೊಳ್ಳಲಾಗುತ್ತಿದೆ ಎಂಬ ಆರೋಪಗಳು ಕೇಳಿಬಂದಿವೆ. ಹೀಗೆ ಉತ್ಪತ್ತಿಯಾಗುವ ಭಾರಿ ಮೊತ್ತದ ಕಪ್ಪುಹಣ ಅತ್ಯಧಿಕವಾಗಿ ವಿನಿಯೋಗ ಆಗುವುದೆ ಚುನಾವಣೆಗಳ ಕಾಲದಲ್ಲಿ. ನಿಜಹೇಳಬೇಕೆಂದರೆ ಭ್ರಷ್ಟಾಚಾರ ನಿಗ್ರಹದ ಘೋಷಣೆ ವಾಸ್ತವದಲ್ಲಿ ಒಂದು ಜೋಕ್ ಆಗಿ ಪರಿಣಮಿಸಿದೆ.

ಬೂಸಿ ಬಸ್ಯ... ಮೋದಿ!



ಕೋಮುವಾದ, ಕೇಸರೀಕರಣ, ಅಸಹಿಷ್ಣುತೆ

ಭಾರತೀಯ ಇತಿಹಾಸ ಸಂಶೋಧನಾ ಸಂಸ್ಥೆ
ಆರಂಭಿಸಿ ದೇಶದ ಎಲ್ಲಾ ಅತಿಮುಖ್ಯ ಸಾಂಸ್
ಸಂಸ್ಥೆಗಳೊಳಗೆ ಕಳಪೆ ಮಟ್ಟದ ಸಂಘಿಗಳನ್ನು ತುರುಕಲಾ
ಐಐಟಿಗಳಲ್ಲಿ ಸಂಸ್ಕೃತ ಕಲಿಕೆಯ
ಕಡ್ಡಾಯಗೊಳಿಸಲಾಗುತ್ತಿದೆ. ಇದು ತಥಾಕಥಿತ ಭಾರತೀ
ಸಂಸ್ಕೃತಿ ಮತ್ತು ಪೌರಾಣಿಕ ಮಿಥ್ಯೆಗಳನ್ನು ವೈಭವೀಕರಿ
ಪ್ರಯತ್ನವಲ್ಲದೆ ಇನ್ನೇನೂ ಅಲ್ಲ.

ಮದ್ರಾಸ್ ಐಐಟಿಯಿಂದ ಪ್ರಾರಂಭವಾಗಿ
ಪ್ರತಿಭಾವಂತ ದಲಿತರನ್ನು ದಮನಿಸುವ ತಂತ್ರ
ಹೈದರಾಬಾದ್ ವಿವಿಯ ರೋಹಿತ್ ವೇಮುಲನ
ಅನೇಕರನ್ನು ಆಹುತಿ ಪಡೆಯುತ್ತಾ ಇತರ ವಿವಿ
ವಿಸ್ತರಿಸುತ್ತಾ ಸಾಗಿವೆ. ದಲಿತರ ಮೇಲಿನ ದಮನಕೃತ್ಯಗ
ದೇಶಾದ್ಯಂತ ಜನರ ಆಕ್ರೋಶ ಭುಗಿಲೆದ್ದಿದೆ. ಜೆಎನ್
ತರಹದ ಪ್ರಗತಿಪರ ವಿವಿಗಳ ಕೇಸರೀಕರಣಕ್ಕೆ ಎಲ
ಪ್ರಯತ್ನಗಳು ನಡೆದವು. ಇದರ ಭಾಗವಾಗಿ ತಿರು
ವಿಡಿಯೊ ತಯಾರಿಸಿ ಅದನ್ನು ಮೋದಿಭಕ್ತ 'ಪ
ಚಾನಲ್‌ಗಳ ಮೂಲಕ ಪ್ರಸಾರ ಮಾಡಿಸಿ ಜೆಎನ್‌ಯು
ಕನ್ಹಯ್ಯಕುಮಾರ್ ಮತ್ತಿತರ ವಿದ್ಯಾರ್ಥಿಗಳ
ಗುರಿಗೀಡುಮಾಡಲಾಯಿತು. ಇಷ್ಟು ಹಲವಾರು ವಿವಿ
ಯುದ್ಧರಂಗಗಳಾಗಿ ಮಾರ್ಪಟ್ಟಿವೆ. ಇದೇ ಸಮಯ
ಸಂಘ ಪರಿವಾರದ ವತಿಯಿಂದ ಹುಸಿ ರಾಷ್ಟ್ರೀಯತ
ಚರ್ಚೆಗಳಿಗೆ ಚಾಲನೆ ನೀಡಲಾಯಿತು. "ಭಾರತ್ ಮ
ಕಿ ಜೈ"ಯಂತಹ ಘೋಷಣೆಗಳ ಮೂಲಕ
ದೇಶಪ್ರೇಮವನ್ನು ಅಳೆಯುವ ದೊಡ್ಡ ದೇಶ
ಆಂದೋಳನವನ್ನೆ ಪ್ರಾರಂಭಿಸಲಾಯಿತು. ಘೋ
ಕೂಗದವರೆಲ್ಲ ದೇಶಭಕ್ತರಲ್ಲ, ದೇಶದ್ರೋಹಿಗಳು ಎ
ಬಿಂಬಿಸಲಾಯಿತು. ಹಾಗಾದರೆ ತೆರಿಗೆ ವಂಚ
ವಾಣಿಜ್ಯೋದ್ಯಮಿಗಳನ್ನು, ಬ್ಯಾಂಕುಗಳಿಗೆ ಸಾವಿರಾರು ಕೋ
ಪಂಗನಾಮ ಹಾಕಿರುವ ಉದ್ಯಮಪತಿಗಳನ್ನು, ಆದಾ
ತೆರಿಗೆ ಪಾವತಿಸದ ಮಧ್ಯಮವರ್ಗಗಳನ್ನು, ಸಂವಿಧಾ
ವಿರುದ್ಧವಾಗಿ ಜಾತೀಯತೆ, ಮತೀಯತೆ, ಮೂಢನ
ಇತ್ಯಾದಿಗಳಿಗೆ ಪ್ರೋತ್ಸಾಹ ನೀಡುವವರನ್ನು ಏನ
ಕರೆಯಬೇಕೊ ತಿಳಿಯುತ್ತಿಲ್ಲ.

ಮೋದಿ ಸರ್ಕಾರದಡಿ ಸಂಘ ಪರಿವಾರಕ್ಕೆ
"ಘರ್‌ವಾಪಸಿ", "ಲವ್ ಜಿಹಾದ್", "ಗೋಹತ್ಯಾ ನಿಷೆ
ಮುಂತಾದ ಧ್ರುವೀಕರಣದ ಕಾರ್ಯಕ್ರಮಗಳ
ತೀವ್ರಗೊಳಿಸಲು ಮುಕ್ತ ಸ್ವಾತಂತ್ರ್ಯ ದೊರೆತಿದೆ. ಎಷ್ಟ
ದಾದ್ರಿಯಲ್ಲಾದಂತೆ ಗೋಹತ್ಯೆ ನೆಪದಲ್ಲಿ ಮುಸ್ಲಿ
ಮನೆಗಳಿಗೆ ನುಗ್ಗಿ ಕೊಲ್ಲುವಷ್ಟು ಧೈರ್ಯ
ಹಿಂದೂತ್ವವಾದಿಗಳಿಗೆ ಬಂದಿದೆ. 2015ರಲ್ಲಿ ಭಾರತ
ಮತೀಯ ಸಹಿಷ್ಣುತೆಯ ವಾತಾವರಣ "ಹದಗೆಟ್ಟಿ
ಮತ್ತು ಮತೀಯ ಸ್ವಾತಂತ್ರ್ಯ ಉಲ್ಲಂಘನೆಯ ಘಟನೆ
"ಹೆಚ್ಚಾಗಿವೆ" ಎಂದು ವರದಿ ಮಾಡಿರುವ ಅಮೆ
ಸಂಯುಕ್ತ ಸಂಸ್ಥಾನದ ಮತೀಯ ಸ್ವಾತಂತ್ರ್ಯ ಆಯೋ
ಇದಕ್ಕೆ ಕೇಂದ್ರದ ಮೋದಿ ಸರ್ಕಾರ, ಬಿಜೆಪಿ ಮ
ಆರೆಸ್ಸೆಸ್‌ಗಳನ್ನು ನೇರ ಹೊಣೆಯಾಗಿಸಿದೆ. ಬಿ
ರಾಜಕಾರಣಿಗಳು ಧಾರ್ಮಿಕ ಅಲ್ಪಸಂಖ್ಯಾತರ
ಹೀನಾಯಕರ ಹೇಳಿಕೆಗಳನ್ನು ನೀಡುತ್ತಿದ್ದಾರೆ, ಧ
ಧರ್ಮಗಳ ನಡುವೆ ಒಡಕು ಮೂಡಿಸುವ ಮಾತುಗಳನ್ನಾ
ತ್ತಿದ್ದಾರೆ, ಅಲ್ಪಸಂಖ್ಯಾತರ ವಿರುದ್ಧ ಬೆದರಿಕೆ, ಕಿರುಕ
ಹಿಂಸಾಚಾರದ ಅನೇಕ ಘಟನೆಗಳಾಗುತ್ತಿವೆ, ಸಂ
ಪರಿವಾರದ ಗುಂಪುಗಳು ಅಲ್ಪಸಂಖ್ಯಾತರನ್ನು ಬಲವಂತ
'ಮರು'ಮತಾಂತರಿಸುತ್ತಿವೆ, ಪೊಲೀಸ್ ವ್ಯವಸ್ಥೆ
ಪಕ್ಷಪಾತೀಯ ಧೋರಣೆ ಮತ್ತು ನ್ಯಾಯವ್ಯವಸ್ಥೆಯ
ಕುಂದುಕೊರತೆಗಳು ಇನ್ನಷ್ಟು ಬಿಗಡಾಯಿಸಿವೆ ಎ

ಹೇಳುತ್ತದೆ.

2002ರ ಗುಜರಾತ್ ಹತ್ಯಾಕಾಂಡದ ಭಾಗವಾಗಿರುವ ...ನ್ ಜಾಫ್ರಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ...ಯನ್ನು ಪಟಾಯಗಟಾಯ ಬಚಾಯಿಸುವ ಯತ್ನ ...ಯಲ್ಲಿದೆ. ಮೋದಿ ವಿರುದ್ಧ ಮೊಕದ್ದಮೆ ಹೂಡಿರುವ ...ಯಾ ಜಾಫ್ರಿಯನ್ನು ಬೆಂಬಲಿಸುತ್ತಿರುವ ಸಿಜೆಪಿ ಸಂಸ್ಥೆಯ ...TIZENS FOR PEACE AND ...MOCRACY) ಹೋರಾಟಗಾರ್ತಿ ತೀಸ್ತಾ ...ಲ್ವಾಡ್ ವಿರುದ್ಧ ಸುಳ್ಳು ಕೇಸುಗಳನ್ನು ಜಡಿಯಲಾಗಿದೆ. ...ನ್ನು ಜೈಲಿಗೆ ತಳ್ಳಿ ಆಕೆಯ ಧ್ವನಿಯನ್ನು ಅಡಗಿಸುವುದೇ ... ಪ್ರಧಾನ ಉದ್ದೇಶವಾಗಿದೆ.

...ಯೋತ್ಪಾದನೆ ಬಗ್ಗೆ ಇಬ್ಬಗೆಯ ನೀತಿ

...ಅಮೆರಿಕದ ಉಗ್ರ ತಪಾಸಣಾ ಕೇಂದ್ರದ (ಟಿಸಿಎಸ್) ... ಮಾಹಿತಿ ಹಂಚಿಕೊಳ್ಳುವ ಒಪ್ಪಂದಕ್ಕೆ ಭಾರತದ ...ಚರ ಸಂಸ್ಥೆಗಳಿಂದ ವಿರೋಧ ವ್ಯಕ್ತವಾಗಿರುವ ...ಯಲ್ಲಿ ಭಾರತ ಅದಕ್ಕೆ ಸಹಿಹಾಕಲು ನಿರಾಕರಿಸಿದೆ ...ಾಗಿದೆ. ಆದರೆ ಭಾರತದ ಹಿಂಜರಿಕೆಗೆ ಮುಖ್ಯ ಕಾರಣ ...ಲ್ಲ. ಇಲ್ಲಿ ಎರಡು ವಿಧದ ಉಗ್ರವಾದಗಳಿರುವುದೇ ...ಾ. ಅದಕ್ಕೋಸ್ಕರವೇ ಮೋದಿ ಸರ್ಕಾರ ಈಗ ಕೇಸರಿ ...ಯೋತ್ಪಾದನೆ ಎಂಬುದೆ ಇಲ್ಲವೆಂದು ಸಾಧಿಸಲು ...ಹೊರಟಿದೆ. ಕೇಸರಿ ಉಗ್ರರ ವಿರುದ್ಧ ದಾಖಲಾಗಿರುವ ...ಣಗಳನ್ನು ಒಂದೊಂದಾಗಿ ಕೈಬಿಟ್ಟ ನಂತರ ಒಪ್ಪಂದಕ್ಕೆ ...ಹಾಕಲಿರುವುದು ನಿಶ್ಚಿತ. ಎಲ್ಲರೂ ಗಮನಿಸಿರುವ ಹಾಗೆ ... ಉಗ್ರರನ್ನು ದೋಷಮುಕ್ತರನ್ನಾಗಿಸುವ ಪ್ರಕ್ರಿಯೆ ...ಯಲ್ಲಿದೆ. ಪ್ರಕರಣಗಳನ್ನು "ಮಂದಗತಿ"ಯಲ್ಲಿ ...ುವಂತೆ ತನ್ನ ಮೇಲೆ ಒತ್ತಡ ಹೇರಲಾಗುತ್ತಿದೆ ಎಂದು ...ರಿ ಅಭಿಯೋಜಕಿ ರೋಹಿಣಿ ಸಾಲ್ಯಾನ್ ಕಳೆದ ...ವೆ ಹೇಳಿದ್ದರು. ಎನ್‌ಐಎಯ ಈಗಿನ ಮಹಾ ...ರ್ಶಕರ ಪ್ರಕಾರ "2008ರ ನಂತರ ಆವರು ...ಪಂಥೀಯ ಉಗ್ರರು' ಯಾವುದೆ ಚಟುವಟಿಕೆ ...ಿರುವುದಾಗಿ ಎನ್‌ಐಎ ಗಮನಕ್ಕೆ ಬಂದಿಲ್ಲ. ...ದರಿಂದ ಯಾವುದೇ ರೀತಿಯ ಅಪಾಯದ ಪ್ರಶ್ನೆಯೆ ..."! ಎನ್‌ಐಎ ಇಂದು ಆರೋಪಪಟ್ಟಿಗಳನ್ನು ...ಲಾಯಿಸುವ ಕೆಲಸದಲ್ಲಿ ತೊಡಗಿದೆ. ಆದರೆ ಅದೇಕೆ ...ಲ ತಿರುಗಿಬಿದ್ದ ಸಾಕ್ಷಿಗಳನ್ನಷ್ಟೆ ಪರಿಗಣಿಸುತ್ತಿದೆ? ಏಕೆ ...ರ ಭೌತಿಕ ಪುರಾವೆಗಳನ್ನು ನಿರ್ಲಕ್ಷಿಸಿದೆ ಎಂಬುದು ...ಯನ್ ಡಾಲರ್ ಪ್ರಶ್ನೆ.

ಮೋದಿನಿಷ್ಠ ಎನ್ಕೌಂಟರ್ ತಜ್ಞ ಪೊಲೀಸರ ಖುಲಾಸೆ

...ಅನೇಕ ಪೊಲೀಸ್ ಅಧಿಕಾರಿಗಳು ಅಂದು ನಕಲಿ ...ರನ್ನು ನಕಲಿ ಎನ್ಕೌಂಟರ್‌ಗಳಲ್ಲಿ ಸಾಯಿಸುವ ಮೂಲಕ ...ರಾತಿನಲ್ಲಿ ಮೋದಿಯ ಕುರ್ಚಿಯನ್ನು ಭದ್ರಗೊಳಿಸಲು ...ಾಗಿದ್ದರು. ಬಳಿಕ ಸುಪ್ರೀಂ ಕೋರ್ಟಿನ ತನಿಖಾ ತಂಡ ...ನ್ನೆಲ್ಲ ಪತ್ತೆಹಚ್ಚಿದಾಗ ಆ ದುಷ್ಟ ಅಧಿಕಾರಿಗಳೆಲ್ಲ ಜೈಲು ...ಾಗಿದ್ದರು. ಆದರೆ ಮೋದಿ ಸರ್ಕಾರ ಇದೀಗ ಅವರಲ್ಲಿ ...ನವರನ್ನು ಬಿಡುಗಡೆಗೊಳಿಸಿ ಹಳೆ ಹುದ್ದೆಗಳಿಗೆ ...ಳಿಸಿದೆ! ಕೆಲವರಂತೂ ವಿಶೇಷ ಕೃಪೆಗೆ ಪಾತ್ರರಾಗಿ ...ಂಬಡ್ತಿ ಕೂಡಾ ಪಡೆದಿದ್ದಾರೆ!

ವಿದೇಶ ವ್ಯವಹಾರಗಳು


ವಿದೇಶ ವ್ಯವಹಾರಗಳ ಮಂತ್ರಾಲಯವನ್ನು ...ಗಣಿಸಿರುವ ಮೋದಿ ತಾನೆ ಸ್ವತಃ ವಿದೇಶಗಳಿಗೆ ಭೇಟಿ ...ುತ್ತಿರುವುದರ ಮರ್ಮವೇನು? ಇದಕ್ಕೆ ಒಂದು ಕಾರಣ ...ಸ ಆತ್ಮರತಿ ಮತ್ತು ವಿಶ್ವರಂಗದಲ್ಲಿ ಮಿಂಚುವ ಆಸೆ ...ಬಹುದು. ಆದರೆ ವಿದೇಶ ಪಯಣಗಳ ಮುಖ್ಯ ...ದ್ದೇಶ ತನ್ನ ಪರಮಾಪ್ತ ಕಾರ್ಪೊರೇಟ್ ಧಣಿಗಳಿಗೆ ...ಸ ಹೊಸ ವಿದೇಶೀ ಮಾರುಕಟ್ಟೆಗಳನ್ನು ...ುಕೊಳ್ಳುವುದೆ ಆಗಿದೆ.

...ಪಠಾಣ್‌ಕೋಟ್ ದಾಳಿಯನ್ನು ನಿರ್ವಹಿಸಿದ ರೀತಿ ...ತ್ತು ಪಾಕಿಸ್ತಾನಿ ತನಿಖಾ ತಂಡದ ವರದಿಗಳು ಮೋದಿ ...ರಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರಿ ಮುಜುಗರ ...ಿರುವುದರೊಂದಿಗೆ ಭಾರತದ ಗೌರವಕ್ಕೂ ಧಕ್ಕೆ ...ಟುಮಾಡಿವೆ.

...ಇವೆಲ್ಲದರ ನಡುವೆ ಮೋದಿ ಸರ್ಕಾರ ನೇಪಾಳದ ...ಕಾರಣದಲ್ಲಿ ಅನಗತ್ಯ ಹಸ್ತಕ್ಷೇಪ ಮಾಡುತ್ತಿದೆ. ನೇಪಾಳದ ... ಸರಕಾರವನ್ನು ಉರುಳಿಸಲು ಸಂಚು ರೂಪಿಸಲಾಗಿದೆ ...ು ಆರೋಪಗಳು ಕೇಳಿಬರುತ್ತಿವೆ.

...ಒಟ್ಟಾರೆಯಾಗಿ ಹೇಳುವುದಾದರೆ ಪ್ರಜಾತಾಂತ್ರಿಕ ...ರಾಷ್ಟ್ರವಾಗಿ ಮುಂದುವರಿಯಬೇಕಾದ ಭಾರತ ಕಳೆದೆರಡು ...ವರ್ಷಗಳಿಂದ ಒಂದು ಫ್ಯಾಸಿಸ್ಟ್ ರಾಜ್ಯ ಆಗುವ ದಿಕ್ಕಿನಲ್ಲಿ ...ಹೆಜ್ಜೆಗಳನ್ನು ಹಾಕಲಾರಂಭಿಸಿದೆ ಎನ್ನಬಹುದು. ●

ಸ್ತ್ರೀಯ ಲೈಂಗಿಕ ಸ್ವಾತಂತ್ರ್ಯ



ಈ ಸಣ್ಣ ಲೇಖನ ಗೌರಿ ಲಂಕೇಶರು ತಮ್ಮ ಸಂಪಾದಕೀಯದಲ್ಲಿ (1ನೇ ಜೂನ್ 2016ರ ಸಂಚಿಕೆ) ಫ್ರೀ ಲೈಂಗಿಕ ಕ್ರಿಯೆಯ ಬಗ್ಗೆ ವ್ಯಕ್ತಪಡಿಸಿರುವ ಅಭಿಪ್ರಾಯಗಳಿಗೆ ಪ್ರತಿಕ್ರಿಯೆ. ಮೊದಲಿಗೆ ಅವರು ಏನು ಬರೆದಿದ್ದಾರೆಂದು ಗಮನಿಸೋಣ. ಕವಿತಾ ಕೃಷ್ಣನ್ ಎಂಬ ಹೋರಾಟಗಾರ್ತಿಯ ಬಗ್ಗೆ ಬರೆಯುತ್ತಾ ಗೌರಿಯವರು ಫ್ರೀ ಲೈಂಗಿಕತೆಯ ಬಗ್ಗೆ ಹೀಗೆ ಬರೆಯುತ್ತಾರೆ "ಲೈಂಗಿಕ ಕ್ರಿಯೆ ಫ್ರೀ ಆಗಿರದಿದ್ದರೆ, ಅದು ಒಂದೋ ವೇಶ್ಯಾವಾಟಿಕೆ ಆಗಿರುತ್ತದೆ ಅಥವಾ ಅತ್ಯಾಚಾರವಾಗಿರುತ್ತದೆ." ಈ ಹೇಳಿಕೆಯಲ್ಲಿ ಗೌರಿಯವರು ಸ್ತ್ರೀಯ ಲೈಂಗಿಕ ಸ್ವಾತಂತ್ರ್ಯದ ಪರವಾಗಿ ಬರೆದಿರುವುದು ಸ್ಪಷ್ಟವಾಗಿದೆ. ಮುಂದುವರೆಯುತ್ತಾ ಸ್ತ್ರೀಯರ ಲೈಂಗಿಕ ಹಿತಾಸಕ್ತಿಗಳಿಗೆ (ಪರಸ್ಪರ ಒಪ್ಪಿಕೊಂಡು ಗಂಡಿನ ಜೊತೆಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿಸಿಕೊಳ್ಳುವ ಹಿತಾಸಕ್ತಿ) ಕಡಿವಾಣ ಹಾಕುವ ಶಕ್ತಿಗಳನ್ನು ಅವರು ಪ್ರಶ್ನಿಸುವ ವಿಚಾರಗಳನ್ನು ಮಂಡಿಸಿದ್ದಾರೆ. ಇವರ ಅಭಿಪ್ರಾಯಗಳನ್ನು ಸಂಪ್ರದಾಯವಾದಿಗಳು ಗಾಬರಿಯಿಂದ ನೋಡಬಹುದು. ಮುಕ್ತವಾಗಿ ಯೋಚಿಸುವವರು ಅವರ ಅಭಿಪ್ರಾಯಗಳನ್ನು ಸ್ವಾಗತಿಸಬಹುದು. ಇದು ಅವರವರ ವಿಮರ್ಶೆಗೆ ಬಿಟ್ಟದ್ದು.

ಗೌರಿಯವರ ಅಭಿಪ್ರಾಯಗಳು ವೈಯಕ್ತಿಕವಾಗಿದ್ದರೂ ನಮ್ಮ ಸಮಾಜದಲ್ಲಿ ಅವರ ಅಭಿಪ್ರಾಯಗಳಿಗೆ ಪೂರಕವಾಗಿ ಯೋಚಿಸುವ ಅನೇಕರು ಇದ್ದಾರೆಂಬುದು ಗಮನೀಯ. ಉದಾಹರಣೆಗೆ ನಾನು ಇತ್ತೀಚೆಗೆ ಯೂಟ್ಯೂಬ್‌ನಲ್ಲಿ ನೋಡಿದ **OVERTURE** (ಸೂಚನೆ ಅಥವಾ ಪ್ರಥಮ ಪ್ರಸ್ತಾಪ, 4:27 ನಿಮಿಷಗಳು) ಎಂಬ ಸಣ್ಣ ಚಿತ್ರವೇ ಸಾಕ್ಷಿ. ಗೌರಿಯವರ ಅಭಿಪ್ರಾಯಗಳಿಗೆ ಪೂರಕವಾಗಿ ಈ ಸಣ್ಣ ಚಿತ್ರ ಸ್ತ್ರೀಯ ಲೈಂಗಿಕ ಸ್ವಾತಂತ್ರ್ಯವನ್ನು ಅಶ್ಲೀಲತೆಯಿಲ್ಲದೆ ಎತ್ತಿ ಹಿಡಿಯುತ್ತದೆ ಮತ್ತು ಪರೋಕ್ಷವಾಗಿ ಪ್ರತಿಪಾದಿಸುತ್ತದೆ.

ಚಿತ್ರದಲ್ಲಿ ಎರಡೇ ಪಾತ್ರಗಳು ಇವೆ. ಚಿತ್ರ ಪ್ರಾರಂಭವಾಗುವುದು ಒಂದು ಹೆಂಗಸು ('ಯೂಟರ್ನ್' ಚಿತ್ರದ ಶ್ರದ್ಧಾ ಶ್ರೀನಾಥ್) ಮತ್ತು ಗಂಡಸು ಅರೆ ನಗ್ನರಾಗಿ ಹಾಸಿಗೆಯ ಮೇಲೆ ಮಲಗಿಕೊಂಡಿರುವ ದೃಶ್ಯದ ಮೂಲಕ. ದೃಶ್ಯ ನೋಡಿದರೆ ಅವರು ಆಗತಾನೆ ಲೈಂಗಿಕ ಕ್ರಿಯೆಯನ್ನು ಮುಗಿಸಿರುತ್ತಾರೆಂದು ತಿಳಿಯುತ್ತದೆ. ಅವರ ನಡುವೆ ನಡೆಯುವ ಸಂಭಾಷಣೆ ಅನೇಕ ವಿಷಯಗಳನ್ನು ಬಹಿರಂಗಗೊಳಿಸುತ್ತದೆ. ಸಂಭಾಷಣೆಗಳು ಸಂಕ್ಷಿಪ್ತವಾಗಿರುವುದರಿಂದ ಅವನ್ನು ನಾನು ಇಲ್ಲಿ ಯಥಾವತ್ತಾಗಿ ನೀಡುತ್ತೇನೆ. ಗಂಡು ಲೈಂಗಿಕ ಕ್ರಿಯೆಯಿಂದ ಸಂತುಷ್ಟನಾಗಿ ಪಕ್ಕದಲ್ಲಿನ ಹೆಂಗಸಿನ ತೋಳನ್ನು ಸವರುತ್ತಾ ಹೀಗೆ ಹೇಳುತ್ತಾನೆ:

Man: Thank you.

ಅವನ ಹೇಳಿಕೆ ಆ ಹೆಂಗಸಿಗೆ ಹಿಡಿಸುವುದಿಲ್ಲ, ತಾನು ವೇಶ್ಯೆಯ ಹಾಗೆ ಅವನಿಗೆ ಸಹಕಾರ ನೀಡಿದೆ ಎಂಬಂತೆ ಅರ್ಥ ಮೂಡಿಸುವ ಅವನ ಧನ್ಯವಾದವನ್ನು ಆಕೆ ಖಂಡಿಸುವ ರೀತಿಯಲ್ಲಿ ಬಿಲುಸಿನಿಂದ ಹೀಗೆ ಹೇಳುತ್ತಾಳೆ,

Man: Please don't say that. I feel like a whore.

ಮುಂದಿನ ಸಂಭಾಷಣೆಯನ್ನು ಗಮನಿಸಿದಾಗ ಆಕೆ ವಿವಾಹಿತಳು ಎಂಬುದಕ್ಕೆ ಸಾಕಷ್ಟು ಒಳಹುಗಳು ಸಿಗುತ್ತವೆ. ಹಾಗಾಗಿ ಇನ್ನೊಬ್ಬ ಗಂಡಸಿನ ಜೊತೆಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿಸಿಕೊಂಡಿದ್ದರೂ ತಾನು ವೇಶ್ಯೆಯಲ್ಲ; ಆದರೆ ಲೈಂಗಿಕ ಹಿತಾಸಕ್ತಿಯನ್ನು ಪೂರೈಸಿಕೊಳ್ಳುವ ಸ್ವಾತಂತ್ರ್ಯ ತನ್ನದು ಎಂಬಂತೆ ಆಕೆ ಇಲ್ಲಿ ವರ್ತಿಸುತ್ತಾಳೆ. ಈಕೆಯ ಮರುತ್ತರಕ್ಕೆ ತಬ್ಬಿಬ್ಬಾದವನಂತೆ ಆತ ಸಂಭಾಷಣೆಯನ್ನು ಮುಂದುವರೆಸುತ್ತಾ ಹೀಗೆ ಕೇಳುತ್ತಾನೆ:

Man: Are you feeling guilty about it?

Woman: I don't believe in monogamy anymore.

ಮಧ್ಯಮ ವರ್ಗದ ಪಿತೃ ಪ್ರಧಾನ ವಿಚಾರ ಧಾರೆ "ಏಕವಿವಾಹಸ್ಥರು ಸಭ್ಯಸ್ಥರು ಅವರು (ನಿರ್ದಿಷ್ಟವಾಗಿ ಸ್ತ್ರೀಯರು) ತಮ್ಮ ಲೈಂಗಿಕ ಜೀವನವನ್ನು ಹತೋಟಿಯಲ್ಲಿಡಬೇಕು" ಎಂಬುದನ್ನು ಸಮಾಜದಲ್ಲಿ ಸ್ಥಾಪಿಸಿರುವ ಹಿನ್ನೆಲೆಯಲ್ಲಿ ಚಿತ್ರದ ಹೆಂಗಸು ಏಕವಿವಾಹದ ಬಗ್ಗೆ ತಾತ್ಸಾರವನ್ನು ವ್ಯಕ್ತಪಡಿಸಿರುವುದು ಪಿತೃಪ್ರಧಾನ ವಿಚಾರಧಾರೆಯನ್ನು ಮೀರುವ ಸೂಚನೆಯನ್ನು ನೀಡುತ್ತದೆ. ಅವಳ ಈ ಅಭಿಪ್ರಾಯಕ್ಕೆ ಆತ ಸೋಜಿಗವನ್ನು ವ್ಯಕ್ತಪಡಿಸುತ್ತಾ,

Man: Why didn't you let me kiss your lips then?

ಆ ಹೆಂಗಸು ಇದಕ್ಕೆ ಯಾವುದೇ ಪ್ರತಿಕ್ರಿಯೆಯನ್ನು ನೀಡುವುದಿಲ್ಲ, ಗಂಭೀರವಾಗಿ ಏನನ್ನೋ ಯೋಚಿಸುತ್ತಾ ತಾನು ಸೇದುತ್ತಿರುವ ಸಿಗರೇಟನ್ನು ಮುಂದುವರೆಸುತ್ತಾಳೆ. ಯಾವುದೇ ಉತ್ತರ ಆಕೆಯಿಂದ ಬರದೇ ಇರುವುದನ್ನು ನೋಡಿ ಆತ,

Man: Do you know what it means, when someone still holds the partner even after sex?

ಇದಕ್ಕೂ ಆಕೆ ಉತ್ತರ ನೀಡುವುದೇ ಇಲ್ಲ, ಆದರೆ ತನ್ನ ನಿಟ್ಟುಸಿರಿನ ಮೂಲಕ ಆತನ ಪ್ರಶ್ನೆಗೆ ಮೌನವಾಗಿ ಅಸಮ್ಮತಿಯನ್ನು ವ್ಯಕ್ತಪಡಿಸುತ್ತಾಳೆ. ಇದು ಆತನನ್ನು ತನ್ನ ಪ್ರಿಯಕರ ಅಥವಾ ಇನ್ಯಾವುದೇ ಸಂಬಂಧವುಳ್ಳವನು ಎಂಬುದಕ್ಕೆ ಅಸಮ್ಮತಿಯನ್ನು ಸೂಚಿಸುವಂತೆ ಇದೆ. ಆತ ಮತ್ತೊಮ್ಮೆ ಆಕೆಯನ್ನು ಭೇಟಿ ಮಾಡುವ ಸಲುವಾಗಿ ಹೀಗೆ ಕೇಳುತ್ತಾನೆ,

Man: Can we meet again?

ಈ ಪ್ರಶ್ನೆಯನ್ನು ಆಕೆ ತಿರಸ್ಕರಿಸಿ ಯಾವುದೇ ಖಚಿತವಾದ ಭರವಸೆಯನ್ನು ಆತನಿಗೆ ನೀಡುವುದಿಲ್ಲ, ಆ ಸಮಯದಲ್ಲಿ ಆಕೆಯ ಜಂಗಮವಾಣಿಗೆ ಕರೆ ಬರುತ್ತದೆ. ಆಕೆ ಆ ಕರೆಗೆ ಉತ್ತರಿಸುತ್ತಾಳೆ, ಇದಾದನಂತರ ಆಕೆ ಆತನ ಮನೆಯಿಂದ ಹೊರಗೆ ಹೋಗಲು ಅಣಿಯಾಗುತ್ತಾಳೆ. ಆಗ ಆತ,

Man: So.....you think it's all over now?


ಇದಕ್ಕೂ ಆಕೆ ಉತ್ತರ ಅಥವಾ ಯಾವುದೇ ಪ್ರತಿಕ್ರಿಯೆ ಕೊಡದೆ ಹೊರ ಹೋಗುತ್ತಾಳೆ. ಅಲ್ಲಿಗೆ ಈ ಸಣ್ಣ ಚಿತ್ರ ಮುಗಿಯುತ್ತದೆ.

ಚಿತ್ರದಾದ್ಯಂತ ಸ್ಪಷ್ಟವಾಗಿ ತಿಳಿಯುವುದೇನೆಂದರೆ ಒಬ್ಬ ಸ್ತ್ರೀ ವಿವಾಹವಾಗಿದ್ದರೂ ತನ್ನ ಲೈಂಗಿಕ ಸ್ವಾತಂತ್ರ್ಯವನ್ನು ಪ್ರತಿಪಾದಿಸುವುದು. ಹಾಗಂತ ಈ ಸ್ವಾತಂತ್ರ್ಯವನ್ನು ಸಮಾಜದ ಎಲ್ಲಾ ಸ್ತ್ರೀಯರು ಪಡೆದುಕೊಳ್ಳಬೇಕು ಅಥವಾ ಚಲಾಯಿಸಬೇಕು ಎಂದು ಘಂಟಾಘೋಷವಾಗಿ ಅದು ಸಾರುವುದಿಲ್ಲ, ಜೊತೆಗೆ ಈ ಚಿತ್ರದ ಪ್ರತಿಪಾದನೆ ಹಕ್ಕೊತ್ತಾಯದಂತೆ ಗೋಚರಿಸುವುದಿಲ್ಲ, ಸಹಜವೆಂಬಂತೆ ಕಾಣುತ್ತದೆ. ಗಂಡಸಿಗೆ ಇರುವ ಲೈಂಗಿಕ ಸ್ವಾತಂತ್ರ್ಯದ ಹಾಗೆ. ಚಿತ್ರದ ಗಂಡಸು ಆಕೆಯ ಜೊತೆಗೆ ಸಂಬಂಧವನ್ನು ಮುಂದುವರೆಸಬೇಕೆಂದು **OVERTURE** ಮಾಡಿದಾಗ ಆಕೆ ಯಾವುದೇ ಕೋಪ-ದ್ವೇಷಗಳಿಲ್ಲದೆ ಮೌನವಾಗಿ ತಿರಸ್ಕರಿಸುತ್ತಾಳೆ. ಏಕವಿವಾಹವನ್ನು ತಿರಸ್ಕರಿಸುವ ಆಕೆ ಆತನ ಪ್ರಸ್ತಾಪವನ್ನು ನಿರ್ಲಕ್ಷಿಸುವುದರ ಮೂಲಕ ತನ್ನ ಸ್ವಾತಂತ್ರ್ಯವನ್ನು ಮತ್ತೊಮ್ಮೆ ಪ್ರದರ್ಶಿಸುತ್ತಾಳೆ.

ನಾಲ್ಕುವರೆ ನಿಮಿಷದಲ್ಲಿ ಸ್ತ್ರೀ ಲೈಂಗಿಕ ಸ್ವಾತಂತ್ರ್ಯವನ್ನು ಸಹಜವೆಂಬಂತೆ ತೋರಿಸುವ ಈ ಚಿತ್ರದ ತಯಾರಕರನ್ನು ಅಭಿನಂದಿಸಬೇಕು. ಜೊತೆಗೆ ಈ ಸಣ್ಣ ಲೇಖನಕ್ಕೆ ಕಾರಣವಾದ ಗೌರಿ ಲಂಕೇಶರ ಅಭಿಪ್ರಾಯಗಳನ್ನು ಕೂಡ.

● ಡಾ. ವಿಜಯಕುಮಾರ್ ಎಂ.ಬೋರಟ್ಟಿ

ಜಯಂತಿ ಮುಗಿಯಿತು, ಬಾಬಾಸಾಹೇಬ್ ಎಲ್ಲಿ



ಇಡೀ ಭಾರತವೇ ಬಾಬಾಸಾಹೇಬ್ ಅಂಬೇಡ್ಕರ್‌ರವರ 125 ನೇ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸಿತು. ಪಕ್ಷಭೇದ ಮರೆತು ಎಲ್ಲಾ ರಾಜಕೀಯ ಪಕ್ಷಗಳೂ ಅಂಬೇಡ್ಕರ್‌ರವರನ್ನು ಗುಣಗಾನ ಮಾಡಿದವು. ಹಿಂದೆ ಊರುಕೇರಿಗಳಲ್ಲಿ ಅರ್ಥಪೂರ್ಣವಾಗಿ ಅಂಬೇಡ್ಕರ್ ಜಯಂತಿಯನ್ನು ಆಚರಿಸಿಕೊಂಡು ಬರುತ್ತಿದ್ದ ದಲಿತ ನಾಯಕರೆಲ್ಲರೂ ಸರ್ಕಾರಿ ಕಾರ್ಯಕ್ರಮಗಳ ವೇದಿಕೆಗಳಲ್ಲಿ ಕಾಣಿಸಿಕೊಂಡರು. ಈ ಹಿಂದೆ ಅಂಬೇಡ್ಕರರನ್ನು ಸರ್ಕಾರಿ ಕಾರ್ಯಕ್ರಮಗಳಲ್ಲಿ ಮಾತ್ರ ನೆನೆಯುತ್ತಿದ್ದ ದಲಿತೇತರರು ಸ್ಥಳೀಯವಾಗಿ ಅಂಬೇಡ್ಕರ್ ಜಯಂತಿಯನ್ನು ಆಯೋಜಿಸಿದರು. ಅಂಬೇಡ್ಕರರನ್ನು 'ಸುಳ್ಳು ದೇವರೆಂದು' ಹೇಳುತ್ತಿದ್ದವರು 'ಪಂಚತೀರ್ಥ' ಯೋಜನೆ ಘೋಷಿಸಿದರು. 'ಬೂರ್ಷ್ವಾಯಿಸ್ಟ್' ಎನ್ನುತ್ತಿದ್ದವರು 'ಜಾತಿವಿನಾಶ' ಎಂದರು. 'ಭಾರತ ರತ್ನ' ಎಂದೇ ಭಾವಿಸಿದವರು ಅಂಬೇಡ್ಕರರ ಹುಟ್ಟೂರು 'ಮಾವ್'ಗೆ ಭೇಟಿ ನೀಡಿ ವರ್ಷವಿಡೀ ಕಾರ್ಯಕ್ರಮ ಮಾಡುತ್ತಿದ್ದಾರೆ. ದಲಿತರ ದೇವಸ್ಥಾನ ಪ್ರವೇಶ ನಿಷೇಧಿಸುವವರು ಅಂಬೇಡ್ಕರ್ ಜಯಂತಿಯ ಮುಖ್ಯ ಅತಿಥಿ! ಒಟ್ಟಾರೆ ರಾಜಕೀಯ ಮತ್ತು ಸಾಮಾಜಿಕ ಸಂಘಟನೆಗಳೆಲ್ಲವೂ ಇಂದು ಅಂಬೇಡ್ಕರ್‌ರವರ ಗುಣಗಾನ ಮಾಡುತ್ತಿವೆ. ಅದನ್ನು ಕಣ್ಣು ಮುಚ್ಚಿ ನಂಬುವ ಜನತೆ ಐತಿಹಾಸಿಕ ವಿಸ್ಮೃತಿ ವ್ಯಾಧಿಯಿಂದ ನರಳುತ್ತಿದೆ.

ಹರಿಯಾಣದ ಜಝ್ಝಾರಿನಲ್ಲಿ ನಾಲ್ಕು ದಲಿತ ಯುವಕರು ತಮ್ಮ ಕುಲಕಸುಬಿನಂತೆ ಸತ್ತ ದನದ ಚರ್ಮ ಸುಲಿಯುತ್ತಿರುವಾಗ ಅಲ್ಲಿಗೆ ಧಾವಿಸಿದ ಧರ್ಮರಕ್ಷಕರು ಅವರನ್ನು ಪೊಲೀಸ್ ಸ್ಟೇಷನ್ ಎದುರೇ ಜೀವಂತ ಸುಟ್ಟು ಹಾಕಿದ್ದರು. 'ನಮಗೆ ಮನುಷ್ಯನ ಜೀವಕ್ಕಿಂತ ಒಂದು ಗೋವಿನ ಜೀವ ದೊಡ್ಡದು' ಎಂದು ಹೇಳಿದ್ದರು. ನಮ್ಮದೇ ರಾಜ್ಯದ ಕಂಬಾಲಪಲ್ಲಿಯಲ್ಲಿ ಏಳು ದಲಿತರನ್ನು ಜೀವಂತ ಸುಟ್ಟು ಹಾಕಲಾಗಿತ್ತು ಹಾಗೂ 15 ವರ್ಷಗಳಾದರೂ ಅದಕ್ಕೆ ನ್ಯಾಯ ಸಿಕ್ಕಿಲ್ಲ. ಆರಂಭಿಕ ವಿಚಾರಣೆಯಲ್ಲಿ ಸರ್ಕಾರಿ ವಕೀಲರು ಅದನ್ನು ಇನ್ನಿಲ್ಲದಂತೆ ದುರ್ಬಲಗೊಳಿಸಿರುವುದರಿಂದ ಬಹುಶಃ ನ್ಯಾಯ ಸಿಗಲಾರದು. ಈ ಮೇಲಿನ ಎರಡೂ ಪ್ರಕರಣಗಳಲ್ಲೂ ನೇರಾನೇರವಾಗಿ ದಲಿತರ ವಿರುದ್ಧ ನಿಂತ ರಾಜಕೀಯ ಪಕ್ಷಗಳೇ ಇಂದು ನಮ್ಮ ದೇಶವನ್ನೂ ಮತ್ತು ರಾಜ್ಯವನ್ನೂ ಆಳುತ್ತಿವೆ. ಪಂಚತೀರ್ಥ ಮತ್ತು ವರ್ಷವಿಡೀ ಅಂಬೇಡ್ಕರ್ ಜಯಂತಿ ಕಾರ್ಯಕ್ರಮ ಹಾಕಿಕೊಂಡಿವೆ.

ಹಾಗಾಗಿ ತಮ್ಮನ್ನು ತಾವು ಅಂಬೇಡ್ಕರ್‌ವಾದಿ ಎಂದುಕೊಳ್ಳುವವರನ್ನು 'ಲಿಟ್ಮಸ್ ಪರೀಕ್ಷೆ'ಗೆ ಒಳಪಡಿಸಿ ತೀರ್ಮಾನಿಸಬೇಕಾದ ತುರ್ತು ಹಿಂದೆಂದಿಗಿಂತಲೂ ಇಂದು ಅವಶ್ಯವಾಗಿದೆ. ಅದಕ್ಕೆ ಮೊದಲು ಯಾರೆಲ್ಲಾ ತಮ್ಮನ್ನು ಅಂಬೇಡ್ಕರ್‌ವಾದಿಗಳೆಂದು ಹೇಳಿಕೊಳ್ಳುತ್ತಿದ್ದಾರೋ ಅವರ ನೈಜ ಸ್ಥಿತಿಯನ್ನೊಮ್ಮೆ ಅವಲೋಕಿಸುವುದು ಸೂಕ್ತ. ಆರಂಭದಲ್ಲಿ ದಲಿತರ ಸ್ಥಿತಿ ನೋಡೋಣ.

1. ಇಂದು ಎಲ್ಲಾ ರಾಜಕೀಯ ಪಕ್ಷಗಳಲ್ಲೂ ದಲಿತರಿದ್ದಾರೆ. ತಮ್ಮ ಪಕ್ಷ ಸರ್ಕಾರ ರಚಿಸಿದ್ದಾಗ ನಡೆಯುವ ದಲಿತರ ಮೇಲಿನ ದೌರ್ಜನ್ಯವನ್ನು ವಿರೋಧಿಸಿ ಒಬ್ಬರೂ ರಾಜೀನಾಮೆ ನೀಡಿದ್ದನ್ನು ನಾವು ಕಂಡಿಲ್ಲ. ದಲಿತರ ರಕ್ಷಣೆಗೆ ಧಾವಿಸಿದ ಉದಾಹರಣೆಗಳಿಲ್ಲ.
2. ಅಂಬೇಡ್ಕರ್‌ರವರ ಹೆಸರಿನಲ್ಲಿ ಅಥವಾ 'ದಲಿತ' ಹೆಸರಿನಲ್ಲಿ ಸಂಘಟನೆ ನಡೆಸುತ್ತಿರುವ 300ಕ್ಕೂ ಹೆಚ್ಚು ಬಣಗಳಿವೆ. ದಲಿತರ ವಿರುದ್ಧ ನಡೆಯುವ ದೌರ್ಜನ್ಯಗಳಿಗೆ ತಮ್ಮ ಮಟ್ಟದಲ್ಲಿಯೇ ಪ್ರತಿಕ್ರಿಯಿಸುವ ಇವರು ಅದೇ ವಿಷಯಕ್ಕೆ ಮತ್ತೊಂದು ದಲಿತ ಸಂಘಟನೆಯ ಬಣದೊಂದಿಗೆ ಕೈ ಜೋಡಿಸಲಾರರು. ಅಷ್ಟೇ ಏಕೆ ಒಂದೇ ವೇದಿಕೆಯಲ್ಲಿ ಭಾಗವಹಿಸಲೂ ಸಹ ದಲಿತ ನಾಯಕರುಗಳು ಹಿಂದೇಟು ಹಾಕುವುದನ್ನು ನಾವು ನೋಡುತ್ತೇವೆ. ಇವರಾರಿಗೂ ಸೈದ್ಧಾಂತಿಕ ಭಿನ್ನತೆ ಇಲ್ಲ. ಅಸ್ಪೃಶ್ಯತೆ ನಾಶ ಹಾಗೂ ದಲಿತರ ಸಬಲೀಕರಣವೇ ಇವರ ಅಜೆಂಡಾ ಎಂದು ಹೇಳುತ್ತಾರೆ. ಆದರೂ ಇವರೆಲ್ಲರೂ ನಾಯಕತ್ವದ ಕಾರಣಕ್ಕಾಗಿ ವಿವಿಧ ಬಣಗಳಾಗಿ ಹಂಚಿಹೋಗಿದ್ದಾರೆ. ಅಲ್ಲದೇ ಒಂದಿಲ್ಲೊಂದು ರಾಜಕೀಯ ಪಕ್ಷದೊಂದಿಗೆ ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಗುರುತಿಸಿಕೊಂಡಿದ್ದಾರೆ.
3. ಅಂಬೇಡ್ಕರ್‌ರವರ ಅವಿರತ ಹೋರಾಟದ ಫಲದಿಂದ ವಿದ್ಯಾವಂತರಾದ, ಉದ್ಯೋಗವಂತರಾದ ದಲಿತರ ಒಂದು ಸಮೂಹವಿದೆ. ವಿವಿಧ ನೌಕರ ಸಂಘಟನೆಯ ಭಾಗವಾಗಿರುವ ಇವರು ಪ್ರತಿ ಅಂಬೇಡ್ಕರ್ ಜಯಂತಿಗೆ, ಮಾರಮ್ಮನ ಜಾತ್ರೆಗೆ ಧನಸಹಾಯ ಮಾಡುತ್ತಾ ತಮ್ಮ ಮೇಲಿನ ಋಣವನ್ನು ಕಳೆದುಕೊಳ್ಳುತ್ತಿದ್ದೇವೆ ಎಂದು ಭಾವಿಸಿದ್ದಾರೆ. ನಿವೇಶನ ಮತ್ತು ಮನೆ ಹೊಂದುವುದೇ ಇವರ ಬದುಕಿನ ಧ್ಯೇಯವಾಗಿದೆ.
4. ವರ್ಷದ 364 ದಿನಗಳಲ್ಲೂ ಮೌನವಾಗಿದ್ದು ಏಪ್ರಿಲ್ 14 ರ ವೇಳೆಗೆ ಸ್ಥಳೀಯವಾಗಿ ಅಂಬೇಡ್ಕರರ ಪ್ರತಿಮೆ, ವೃತ್ತ, ಭವನ ನಿರ್ಮಾಣ ಮಾಡಲು ಒತ್ತಾಯಿಸುತ್ತಾ, ಅಂಬೇಡ್ಕರರ ಪ್ರತಿಮೆಗೆ ಕ್ಷೀರಾಭಿಷೇಕ ಮಾಡುತ್ತಾ, ಬೆಳ್ಳಿ ಪಲ್ಲಕ್ಕಿಯಲ್ಲಿ ಮೆರವಣಿಗೆ ಮಾಡುತ್ತಾ, ಕಾರ್ಯಕ್ರಮಕ್ಕೆ ರಾಜಕೀಯ ಧುರೀಣರನ್ನು ಆಹ್ವಾನಿಸಿ 'ಅಂಬೇಡ್ಕರ್ ಜಿಂದಾಬಾದ್' ಎನ್ನುವ ದಲಿತರ ತಂಡವೂ ಇದೆ.
5. ತಮ್ಮ ಮನೆಗಳಲ್ಲಿ ಎಲ್ಲಾ ದೇವರ ನಡುವೆ ಅಂಬೇಡ್ಕರರನ್ನೂ ಇಟ್ಟು ಪೂಜೆ ಮಾಡುತ್ತಾ, ಸತ್ಯನಾರಾಯಣ ಪೂಜೆ, ವರಮಹಾಲಕ್ಷ್ಮಿ ಪೂಜೆಯನ್ನೂ ಮಾಡುತ್ತಾ, ಶಿರಡಿ ಸಾಯಿಬಾಬಾ, ಸಿದ್ಧಿ ವಿನಾಯಕ ದೇವಸ್ಥಾನದ ಜೊತೆಗೆ ಚೈತ್ರಭೂಮಿಯನ್ನೂ ದರ್ಶನ ಮಾಡುತ್ತಾ, ಸ್ವಾಮೀಜಿಗಳ ಪಾದಪೂಜೆ ಮಾಡುತ್ತಾ, ಪಾದಪೂಜೆ ಮಾಡಿಸಿಕೊಳ್ಳುತ್ತಾ ನಿರುಮ್ಮಳವಾಗಿ ಬದುಕುತ್ತಿರುವ ದಲಿತರ ಸಮೂಹವೊಂದಿದೆ.
6. ಅಂಬೇಡ್ಕರರು ಬೌದ್ಧ ಧರ್ಮಕ್ಕೆ ಮತಾಂತರವಾದರೆಂದು ತಾವೂ ಬೌದ್ಧ ಧರ್ಮಕ್ಕೆ ಮತಾಂತರವಾಗಿ ಧ್ಯಾನ, ವಿಪಸ್ಸನ, ಬೌದ್ಧ ವಿಹಾರ ಭೇಟಿಯಂತಹ ಆಧ್ಯಾತ್ಮಿಕ ಸುಖದಲ್ಲಿ ತೇಲುತ್ತಾ ತಮ್ಮ ಇನ್ನಿತರ ದಲಿತ ಬಾಂಧವರಿಂದ ದೂರವಾಗಿ ಬಾಳುತ್ತಿರುವ ದಲಿತರೂ ಇದ್ದಾರೆ.
7. ಇವರೆಲ್ಲರನ್ನೂ ಒಳಗೊಂಡಂತೆ ಕೆಲವರು ಅಕಾಡೆಮಿಗಾಗಿ ಅಂಬೇಡ್ಕರರನ್ನು ಓದಿಕೊಂಡು ಸೆಮಿನಾರುಗಳು, ಚರ್ಚೆಗಳಲ್ಲಿ ಭಾಷಣ ಮಾಡುತ್ತಿರುತ್ತಾರೆ.

ಈ ಮೇಲಿನ ಎಲ್ಲಾ ದಲಿತ ಸಮೂಹವೂ ಸಹ ತಮ್ಮನ್ನು ಅಂಬೇಡ್ಕರ್‌ವಾದಿಗಳು ಎಂದುಕೊಳ್ಳುತ್ತಿವೆ. ವಿಪರ್ಯಾಸವೆಂದರೆ ಈ ಮೇಲಿನ ಎಲ್ಲಾ ಸಂಗತಿಗಳನ್ನೂ ಅಂಬೇಡ್ಕರರು ಅಲ್ಲಗಳೆದಿದ್ದರು.

ಹೀಗೆ ಅಂಬೇಡ್ಕರ್‌ವಾದಿಗಳು ಎಂದು ಹೇಳಿಕೊಳ್ಳುವವರು ಒಂದು ಸಿದ್ಧಾಂತಕ್ಕೆ ಅಥವಾ ಒಂದು ವಿಚಾರಕ್ಕೆ ಬದ್ಧರಾಗದೇ ಎಲ್ಲ ಕಡೆಯೂ ಇದ್ದು ಕೊನೆಗೆ ಅಂಬೇಡ್ಕರ್ ಜಯಂತಿ ಮಾಡಿ ವರ್ಷಕ್ಕೊಮ್ಮೆ ಮತ್ತೆ 'ಅಂಬೇಡ್ಕರ್‌ವಾದಿ ದೀಕ್ಷೆ' ಪಡೆಯುತ್ತಾರೆ. ಅಂದರೆ ಅಂಬೇಡ್ಕರ್‌ರವರನ್ನು ಪ್ರತಿಮೀಕರಣಕ್ಕೆ ಮೀಸಲುಗೊಳಿಸಿ, ಅಂಬೇಡ್ಕರರ ಕ್ರಾಂತಿಕಾರಿ ವಿಚಾರಧಾರೆಗಳನ್ನು ಜನಮಾನಸದಿಂದ ದೂರಗೊಳಿಸಿ, ತಮ್ಮ ಅನುಕೂಲಕ್ಕೆ ಎಷ್ಟು ಬೇಕೋ ಅಷ್ಟನ್ನು ಹೇಗೆ ಬೇಕೋ ಹಾಗೆ ಬಳಸಿಕೊಂಡು ಆಕಾಶದಗಲ ಅಂಬೇಡ್ಕರರನ್ನು ನೋಡಲು ಜನರಿಗೆ ಜೇನು ತೊಡಿಸಿದ್ದಾರೆ. ಇವರುಗಳ ಸ್ವಾರ್ಥ ಮಾರ್ಗವನ್ನು ನೋಡಲಾಗದೇ, ತಿದ್ದಲಾಗದೇ ಮೌನಕ್ಕೆ ಜಾರಿರುವ ಅದೆಷ್ಟೋ ಪ್ರಾಮಾಣಿಕ ದಲಿತ ಜೀವಗಳು ದಿವ್ಯ ಮೌನಕ್ಕೆ ಜಾರಿವೆ. ಇಲ್ಲವೆ ತಮ್ಮ ವ್ಯಾಪ್ತಿಯಲ್ಲಿಯೇ ಎಲೆಮರೆಕಾಯಿಯಾಗಿ ದಲಿತಪರ ಕೆಲಸಗಳನ್ನು ಮಾಡುತ್ತಿವೆ.

125 ನೇ ಜಯಂತಿಯ ಸಂದರ್ಭದಲ್ಲಿ ಅಂಬೇಡ್ಕರರ ಬಗ್ಗೆ ಮಾತನಾಡುತ್ತಿರುವ ದಲಿತೇತರರೂ ಹೆಚ್ಚಾಗಿದ್ದಾರೆ. ಇವರು ದಲಿತರಿಗೆ ದೇವಸ್ಥಾನ, ಕಟಿಂಗ್ ಶಾಪ್, ಹೋಟೇಲ್, ಮಠ, ಉನ್ನತ ಶಿಕ್ಷಣ ಸಂಸ್ಥೆ ಮಾಧ್ಯಮ, ಖಾಸಗಿ ಕಂಪನಿಗಳು ಪ್ರವೇಶ ನಿಷೇಧಿಸಿರುವುದನ್ನು ಎಂದೆಂದಿಗೂ ಪ್ರಶ್ನಿಸುವುದಿಲ್ಲ. ತಮ್ಮ ಜಾತಿಯವರೇ ದಲಿತರ ಮೇಲೆ ದೌರ್ಜನ್ಯ, ಕೊಲೆ, ಅತ್ಯಾಚಾರ ಮಾಡಿದಾಗ ತುಟಿ ಬಿಚ್ಚುವುದಿಲ್ಲ. ತಮ್ಮ ಮನೆಯ ಪಡಸಾಲೆಗೆ ಅಥವಾ ಅಡುಗೆ ಮನೆಗೆ ಅಥವಾ ದೇವರಕೋಣೆಗೆ ಹಾಕಿಕೊಂಡಿರುವ ಬೇಲಿಯನ್ನು ಕಿತ್ತೆಸೆದವರಲ್ಲ. ಜಾತ್ರೆ, ಉತ್ಸವ, ಸಂತೋಷ-ಸಾವುಗಳಲ್ಲಿ ದಲಿತರಿಗೆ ಮೀಸಲಿರಿಸಿರುವ ಕಾಯಕಗಳನ್ನು ತಾವು ಮಾಡಿದವರಲ್ಲ. ಆದರೂ ಇವರು ಅಂಬೇಡ್ಕರರನ್ನು ಹೊಗಳಿ ರೀಮುಗಟ್ಟಲೆ ಬರೆಯಬಲ್ಲರು ಹಾಗೂ ಗಂಟೆಗಟ್ಟಲೆ ಮಾತನಾಡಬಲ್ಲರು. ಇವರೂ ಸಹ 'ಜೈ ಭೀಮ್' ಎಂದು ದಿಢೀರ್ ಅಂಬೇಡ್ಕರ್‌ವಾದಿಗಳಾಗಿದ್ದಾರೆ.

ಅಷ್ಟೇ ಅಲ್ಲ, ಅಂಬೇಡ್ಕರರು ಜಾತ್ಯತೀತ ಮತ್ತು ಸಮಾಜವಾದವನ್ನು ನಂಬಿರಲಿಲ್ಲ, ಘರ್ ವಾಪಸಿಯಲ್ಲಿ ನಂಬಿಕೆ ಉಳ್ಳವರು, ಭಗವಾಧ್ವಜವನ್ನು ರಾಷ್ಟ್ರಧ್ವಜವನ್ನಾಗಿ ಮಾಡಲು ಇಚ್ಛಿಸಿದ್ದವರು, ಕಮ್ಯುನಿಸಮ್ಮಿನ ಪರಮದ್ವೇಷಿ, ಋಷಿ ಪರಂಪರೆಯ ಕಟ್ಟಕಡೆಯ ಸಂತ ಎಂದೆಲ್ಲಾ ಸುಳ್ಳುಗಳನ್ನು ಹಬ್ಬಿಸುತ್ತಾ ಅಂಬೇಡ್ಕರರ ವಿಚಾರಧಾರೆಗಳನ್ನು ತಿರುಚುವ ಕೆಲಸಗಳನ್ನೂ ಮಾಡಲಾಗುತ್ತಿದ್ದೂ ಅವರೂ 'ಬಾಬಾ ಅಂಬೇಡ್ಕರ್' ಎನ್ನುತ್ತಿದ್ದಾರೆ.

ಹಾಗಾದರೆ ನಿಜವಾದ ಅಂಬೇಡ್ಕರ್‌ವಾದಿ ಯಾರು? ಅವರನ್ನು ಪತ್ತೆ ಹಚ್ಚುವುದು ಹೇಗೆ?

ಅಂಬೇಡ್ಕರರ ಜೀವನ, ಅವರ ಬರಹ ಮತ್ತು ಭಾಷಣಗಳನ್ನು ತಿಳಿದುಕೊಂಡ ಪ್ರತಿಯೊಬ್ಬ ವ್ಯಕ್ತಿಗೂ ಮೇಲ್ನೋಟಕ್ಕೆ ನಿಜವಾದ ಅಂಬೇಡ್ಕರ್‌ವಾದಿ ಭ್ರಾತೃತ್ವವನ್ನು ಬಯಸುತ್ತಾನೆ, ಭ್ರಾತೃತ್ವದಿಂದ ಸಮಾನತೆ ಬಯಸುತ್ತಾನೆ, ಸಮಾನತೆಯಿಂದ ನೈಜ ಸ್ವಾತಂತ್ರ್ಯ ಪಡೆಯುತ್ತಾನೆ ಎಂದರಿಯುತ್ತಾನೆ. ಇದನ್ನೇ ಇನ್ನೊಂದು ಮಾತಲ್ಲಿ ಹೇಳಬೇಕೆಂದರೆ ತಾರತಮ್ಯ ಮುಕ್ತ ಸಮಾಜವನ್ನು ಬಯಸುತ್ತಾನೆ.

ಭಾರತೀಯ ಸಮಾಜದಲ್ಲಿ ಮೇಲು-ಕೀಳು ಹಾಸುಹೊಕ್ಕಾಗಿದೆ. ಪ್ರಾಣಿ, ಪಕ್ಷಿ, ಜಂತುಗಳು, ದಿಕ್ಕು, ಮನುಷ್ಯ, ಆಹಾರ, ಸಂಸ್ಕೃತಿ, ಬಣ್ಣ, ಕಾಯಕ ಎಲ್ಲವನ್ನೂ ಮೇಲುಕೀಳೆಂದು ಮಾಡಿ ಶ್ರೇಣೀಕರಿಸಿಡಲಾಗಿದೆ. ಪ್ರತಿಯೊಂದು ಮೇಲೂ, ಕೀಳನ್ನು ತುಳಿದು ಮೇಲೇಳುತ್ತಿದೆ. ಈ ಮೇಲು ಕೀಳನ್ನು ನಾಶ ಮಾಡುವುದೇ ನಿಜ ಅಂಬೇಡ್ಕರ್‌ವಾದಿಯ ಕರ್ತವ್ಯವಾಗಿದೆ. ಅಂಬೇಡ್ಕರ್‌ರವರ ಪ್ರಕಾರ "ಅಸ್ಪೃಶ್ಯತೆ, ಜಾತೀಯತೆ, ಲಿಂಗತಾರತಮ್ಯ, ಬ್ರಾಹ್ಮಣ್ಯ-ಬಂಡವಾಳಶಾಹಿ ಮತ್ತು ಸರ್ವಾಧಿಕಾರಿ ರಾಜಕಾರಣ"ದಿಂದ ಮುಕ್ತಿ ಸಾಧಿಸುವುದೇ ಅಂಬೇಡ್ಕರ್‌ವಾದಿಯ ಅಜೆಂಡಾ ಎನ್ನಬಹುದು. ಈ 'ಪಂಚಮುಕ್ತ ಭಾರತ'ದ ಕನಸು ಕಾಣುವವರು, ಅದನ್ನು ಸಾಕಾರಗೊಳಿಸಲು ಸಾಮಾಜಿಕವಾಗಿ, ಆರ್ಥಿಕವಾಗಿ, ರಾಜಕೀಯವಾಗಿ ಹಾಗು ಶೈಕ್ಷಣಿಕವಾಗಿ ದುಡಿಯುವವರು ಮಾತ್ರ ಅಂಬೇಡ್ಕರ್‌ವಾದಿಯಾಗಬಹುದಾಗಿದೆ.

ಆದರೆ ಅಂಬೇಡ್ಕರರ ಮೂರ್ತಿಯನ್ನು ಬಳಸಿಕೊಂಡು, ಅವರನ್ನು ಪ್ರವಾದಿಯಾಗಿಸಿ, ಅವರ ವಿಚಾರಗಳ ವಿರುದ್ಧವೇ ಹೊರಟಿರುವ ಸಮೂಹ ಬೃಹದಾಕಾರವಾಗಿ ಬೆಳೆಯುತ್ತಿದೆ. ಮನುಸ್ಮೃತಿಯನ್ನು ಪೂಜಿಸುವವರು, ಜಾತಿ ಪದ್ಧತಿಯನ್ನು ಸಮರ್ಥಿಸುವವರು, ಬ್ರಾಹ್ಮಣ್ಯದ ಆರಾಧಕರು, ಅಂಬಾನಿ-ಅದಾನಿ ಪ್ರಿಯರು, ರೋಹಿತ್ ವೇಮುಲನ ಬಲಿ ಪಡೆದವರು ಎಲ್ಲರೂ ಅಂಬೇಡ್ಕರರ ವಿಚಾರ ವಿರುದ್ಧವಾಗಿ ಕೆಲಸ ಮಾಡುತ್ತಾ ಬರಿ ಬಾಯಿ 'ಅಂಬೇಡ್ಕರ್ ಜಿಂದಾಬಾದ್' ಎನ್ನುತ್ತಿದ್ದಾರೆ. ಅಂಬೇಡ ಪ್ರತಿಮೆಗೆ ಸೀಮಿತಗೊಳಿಸಿ ಆರಾಧಿಸುತ್ತಿದ್ದಾರೆ.


ಇಂತಹವರಿಗೆ ಅಂಬೇಡ್ಕರರೇ ತಮ್ಮ ಜಯಂತಿಯಂದು ಬುದ್ಧಿ ಮಾತು ಹೇಳಿದ್ದಾರೆ. ಹೇಳುತ್ತಾರೆ 'ವಿಷಾದದ ಸಂಗತಿಯೆಂದರೆ, ಭಾ ರಾಜಕೀಯ ನಾಯಕನನ್ನು ಒಬ್ಬ ಪ್ರವಾದಿಯ ಪರಿಗಣಿಸುವ ಪ್ರವೃತ್ತಿ ದಿನದಿಂದ ದಿನಕ್ಕೆ ಬೆಳೆಯು ಇದೆ. ಪರಿಣಾಮವಾಗಿ ಭಾರತದ ಉದ್ದಗಲಕ್ಕೂ ರಾಜ ಮುಖಂಡರು ಚಕ್ಕನೆ ಪ್ರವಾದಿಯ ಗದ್ದುಗೆ ಏರುತ್ ಭಾರತದ ಹೊರಗಾದರೋ ಜನರು ತಮ್ಮ ಪ್ರವಾದಿಗಳ ಜಯಂತಿಯನ್ನು ಮಾತ್ರ ಆಚರಿಸುತ್ತಾರೆ. ಭಾರತದಲ್ಲಿ ಮಾತ್ರ ರಾಜಕಾರಣಿ ಹಾಗೂ ಪ್ರವಾ ಜಯಂತಿಯನ್ನು ವೈಭವೋಪೇತವಾಗಿ ಸಮಭಾಗದಿಂದ ಆಚರಿಸಲಾಗುತ್ತಿದೆ. ಇದೊಂದು ದಯನೀಯ ಸಂಗತಿ. ವೈಯಕ್ತಿಕವಾಗಿ ಜನ್ಮೋ ಆಚರಣೆಗಳನ್ನು ನಾನು ಇಷ್ಟಪಡುವುದೇ ಇಲ್ಲ. ನಾ ಪಕ್ಕಾ ಪ್ರಜಾಪ್ರಭುತ್ವವಾದಿ. ಹಾಗಾಗಿ ವ್ಯಕ್ತಿ ಪೂಜೆ ಎಳ್ಳಷ್ಟೂ ಸೇರದು. ವ್ಯಕ್ತಿ ಆರಾಧನೆಯೆಂದರೆ ಪ್ರಜಾಸತ್ತೆಯ ವಿಡಂಬನೆ. ಪ್ರಜಾಪ್ರಭುತ್ವದ ವಿಕಾರ. ಘನತೆಯ ಧಿಕ್ಕಾರ. ಒಬ್ಬ ವ್ಯಕ್ತಿ ನಾಯಕನಾಗಿ ಜನ ಪ್ರೀತಿಯ ಆದರಗಳಿಗೆ ಪಾತ್ರನಾಗಿದ್ದರೆ ಪರವಾಗಿಲ್ಲ ಬಗ್ಗೆ ತೋರಲಾಗುವ ಗೌರವ, ಅವನ ಕ ಮಾಡಲಾಗುವ ಶ್ಲಾಘನೆ ಇತ್ಯಾದಿಗಳನ್ನು ಸಹಿಸಿಕೊ ಹುದು. ಆದರೆ ಅದು ಅಷ್ಟಕ್ಕೆ ನಿಲ್ಲಬೇಕು. ಅದರಿಂ ಮುಖಂಡನಿಗೂ ಒಳಿತು. ಇದಕ್ಕೆ ಬದಲಾಗಿ ನೇತಾ ಎತ್ತಿ ಆಕಾಶಕ್ಕೇರಿಸಿ ಆರಾಧಿಸುವುದು ಖಂಡಿತವಾಗಿ ಸರಿಯಲ್ಲ, ಸಾಧುವೂ ಅಲ್ಲ. ಇದನ್ನೆಂದೂ ಒಪ್ಪಲಾ ಒಂದರ್ಥದಲ್ಲಿ ಇದು ಒಬ್ಬರ ರೀತಿನೀತಿಗಳನ್ನು, ಗೌರವಗಳನ್ನು ಮಣ್ಣುಗೂಡಿಸುತ್ತದೆ. ಮರ್ಯಾದೆ ಕಳಂಕಿಸುತ್ತದೆ.'

ಅಂಬೇಡ್ಕರ್ ಎಂದರೆ ನಿಖರತೆ, ನೇರನುಡಿ, ನಿ ದಿಢೀರ್ ಮತ್ತು ಹುಸಿ ಅಂಬೇಡ್ಕರ್‌ವಾದಿಗಳನ್ನು ನಿಷ್ಠುರತೆಯಿಂದ ಖಂಡಿಸಿ ಅವರ ಬಣ್ಣ ಬ ಮಾಡುವುದು ನೈಜ ಅಂಬೇಡ್ಕರ್‌ವಾದಿಯ ಕರ್ತವ್ಯ ಆದ್ದರಿಂದ 'ಪಂಚ ಮುಕ್ತಪರೀಕ್ಷೆ'ಗೆ ಪ್ರತಿಯೊಬ್ಬ ಒಳಪಡಿಸಿ ತೀರ್ಮಾನಿಸಬೇಕಾಗಿದೆ. ಜಾತಿಪದ್ಧತಿ ಸಲಹುತ್ತಿರುವ ಹಿಂದೂ ಧರ್ಮದ ಶಾಸ್ತ್ರ ಸ್ಮೃತಿ ಧಿಕ್ಕರಿಸಿ, ಪೋಷಕರೇ ಸ್ವಹಿತಾಸಕ್ತಿಯಿಂದ ಅಂತ ವಿವಾಹವನ್ನು ತಮ್ಮ ಮಕ್ಕಳಿಗೆ ಮಾಡಿಸಿ ಇಲ್ಲವೇ ತುಳಿದ ದಾರಿಯನ್ನು ತುಳಿಯಿರಿ ಎಂದು ಕರೆ ನಿ ಆರ್ಥಿಕ ಸಮಾನತೆಗಾಗಿ ಕೃಷಿ, ವಿಮೆ ಮತ್ತು ಬ ಉದ್ಯಮಗಳ ರಾಷ್ಟ್ರೀಕರಣ ಬಯಸಿದ; ಮಹಿಳೆ ಪ್ರಗತಿಯಿಂದ ದೇಶದ ಪ್ರಗತಿಯನ್ನು ಅಳತೆ ಮಾ ತಿಳಿಸಿದ; ಬುದ್ಧನ ಮೈತ್ರಿ ತತ್ವವನ್ನು ಆಚರಿಸಲು ಕ ಅಸಮಾನತೆ ಅಳಿಯಲು ದುಡಿಯುವವರೆಲ್ಲರೂ ಜಾತಿ ಧಿಕ್ಕರಿಸಿ ಸಂಘಟಿತರಾಗಿ ಎಂದ ಅಂಬೇಡ್ಕರರನ್ನು ಮತ್ತು ನಡೆಯಲ್ಲಿ ಪರಿಪಾಲಿಸುವವರೇ ಅಂಬೇ ವಾದಿಗಳು ಎಂಬುದನ್ನು ಅಂಬೇಡ್ಕರರ ಜೀವ ತಿಳಿಸುವಂತಿದೆ. ಹಾಗಾಗಿ ಅಂಬೇಡ್ಕರ್ ಜಯಂ ಆಚೆಗೂ ನಾವು ಬಾಬಾಸಾಹೇಬರನ್ನು ಉಳಿಸಿಕೊಳ್ಳಬೇ


- ವಿಕಾಸ ಆರ್ ಮೌರ್ಯ, ಬೆಂಗಳ

ತಿದ್ದುಪಡಿ


ಕಳೆದ ವಾರ ಪ್ರಕಟವಾದ ಮಂಗಳೂರಿನ ಆರ್‌ಟಿಐ ಕಾರ್ಯಕರ್ತ ವಿನಾಯಕ ಬಾಳಿಗಾ ಹ ಕುರಿತ ವರದಿಗೆ ಸಂಬಂಧಿಸಿದ ಮುಖಪುಟದ ತಲೆಬರಹದಲ್ಲಿ ಕಣ್ತಪ್ಪಿನಿಂದ 'ಕಾಳೀಮಠ' ಎಂದು ಅಚ್ಚಾಗಿದ ಅದು 'ಕಾಶೀಮಠ' ಎಂದಿರಬೇಕಿತ್ತು. ಹಾಗೆಯೇ ಕಾಶೀಮಠದ ಹಿಂದಿನ ಪೀಠಾಧಿಪತಿ ಸುಧೀಂ ತೀರ್ಥರ ಫೋಟೋಕ್ಕೆ ಈಗಿನ ಸ್ವಾಮಿ ಸಯ್ಯಮೀಂದ್ರರ ಹೆಸರು ಬಿದ್ದಿದೆ. ಈ ಪ್ರಮಾದಕ್ಕೆ ಕ್ಷಮೆಯಿರಲಿ



ಸ್ವಾಮಿ ಸುಧೀಂದ್ರ ತೀರ್ಥ



ಸ್ವಾಮಿ ಸಯ್ಯಮೀಂದ್ರ



ಯೋಗೇಶ್ ಮಾಸ್ಟರ್

ಪುರಾಣದ ಹೂರಣ

ಗೂಬೆ ಕೂರಿಸುವ ಗರುಡಪುರಾಣ

ಗೂಬೆ ಇತರ ಪಕ್ಷಿಗಳಿಗಿಂತ ಹೆಚ್ಚು ಏಕಾಂತ ಪ್ರಿಯವೆಂದು ತೋರುತ್ತದೆ. ಬಹಳ ಅಪರೂಪಕ್ಕೆ ಅದು ಕುಟುಂಬದೊಡನೆ ಕಾಣುತ್ತದೆ. ಇನ್ನು ಬೇರೆ ಪಕ್ಷಿಗಳ ಹಾಗೆ ಹಿಂಡುಹಿಂಡಾಗಿ ಮರಗಳ ಮೇಲಿರುವುದೋ, ಗೂಡು ಮಾಡುವುದೋ, ಹಾರುವುದೋ ಸಾಮಾನ್ಯವಾಗಿ ಕಾಣುವುದೇ ಇಲ್ಲ. ಯಾವುದಾದರೂ ಜನ ಗಲಭೆಗಳು, ಜನಗಳ ಹಿಂಡುಗಳಿರದ ಕಡೆಗೆ ಏಕಾಂತವನ್ನು ಅರಸಿ ಹೋಗುತ್ತದೆ. ಹಾಗೆ ಹೋಗುವಾಗ ಅಂತಹ ಸ್ಥಳಗಳು ಅದಕ್ಕೆ ಸಿಗುವುದು ಊರಾಚೆಯ ನಿರ್ಜನ ತಾಣಗಳು, ಪಾಳುಬಿದ್ದ ಕಟ್ಟಡಗಳು, ಶಿಥಿಲ ಜನವಸತಿಗಳು. ಅಲ್ಲಿ ಏಕಾಂತವಾಗಿ ಕೂರುತ್ತವೆ. ಆದರೆ ಅದನ್ನು ನೋಡಿದವರು ತಿಳಿದದ್ದು ಮತ್ತು ಹಬ್ಬಿಸಿದ್ದು ಏನೆಂದರೆ, ಗೂಬೆ ಬಂದು ಕೂತರೆ ಜನವಸತಿಗಳು ಶಿಥಿಲವಾಗುತ್ತವೆ, ಪಾಳು ಬೀಳುತ್ತವೆ ಎಂದು. ಇದನ್ನೇ ನಾವು ಆಡು ಭಾಷೆಯಲ್ಲಿ ಗೂಬೆ ಕೂರಿಸುವುದು ಎನ್ನುವುದು. ಅಂದರೆ ಈಗಾಗಲೇ ಪಾಳುಬಿದ್ದಿರುವ ಕಟ್ಟಡದ ಮೇಲೆ ಕೂತಿರುವ ಗೂಬೆಗೆ, ಅದು ಕೂತಿದ್ದರಿಂದಲೇ ಚೆನ್ನಾಗಿದ್ದ ಕಟ್ಟಡವು ಪಾಳುಬಿದ್ದಿತು ಎಂದು ಆ ಪಾಪದ ಗೂಬೆಯನ್ನು ಆರೋಪಿಸುವುದು. ಸಾಂದರ್ಭಿಕ ಮತ್ತು ಸುಳ್ಳು ಸಾಕ್ಷ್ಯಗಳನ್ನು ವ್ಯಕ್ತಿಯ ಮೇಲೆ ಹೇರಿದು ಅದರಲ್ಲಿ ಆತನನ್ನು ತಪ್ಪಿತಸ್ಥನನ್ನಾಗಿ ಮಾಡುವುದಕ್ಕೆ ನಾವು ಗೂಬೆ ಕೂರಿಸುವುದು ಎಂದು ಬಳಸುವುದು ಅದಕ್ಕೆಯೇ.

ಹೀಗೆಯೇ ಗರುಡಪುರಾಣವನ್ನು ಮುಂದಿಟ್ಟುಕೊಂಡು ಅಕ್ಕಗುಬ್ಬಕ್ಕನ ಕಥೆ ಹೇಳುತ್ತಾ ಬಹಳ ಹಿಂದೆಯೇ ಗೂಬೆ ಕೂರಿಸಿದ್ದಾಗಿದೆ. ಗರುಡಪುರಾಣ ಎಂಬುದನ್ನು ಬ್ರಾಹ್ಮಣರ ಮನೆಯಲ್ಲಿ ಯಾರಾದರೂ ಸತ್ತಾಗ ಓದುತ್ತಾರಂತೆ, ಅದನ್ನು ಉಳಿದ ಸಮಯದಲ್ಲಿ ಓದಬಾರದಂತೆ, ತಂದೆ ತಾಯಿಗಳಿರುವವರು ಓದಬಾರದಂತೆ ಅಂತ ಭಾಳ ಭಾಳ ಕೇಳುತ್ತಿದ್ದೆವು. ಜೊತೆಗೆ ಪ್ರಚಲಿತದಲ್ಲಿ, ಸತ್ತವರ ಮನೆಯಲ್ಲಿ ಓದಿದರೆ ಅದು ಆತ್ಮಕ್ಕೆ ಶಾಂತಿ, ಆದರೆ ಯಾರೂ ಸಾಯದೇ ಇರುವ ಸಂದರ್ಭದಲ್ಲಿ ಇದನ್ನು ಮನೆಯಲ್ಲಿ ಓದಿದರೆ ಸಾವೇ ಸಂಭವಿಸಿಬಿಡುತ್ತದೆ ಎನ್ನುವಷ್ಟರ ಮಟ್ಟಿಗಿನ ಭಯವನ್ನು ಕೂಡ ತುಂಬಿದ್ದರು. ಸಾವಿನ ಭಯದ ಗಾಢತೆ ಮತ್ತು ಸತ್ತಾಗ ಮನೆಯಲ್ಲಿ ಉಂಟಾಗುವ ಭಾವನಾತ್ಮಕವಾದ ಆಘಾತಗಳು ಗರುಡ ಪುರಾಣವನ್ನು ವಿಶೇಷ ಅಧ್ಯಯನದಿಂದ ದೂರಕ್ಕಿಟ್ಟಿದ್ದವು.

ಇನ್ನು ಬ್ರಾಹ್ಮಣ ಸಮುದಾಯದಲ್ಲಂತೂ ಸಾವಿನ ಸೂತಕವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸುವುದರಿಂದ ತಂದೆತಾಯಿಗಳಿರುವವರು ಸ್ಮಶಾನಕ್ಕೆ ಹೋಗಬಾರದು ಎಂದೆಲ್ಲಾ ಪಾಲಿಸುವ ಜನರನ್ನು ಕಾಣುವುದಷ್ಟೇ ಅಲ್ಲ, ಹಲವಾರು ಮಂದಿಯಲ್ಲಿ ತಮ್ಮ ಕುಟುಂಬದವರೇ ಸಾವನ್ನಪ್ಪಿದಾಗ ತಮ್ಮ ಮನೆಯೊಳಗೆ ಶರೀರವನ್ನು ತರದೇ ಹೋಗುವುದನ್ನೂ, ಅಸ್ಪೃಶ್ಯವಾಗಿ ನಡೆದುಕೊಳ್ಳುವುದನ್ನೂ, ಅದೆಷ್ಟೋ ಕಾಲ ತಮ್ಮೊಡನೆ ಬಾಳಿಬದುಕಿದ ಜೀವವನ್ನು ಹೆಣವೆಂದು ಬೇಗ ಸಾಗ ಹಾಕುವ ಮಡಿ ಮೈಲಿಗೆಯ ದುರಂತವನ್ನೂ ನೋಡಿದ್ದೇವೆ.

ನನಗಾಗ ಹದಿನೇಳು ಹದಿನೆಂಟು ವರ್ಷ. ಗರುಡ ಪುರಾಣವನ್ನು ಓದುವ ಸಲುವಾಗಿ ಮನೆಗೆ ತಂದಿದ್ದೆ. ಅದನ್ನು ನೋಡಿದ ಪಕ್ಕದ ಮನೆಯ ಮಾಧ್ವ ಸಂಪ್ರದಾಯವನ್ನು ಅಚ್ಚುಕಟ್ಟಾಗಿ ಪಾಲಿಸುತ್ತಿದ್ದ ಕುಟುಂಬದ ಹಿರಿಯ ಹೆಂಗಸು, ನಮ್ಮ ಅಜ್ಜಿಗೆ ಈ ರೀತಿಯಲ್ಲಿ ಇದನ್ನು ಓದಬಾರದು ಪ್ರಚಲಿತದಲ್ಲಿದ್ದಂತಹ ಮೌಢ್ಯವನ್ನು ಪುನರುಚ್ಚರಿಸಿ ಹೆದರಿಸಲು ನೋಡಿದರು. ನಮ್ಮಜ್ಜಿ "ಅಂತಹದೇನೂ ಆಗಲ್ಲ, ಹಾಗೆ ಇದನ್ನು ಮುದ್ರಿಸುವ ಪ್ರಿಂಟಿಂಗ್ ಪ್ರೆಸ್‌ನಲ್ಲಿ ಇದು ಇರಲ್ವಾ? ಮಾರುವ ಪುಸ್ತಕದ ಅಂಗಡಿಯಲ್ಲಿ ಇರಲ್ವಾ?" ಎಂದರು. ಆದರೆ ಆ ಹೆಂಗಸು "ಅಂಗಡಿ ಬೇರೆ, ಮನೆ ಬೇರೆ" ಎಂದು ವಾದಿಸುತ್ತಾ ಅದರಿಂದ ಸಾವಿನಂತಹ ಅವಘಡ ಸಂಭವಿಸಿಯೇ ತೀರುತ್ತದೆ ಎಂದು ವಾದಿಸುತ್ತಿದ್ದರು. ಕೊನೆಗೆ ಇರಿಸುಮುರಿಸಿಗೆ ನಮ್ಮಜ್ಜಿ ಒಳಗಾದ "ಹೋಗ್ಲಿ ಬಿಡಿ, ಬದ್ರೆ ನಮ್ಮನೆಯಲ್ಲಿ ತಾನೇ ಹೆಣ ಬೀಳೋದು" ಎಂದು ಆಕೆಯನ್ನು ಕಳುಹಿಸಿ "ನೀನ್ಯಾಕೆ ಆ ಹೆಂಗಸಿಗೆ ಕಾಣುವಂತೆ ಪ್ರದರ್ಶನ ಮಾಡಿಕೊಂಡು ತಂದೆ?" ಎಂದು ನನ್ನನ್ನೂ ಗದರಿದರು.

ಮಾರನೇ ದಿನ ವೃದ್ಧರೂ ಮತ್ತು ಕೊಂಚಕಾಲದಿಂದ ಅಸ್ವಸ್ಥರೂ ಆಗಿದ್ದ ಆ ಹೆಂಗಸಿನ ಪತಿ ತೀರಿಕೊಂಡರು. ಆ ಸಾವು ಆಕಸ್ಮಿಕವೇನಾಗಿರಲಿಲ್ಲ, ಆ ತೀರಿಕೊಂಡ ವೃದ್ಧರ ಬಗ್ಗೆ ನಮಗೆ ಗೌರವವಿತ್ತು; ಆದರೆ ನಮ್ಮಲ್ಲಿ ಒಂದು ಜೋಕ್ ಉಳಿಯಿತು. "ನಮ್ಮನೆಗೆ ಗರುಡ ಪುರಾಣ ತಂದರೆ ಪಕ್ಕದ ಮನೆಯಲ್ಲಿ ಹೆಣ ಬೀಳತ್ತೆ" ಅಂತ.


ಸಾವಿನ ಭಯ, ಸಾವಿನ ಸಮಯದಲ್ಲಿ ಉಂಟಾಗುವ ನೋವು, ಪ್ರಾಣವು ದೇಹದಿಂದ ಹೊರಗೆ ಹೋಗುವಾಗ ಆಗುವಂತಹ ಸಂವೇದನೆ ಮತ್ತು ವೇದನೆಗಳೆಲ್ಲವನ್ನೂ ವಿವರಿಸುವಂತ, ತನ್ನನ್ನು ತಾನೇ ಬೇರ್ಪಡಿಸಿ ದೇಹವನ್ನು ಸಾಕ್ಷೀಕರಿಸುವಂತಹ ಹಾಗೂ ಪ್ರಾಣ ಮತ್ತು ಪ್ರಜ್ಞೆಯ ಪ್ರತಿಮಾ ಪ್ರಯಾಣವನ್ನು ಕೇಂದ್ರೀಕರಿಸುವಂತಹ ನೀಳ್ಗತೆಯನ್ನು ಗರುಡ ಪುರಾಣದ ಆಧಾರದಲ್ಲಿ ರಚಿಸಿದ್ದೆ. ಒಟ್ಟಾರೆ ಆ ಕಥೆ ಸ್ಮಶಾನ ವೈರಾಗ್ಯವನ್ನು ಧ್ವನಿಸುತ್ತಿತ್ತು. ಯಾವುದೇ ಕಾರಣದಿಂದ ಉಂಟಾಗುವ ವೈರಾಗ್ಯವು ಸ್ಥಿರವಾದಲ್ಲಿ ಅದು ವೈಷಮ್ಯವನ್ನು ನಿವಾರಿಸುತ್ತದೆ. ವೈಮನಸ್ಯವನ್ನು ತೊಡೆಯುತ್ತದೆ. ಅಂತಹ ವೈರಾಗ್ಯವನ್ನೂ ಗರುಡ ಪುರಾಣ ಗಮನಕ್ಕೆ ತರುತ್ತದೆ.

ಸ್ಮಶಾನ ವೈರಾಗ್ಯ


ಯಾರದೇ ಶವಸಂಸ್ಕಾರದ ಸಂದರ್ಭದಲ್ಲಿ ಜನರನ್ನು ಗಮನಿಸಿದರೆ ಭಾವುಕತೆಯ, ತಾತ್ವಿಕತೆಯ ಅಥವಾ ಆಧ್ಯಾತ್ಮಿಕತೆಯ ಪ್ರಭಾವವಿರುವವರು "ಇಷ್ಟೇ ಮನುಷ್ಯನ ಜೀವನ" ಎಂದು ಉದ್ಗರಿಸುತ್ತಾರೆ. ಏನೆಲ್ಲಾ ಮಾಡಿದರೂ, ಏನೆಲ್ಲಾ ಗಳಿಸಿದರೂ ಏನು ಹೊತ್ತುಕೊಂಡು ಹೋಗುತ್ತೇವೆ! ಹಿಡಿ ಮಣ್ಣು ಅಥವಾ ಹಿಡಿ ಬೂದಿ ಎಂದು ನಿಟ್ಟುಸಿರು ಬಿಡುತ್ತಾರೆ. ನಮ್ಮೊಡನೆ ಒಡನಾಡಿದ ಆಪ್ತರು, ಇಷ್ಟರು, ಪ್ರೀತಿಪಾತ್ರರು, ಸ್ನೇಹಿತರು ಶವವಾಗಿ ಬೆಂಕಿಯಲ್ಲಿ ಬೇಯುವುದನ್ನೋ ಅಥವಾ ಏಕಾಂತವಾಗಿ ತಾವೊಬ್ಬರೇ ನೆಲದಲ್ಲಿ ಮಣ್ಣಿನ ಗೊಬ್ಬರ ಹಾಕಿಕೊಂಡು ಮಲಗುವುದನ್ನೋ ನೋಡಿದಾಗ ನಾನೂ ಹೀಗೇ ಮುಂದೊಂದು ದಿನ ಎಂದು ನೇರವಾಗಿ ಆಲೋಚಿಸಲು ಭಯವಾಗಿ "ಮನುಷ್ಯ" ಎಂದು ಸಾಮಾನ್ಯೀಕರಿಸುತ್ತಾ "ಎಲ್ಲರೂ ಒಂದು ದಿನ ಹೀಗೆ ಹೋಗಬೇಕು" ಎಂದು ವಟಗುಟ್ಟುತ್ತಾರೆ. ಆಗ ಉಂಟಾಗುವುದೇ ಸ್ಮಶಾನ ವೈರಾಗ್ಯ. ಅದು ಸ್ಮಶಾನದಿಂದ ಹೊರಗೆ ಬರುವಷ್ಟರಲ್ಲಿ ಹೊರಟುಹೋಗಿರುತ್ತದೆ ಎಂದಿಟ್ಟುಕೊಳ್ಳಿ. ಆದರೆ, ಇಂತಹ ವೈರಾಗ್ಯವೇ, ಅದರ ಸ್ಥಿರತೆಯೇ ಸರ್ವಸಂಗ ಪರಿತ್ಯಾಗಿಗಳನ್ನು ಸೃಷ್ಟಿಸುವುದು. ತೀರ್ಥಂಕರರ ಪರಂಪರೆಯ ಆದಿನಾಥನ ವೈರಾಗ್ಯಕ್ಕೂ ನೀಲಾಂಜನೇಯ ಸಾವು ಹಿನ್ನೆಲೆಗಿತ್ತು.


ಪ್ರಾಣ ಪ್ರಯಾಣ

ಆಗ ನಾನು ಗರುಡ ಪುರಾಣವನ್ನು ಓದಿದಾಗ ಗ್ರಹಿಸಿದ್ದು ವೈರಾಗ್ಯದ ಸಾರವನ್ನೇ. ಪ್ರಾಣವಾಯುವಿನ ಸೂಕ್ಷ್ಮತೆಗಳನ್ನು ಪ್ರತಿಮಾರೂಪದಲ್ಲಿ, ಒಗಟುಗಳಲ್ಲಿ ವಿವರಿಸಿದಂತೆ ತೋರಿತು. ಪ್ರಸ್ತುತ ಜೀವನ ಮತ್ತು ಜೀವನದಾಚೆಯ ಮರ್ಮ; ಇವುಗಳನ್ನು ಅರಿತುಕೊಳ್ಳಲು ಸಾಧ್ಯವಾಗುವಂತಹ ಸೂಕ್ಷ್ಮ ಮಾರ್ಗಗಳನ್ನು, ಸಂವೇದನೆಗಳನ್ನು ಗ್ರಹಿಸುವಂತದ್ದು ಎಂದೇ ಭಾಸವಾಯಿತು. ಪ್ರಾಣವು ಚಲಿಸುವಂತದ್ದು ಮತ್ತು ಅದು ಚಲನೆಯಲ್ಲಿರುವುದು. ಹಾಗೆ ಚಲಿಸುವಾಗ ಅದನ್ನು ಮನಸ್ಸೆಂಬುದು ಹೇಗೆ ಗ್ರಹಿಸುತ್ತದೆ. ಬುದ್ಧಿ ಹೇಗೆ ವಿಶ್ಲೇಷಿಸಬಹುದು ಇತ್ಯಾದಿಗಳನ್ನು ಈ ಪ್ರಾಣದ ಪ್ರಯಾಣವನ್ನು ಸೂಚಿಸುವುದರಿಂದಲೇ ಹಾರುವ ಗರುಡನ ಪ್ರತಿಮೆ ಇಲ್ಲಿ ರೂಪಕವಾಗಿದೆ ಎಂದು ಗ್ರಹಿಸಿದೆ. ಆದರೆ ಇದು ಬರಿಯ ಒಂದು ಮಗ್ಗುಲಿನ ಆಲೋಚನೆಯಾಗುತ್ತದೆ. ಆದರ ಆಳ ಮತ್ತು ವಿಸ್ತಾರ ಜೊತೆಗೆ ನಂತರ ಸೇರ್ಪಡೆಯಾದ ಹುನ್ನಾರಗಳನ್ನೂ ಅಧ್ಯಯನ ವ್ಯಾಪ್ತಿಯು ಹಿರಿದಾದಂತೆ ತಿಳಿಯುತ್ತದೆ. ಆದರೆ ಹುನ್ನಾರವನ್ನು ತಿಳಿಯುವ ಮುನ್ನ ವಿಸ್ತಾರವನ್ನು ತಿಳಿಯುವ ಅಗತ್ಯತೆ ಖಂಡಿತ ಇದೆ.



ಗರುಡ ಪುರಾಣವನ್ನು ಓದಿದರೆ ವೈರಾಗ್ಯವುಂಟಾಗಿ ತಮ್ಮ ಕುಟುಂಬವನ್ನು ತೊರೆಯಬಹುದು ಅಥವಾ ತಮ್ಮ ವಂಶಾಭಿವೃದ್ಧಿಗೆ ತೊಡಕಾಗಬಹುದೆಂದು ನಿಷೇಧವನ್ನು ಹೇರಿರಬೇಕೆಂದು ವಿನಯಕುಮಾರ್ ಎಂಬ ಗೌರಿ ಪುರೋಹಿತರು ತಮ್ಮ ಅಂತರ್ಜಾಲದ ಗೋಡೆಯ ಮೇಲೆ ಬರೆದುಕೊಂಡಿದ್ದರು. ಗರುಡ ಪುರಾಣ ಉಂಟುಮಾಡುವ ವೈರಾಗ್ಯದ ಗಾಢ ಪ್ರಭಾವವನ್ನು ಗಮನಿಸಿರುವ ನನಗೆ ಇದು ನಿಜವೆನಿಸುತ್ತದೆ. ಅವರು ಹಾಗೆಯೇ ಮುಂದುವರಿಯುತ್ತಾ "ಇದನ್ನು ಸಾವು ಸಂಭವಿಸಿದಾಗ ಓದುವುದರಿಂದ ಹದಿನೈದು ದಿನಗಳ ಅಪರ ಕಾರ್ಯದ ವೇಳೆಯಲ್ಲಿ ಸಂಬಂಧಿಕರಲ್ಲಿ ವೈರಾಗ್ಯವು ನೆಲೆಸಿ, ಸಾವು ಎಂಬುದು ಅಂತಹ ಆಘಾತಕಾರಿಯಾದ ಅವಘಡ ಅಲ್ಲ, ಸಹಜವಾದದ್ದು, ನೈಸರ್ಗಿಕವಾದದ್ದು ಎಂಬ ಅರಿವು ಉಂಟಾಗಿ ಮನಸ್ಸಿಗೆ ಶಾಂತಿ ಲಭಿಸಲಿ ಎಂಬ ಉದ್ದೇಶವೇ ಹೊರತು ಬೇರೆ ಏನೂ ಇಲ್ಲ. ಕಾಲಾನಂತರದಲ್ಲಿ ಇದು ವಾಡಿಕೆಯಾಯಿತು. ಈ ಪುರಾಣವನ್ನು ಯಾರು ಬೇಕಾದರೂ, ಯಾವಾಗಬೇಕಾದರೂ ಮತ್ತು ಎಲ್ಲಿ ಬೇಕಾದರೂ ಓದಬಹುದು" ಎನ್ನುತ್ತಾ ಗರುಡ ಪುರಾಣದ ಇತರ ವಿವರಗಳನ್ನು ನೀಡುತ್ತಾರೆ.





ಪ್ರಾಣ ಎಂದರೆ ಏನು?


ಗೌಡಪಾದ ಕಾರಿಕದಲ್ಲಿ ಪ್ರಾಣಕ್ಕೆ ಸಂಬಂಧಿಸಿದಂತೆ ಘಟಾಕಾಶ ಮತ್ತು ಮಹಾಕಾಶಗಳ ಉಪಮೆ ದೊರಕುತ್ತದೆ. ಇದೊಂದು ಸುಂದರವಾದ ತಾತ್ವಿಕ ಪ್ರತಿಮೆ. ಮಡಿಕೆಯೊಳಗೆ ಅವಕಾಶವಿದೆ. ಮಡಿಕೆಯ ಹೊರಗೆಯೂ ಬಯಲಿನಲ್ಲಿ ಅವಕಾಶವಿದೆ. ಮಣ್ಣಿಂದ ಮಾಡಿರುವಂತಹ ಮಡಿಕೆಯ ಭೌತಿಕ ಭಾಗವು ಒಡೆದು ಹೋದ ಮೇಲೆ ಅದರ ಒಳಗಿದ್ದ ಅವಕಾಶವು ಹೊರಗಿದ್ದ ಅವಕಾಶಕ್ಕೆ ಸೇರಿ ಹೋಗುತ್ತದೆ. ಒಳಗಿದ್ದ ಸ್ಪೇಸ್ ಹೊರಗಿನ ಸ್ಪೇಸ್‌ದೇ. ಈ ಎರಡಕ್ಕೂ ಭಿನ್ನತೆಗಳೇನಿಲ್ಲ, ಆದರೆ, ಭಿನ್ನತೆ ಇರುವಂತೆ ತೋರಿದ್ದು ಮಡಿಕೆಯಿಂದ. ಅದು ಒಡೆದುಹೋದರೆ ಎರಡು ಎಂಬ ಶಬ್ದವನ್ನೇ ಬಳಸುವಂತಿಲ್ಲ, ಅಷ್ಟರಮಟ್ಟಿಗಿನ ಒಂದೇ ಆಗಿರುವಿಕೆ.

ಶವಸಂಸ್ಕಾರದ ಸಮಯದಲ್ಲಿ ಮಡಿಕೆಯಲ್ಲಿ ನೀರಿಟ್ಟು, ಅದನ್ನು ಹೆಗಲ ಮೇಲಿಟ್ಟುಕೊಂಡು, ಅದಕ್ಕೊಂದು ತೂತಿಟ್ಟು, ಚಿತೆಯ ಸುತ್ತ ಪ್ರದಕ್ಷಿಣೆ ಮಾಡಿ ಅದನ್ನು ಕೈ ಬಿಡುತ್ತಾರೆ. ಮಡಿಕೆ ಕೆಳಗೆ ಬಿದ್ದು ಒಡೆದುಹೋಗುತ್ತದೆ. ಅದೊಂದು ಸುಂದರ ಮತ್ತು ತಾತ್ವಿಕ ರೂಪಕ. ಮಡಿಕೆಯಲ್ಲಿ ಸೋರುವ ನೀರು ಬದುಕನ್ನು ಸಂಕೇತಿಸಿದರೆ, ಮಡಿಕೆಯ ಒಳಭಾಗದ ಅವಕಾಶ ಜೀವ ಅಥವಾ ಪ್ರಾಣವನ್ನು ಸಂಕೇತಿಸುತ್ತದೆ. ಅದು ಇನ್ನು ಇಲ್ಲ, ಮಡಿಕೆ ಬಿದ್ದು ಒಡೆದು ಘಟಾಕಾಶ ಮಹಾಕಾಶವನ್ನು ಸೇರಿತು ಎಂದಾಗುತ್ತದೆ.

"ಮಣ್ಣಿಂದ ಕಾಯ, ಮಣ್ಣಿಂದ" ಎಂದು ಹಾಡುವ ಪುರಂದರದಾಸರು, "ಗೂಂಘಟ್ ಕಾ ಪಟ ಖೋಲರೇ" ಎಂದು ತುಳಸೀದಾಸರು ಹೇಳುವುದೂ ಇದಕ್ಕೆಯೇ. ದೇಹವನ್ನು ಮಡಿಕೆಗೆ ಹೋಲಿಸುವುದು ಅದು ನಶ್ವರ ಎಂದು ಮಾತ್ರವಲ್ಲ, ಅದರೊಳಗಿನ ಪ್ರಾಣದ ಸ್ಥಿತಿಗತಿಗಳನ್ನೂ ಮತ್ತು ಅದರ ಗಮನ ಹಾಗೂ ಗಮ್ಯಗಳನ್ನೂ ಗುರುತಿಸುವುದಕ್ಕೆ. ಸಾಕಾರದಿಂದ ನಿರಾಕಾರಕ್ಕೆ ಒಯ್ಯಲು, ಮಡಿಕೆಯಿಂದ ಅದರೊಳಗಿನ 'ಖಾಲಿ' ಅವಕಾಶಕ್ಕೆ ಒಯ್ಯುತ್ತಾರೆ. ಆ ಖಾಲಿಯ ಖಾಲಿತನವು ಈ ಅಸ್ತಿತ್ವದಲ್ಲಿ ಅದೆಷ್ಟು ಮಹತ್ವದ್ದು ಎಂಬ ಅರಿವನ್ನು ಮತ್ತು ಪ್ರಜ್ಞೆಯನ್ನು ಮೂಡಿಸಲು ದಾಸರು, ಶರಣರು, ಅನುಭಾವಿಗಳು, ದಾರ್ಶನಿಕರು, ಸಂತರು ಯತ್ನಿಸುತ್ತಾರೆ. ಈ ಅರಿವು ಮತ್ತು ಪ್ರಜ್ಞೆಯನ್ನು ಹೊಂದಿರುವ ಇವರ್‍ಯಾರೂ ತಮ್ಮ ಧಾರ್ಮಿಕ ಚೌಕಟ್ಟಿಗೂ ಅಂಟಿಕೊಳ್ಳುವುದಿಲ್ಲ. ಹಾಗಾಗಿ ಯಾವುದೇ ಧಾರ್ಮಿಕ ಹಿನ್ನೆಲೆಯಿಂದ ಬಂದಿರುವವರಾದರೂ ಅವರು ಅದನ್ನು ಮೀರಿರುವ ಕುರುಹುಗಳನ್ನು ಸ್ಪಷ್ಟವಾಗಿ ಕಾಣಬಹುದಾಗಿರುತ್ತದೆ. ಏಕೆಂದರೆ ಧಾರ್ಮಿಕತೆಯ ಚೌಕಟ್ಟೂ ಮಡಿಕೆಯ ಭೌತಿಕ ಘಟವೇ ಆಗಿರುತ್ತದೆ. ಅದನ್ನೂ ಅವರು ಸಹಜವಾಗಿ, ಬಹಳ ಸಹಜವಾಗಿ ಅದನ್ನು ಮೀರಿಯೇ ಮೀರುತ್ತಾರೆ. ಏಕೆಂದರೆ ಅವರ ಪ್ರಯಾಣ ಅನಂತತೆಯ ಕಡೆಗೇ ಆಗಿರುತ್ತದೆ. ಅಂತಗೊಳಿಸುವ ಯಾವುದೇ ಚೌಕಟ್ಟುಗಳನ್ನು ಮೀರಬೇಕು. ಘಟಗಳು ಒಡೆಯಬೇಕು.


ಇಂಥಾ ಪ್ರಾಣ ಎಂಬ ಮಡಿಕೆಯ ಖಾಲಿತನವನ್ನು ಇನ್ನೂ ಸೂಕ್ಷ್ಮ ಪ್ರಭಾವಗಳ ಪ್ರಕಾರ ವಿಶ್ಲೇಷಿಸುವ ಅಥವಾ ತೋರಿಸುವ ಸಾಹಸವನ್ನು ಗರುಡ ಪುರಾಣ ಮಾಡುತ್ತದೆ. ಅಂದಮಾತ್ರಕ್ಕೆ ತಾತ್ವಿಕವಾಗಿ ಗರುಡ ಪುರಾಣ ಬಹಳ ಅಪರೂಪದ ಮತ್ತು ಉತ್ಕೃಷ್ಟ ಕೃತಿಯೆಂದೇನಲ್ಲ. ಅದು ತನ್ನ ಮೂಲ ಸ್ವರೂಪದಲ್ಲಿಯೇ ಉಳಿದಿದ್ದರೆ ಹಾಗಿರುತ್ತಿತ್ತೇನೋ. ಆದರೆ, ಅದರೊಳಗೆ ಬೇರೇನೇನೋ ನುಸುಳಿಬಿಟ್ಟಿವೆ. ಅದರ ತಾತ್ವಿಕ ಗಾಂಭೀರ್ಯವನ್ನು ಕಲುಷಿತಗೊಳಿಸಿವೆ. ತಾತ್ವಿಕ ಮೂಲಗಳನ್ನು ಕಲುಷಿತಗೊಳಿಸುವ ಕ್ರಿಯೆ ನಮ್ಮ ಜನಕ್ಕೆ ಹೊಸತೇನೂ ಅಲ್ಲ. ಅಧ್ಯಯನಗಳಲ್ಲಿ ನಮಗೆದುರಾಗುವ ಮುಖ್ಯ ಸಮಸ್ಯೆಯೇ ನುಸುಳಿರುವಂತಹ ಅನ್ಯವಸ್ತುಗಳನ್ನು ಬೇರ್ಪಡಿಸುವುದು. ಶುದ್ಧರೂಪವನ್ನು ಗ್ರಹಿಸಲು ಯತ್ನಿಸುವುದು.

ಸಾವು; ಈ ವಿಷಯ ಭಾವುಕತೆ ಮಾತ್ರವಲ್ಲ, ತಾತ್ವಿಕವಾಗಿಯೂ ಬಹಳ ಸುಂದರ, ಆಳ ಮತ್ತು ವಿಸ್ತಾರವನ್ನು ಹೊಂದಿರುವಂತಹದ್ದು. ಪರರ ಸಾವಿನ ಬಗ್ಗೆ ಆಲೋಚಿಸಿದರೆ ತತ್ಕಾಲದ ಸ್ಮಶಾನ ವೈರಾಗ್ಯವಷ್ಟೇ ಲಭ್ಯ. ಆದರೆ ತನ್ನ ಜೀವ, ತನ್ನ ಪ್ರಾಣ ಪ್ರಯಾಣ, ತನ್ನ ಬದುಕು ಕೊನೆಗೊಳ್ಳುವ ರೀತಿ, ತಾನು ಹೆಣವಾಗುವ ಬಗೆ, ತನ್ನ ಮರಣಾನಂತರದ ತನ್ನ ಅಸ್ತಿತ್ವದ ಬಗ್ಗೆ ಜಿಜ್ಞಾಸೆ; ಇವು ವ್ಯಕ್ತಿಯ ಚಿಂತನಾಕ್ರಮಕ್ಕೆ ವಿಶಿಷ್ಟವಾದ ಹದವನ್ನು ಒದಗಿಸುವುದಲ್ಲದೇ ತಾತ್ವಿಕ ಗಾಂಭೀರ್ಯವನ್ನೂ ಒದಗಿಸುತ್ತದೆ.




ಏನೇ ಆಗಲಿ, ಗರುಡ ಪುರಾಣವು ಸಾವಿನ ವಿಷಯವಾದ್ದರಿಂದ ಬಹಳ ಗಂಭೀರವಾಗಿಯೂ, ಹಲವು ಅನ್ಯ ಚಿಂತನೆಯ ಎಡಬಿಡಂಗಿಗಳು ಮಧ್ಯೆ ನುಸುಳಿರುವುದರಿಂದ ಕಾಮಿಡಿಗಳನ್ನೂ ನೋಡಬಹುದು. ಅದರೂ ಈ ಗರುಡ ಪುರಾಣವನ್ನು ಇನ್ನೂ ಅನೇಕ ಕಾರಣಗಳಿಂದ ಮೃತರ ಮನೆಗಳಲ್ಲಿ ಓದುತ್ತಾರೆ. ಅವನ್ನು ಮುಂದೆ ತಿಳಿಯೋಣ. ●

ವ್ಯಾಪಾರವನ್ನು ಧರ್ಮದೊಂದಿಗೆ ಮೇಳೈಸಿದರೆ ಪ್ರಚಂಡ ಲಾ



ನಮ್ಮ ದೇಶದ ಐಐಎಮ್‌ಗಳಲ್ಲಿ ಹಾಗೂ ಎಮ್‌ಬಿಎ ಕೋರ್ಸುಗಳಲ್ಲಿ 'ವ್ಯಾಪಾರವನ್ನು ಧರ್ಮದೊಂದಿಗೆ ಮೇಳೈಸಿದರೆ ಆಗಬಹುದಾದ ಪ್ರಚಂಡ ಲಾಭ' ಎಂಬ ವಿಷಯದ ಮೇಲೆ ಒಂದು ಹೊಸ ಪಠ್ಯವನ್ನು ಪರಿಚಯಿಸಬೇಕು. ಯಾಕೆಂದರೆ ಭಾರತದವರಂತೆ ದೇವರು ಮತ್ತು ಧರ್ಮವನ್ನು ಇಷ್ಟೊಂದು ಲಾಭಕರವಾಗಿ ವ್ಯಾಪಾರದಲ್ಲಿ ಬಳಸುವ ಮಾರ್ಕೆಟಿಂಗ್ ತಂತ್ರ ಜಗತ್ತಿನಲ್ಲಿ ಬೇರೆ ಯಾರಿಗೂ ಗೊತ್ತಿಲ್ಲ!




ಪ್ರಸಕ್ತ ಸಾಲಿನಲ್ಲಿ ಬಾಬಾ ರಾಮ್‌ದೇವ್ ಅವರ ಪತಂಜಲಿ ಆಯುರ್ವೇದ ಸಂಸ್ಥೆ 10,000 ಕೋಟಿ ರೂ. ಆದಾಯ ಗಳಿಸುವ ಸಾಧ್ಯತೆ ಇದೆ ಎಂಬ ವರದಿಯಿದೆ. ಕಾರಣ ಬಿಜೆಪಿ ರಾಜಕಾರಣಿಗಳ ಅಕ್ರಮ ಗಳಿಕೆಯೆಲ್ಲಾ ಈ ಕಂಪನಿಯ ಬಂಡವಾಳದಲ್ಲಿ ತೊಡಗಿಸಲಾಗಿದೆ ಎಂಬ ಆಪಾದನೆಗಳಿವೆ. ಪತಂಜಲಿ ಆಯುರ್ವೇದದ ಸಂಸ್ಥೆಯು ನೆಸ್ಲೆ ಪಿಜಿ ಹಾಗೂ ಹಿಂದೂಸ್ಥಾನ್ ಯುನಿಲಿವರ್ ನಂತಹ ಬಹುರಾಷ್ಟ್ರೀಯ ಕಂಪನಿಗಳಿಗೆ ಸಖತ್ ಪೈಪೋಟಿ ನೀಡಿದೆ ಎಂಬ ಪ್ರಚಾರ (ಪೇಡ್ ಸುದ್ದಿ) ಜೋರಾಗಿ ಮಾಡಲಾಗುತ್ತಿದೆ. ಆದರೆ ನಿಜವಾಗಿ ಬಾಬಾ ರಾಂದೇವನಿಗೆ ಮುಂದೆ ದೊಡ್ಡ ಸ್ಪರ್ಧೆ ಇರುವುದು ಬಹುರಾಷ್ಟ್ರೀಯ ಕಂಪನಿಗಳಿಂದ ಅಲ್ಲ, ಅವನಿಗೆ ಮುಖ್ಯ ಸ್ಪರ್ಧೆ ಕೊಡುವವರು ಇತರ ಕಾವಿಧಾರಿಗಳು ಹಾಗೂ ಧಾರ್ಮಿಕ ಮಾಫಿಯಾದವರು. ಉದಾಹರಣೆಗೆ: ಬೆಂಗಳೂರಿನ ಅರೆ-ಕನ್ನಡಿಗ ಶ್ರೀ ಶ್ರೀ ರವಿಶಂಕರ್ ಗುರೂಜಿ ಸಹ 'ಶ್ರೀ ಶ್ರೀ ಆಯುರ್ವೇದ' ಎಂಬ ಕಂಪನಿ ಸ್ಥಾಪಿಸಿದ್ದು ಈಗಾಗಲೇ ಅನೇಕ ಆಯುರ್ವೇದ ಔಷಧ, ಮಹಿಳೆಯರ ಸೌಂದರ್ಯ ಪ್ರಸಾಧನಗಳು, ಗ್ರೀನ್ ಟೀ ಹಾಗೂ ಓಜಸ್-ವಿಟಾ ಆರೋಗ್ಯ ಪೇಯಗಳನ್ನು ಮಾರುಕಟ್ಟೆಗೆ ತಂದು ನೂರು ಕೋಟಿಯ ಗುರಿ ತಲುಪಿದ್ದಾರಂತೆ. ಅದರಂತೆ ಉಡುಪಿಯ ಬಾರಕೂರು ಪೀಠದ ಬಂಟಶ್ರೀ ಸಂತೋಷ ಸ್ವಾಮಿ ಸಹ ತನ್ನದೇ ಆಯುರ್ವೇದ ಉತ್ಪನ್ನಗಳ ಕಂಪನಿ ಸ್ಥಾಪಿಸಿದ್ದಾರೆ.

ಅದಕ್ಕಿಂತ ಹೆಚ್ಚಾಗಿ ಇಸ್ಕಾನ್ (ಹರೇಕೃಷ್ಣ) ಪಂಥಿಗಳು ಕೋಟ್ಯಾಂತರ ಟರ್ನ್‌ಓವರ್ ಇರುವ ಸರಕಾರಿ ಯೋಜನೆಯಾದ ಶಾಲೆಗಳ ಮಧ್ಯಾಹ್ನದ ಬಿಸಿಯೂಟದ ಗುತ್ತಿಗೆ ತಮ್ಮ ಹಿಡಿತದಲ್ಲಿ ಇಟ್ಟುಕೊಂಡಿದ್ದಾರೆ. ಕೇವಲ ಕರ್ನಾಟಕ ಮಾತ್ರವಲ್ಲ ಈಗ ಬಿಜೆಪಿ ಆಡಳಿತವಿರುವ ಎಲ್ಲಾ ಉತ್ತರ ಭಾರತೀಯ ರಾಜ್ಯಗಳಲ್ಲಿ ಸಹಿತ ಎಲ್ಲಾ ಸರಕಾರಿ ಶಾಲೆಗಳ ಬಿಸಿಯೂಟದ ಗುತ್ತಿಗೆ ಹರೇಕೃಷ್ಣದವರು ಕೈವಶ ಮಾಡಿಕೊಂಡು ವಾರ್ಷಿಕ ಇನ್ನೂರು ಕೋಟಿ ರೂಪಾಯಿಗಳಿಗೂ ಹೆಚ್ಚು ನಿವ್ವಳ ಲಾಭ ಗಳಿಸುತ್ತಿದ್ದಾರೆ. ಜತೆಗೆ ಬೆಂಗಳೂರಿನ ಇಸ್ಕಾನ್‌ನವರು ರಾಮನಗರ ಜಿಲ್ಲೆಯ ಹಳ್ಳಿಗಳಲ್ಲಿ ಸಾವಿರಾರು ಎಕರೆ ಸರಕಾರಿ ಭೂಮಿ ಖರೀದಿಸಿ ಆರ್ಗಾನಿಕ್ ತರಕಾರಿ ಬೆಳೆದು ಅದನ್ನು ಹೈಫೈ ಮಾಲ್‌ಗಳಲ್ಲಿ ಶ್ರೀಮಂತ ಗ್ರಾಹಕರಿಗೆ ದುಪ್ಪಟ್ಟು ಬೆಲೆಯಲ್ಲಿ ಮಾರಿ ಭಾರಿ ಲಾಭ ಮಾಡಿಕೊಳ್ಳುತ್ತಿದ್ದಾರೆ. ಅವರಿಗೆ ಇದೆಲ್ಲಾ ಸಾಧ್ಯವಾಗಿದ್ದು ಕೇವಲ ಕೃಷ್ಣ ದೇವರ ಹಾಗೂ ವೈಷ್ಣವ ಧರ್ಮದ ಹೆಸರು ತಮ್ಮ ವ್ಯಾಪಾರಕ್ಕೆ ಜೋಡಿಸಿದ್ದರಿಂದ ಮಾತ್ರ.

ಈ ವಿಷಯದಲ್ಲಿ ಕಾಮಿಸ್ವಾಮಿ ಬಿಡದಿ ನಿತ್ಯಾನಂದನೂ ಹಿಂದೆ ಬಿದ್ದಿಲ್ಲ, ಅವನೂ ವಯಾಗ್ರಾದಂತಹ ಆಯುರ್ವೇದ ಉತ್ಪನ್ನಗಳ ಮಾರಾಟ ಮಾಡಲಿದ್ದಾನಂತೆ. ಜೈಲಿನಲ್ಲಿರುವ ಅಪ್ಪ-ಮಗ ಜೋಡಿ ಆಸಾರಾಮ್ ಬಾಪು ಮತ್ತು ನಾರಾಯಣ ಸಾಯಿ ಸಹ ತನ್ನ ಶಿಷ್ಯ ಹಾಗೂ ಬಿಜೆಪಿಯ ಹೊಸ ರಾಜ್ಯಸಭಾ ಸದಸ್ಯ ಸುಬ್ಬು ಸ್ವಾಮಿಯ ಸಹಾಯದಿಂದ ಜೈಲಿನಿಂದ ಬಿಡುಗಡೆ ಆದಕೂಡಲೇ ತನ್ನ ಸಿಂಧಿ-ಗುಜರಾತಿ ನಾಟಿ ಔಷಧ ಹಾಗೂ ಗುಜರಾತಿ-ಸಿಂಧಿಗಳ ಅತಿ ಪ್ರಿಯ ರಜ್ವಾಡಿ ಚಹ ಮತ್ತು ಢೋಕ್ಲಾ-ಗಾಟಿಯಾದಂತಹ ದೇಶಿ ತಿನಿಸು ತಯಾರಿಸುವ ಕಂಪನಿಯನ್ನು ಅಹಮದಾಬಾದಿನಲ್ಲಿ ಸ್ಥಾಪಿಸುವ ವ್ಯವಸ್ಥೆ ಜೈಲಿನಿಂದಲೇ ಇತರರ ಮೂಲಕ ಮಾಡಿಕೊಂಡಿರುವನಂತೆ. ಇದಕ್ಕೂ ಬಂಡವಾಳ ರಾಜಕಾರಣಿಗಳ ಕಪ್ಪು ಹಣ. ನಮ್ಮ ಕರಾವಳಿಯ ಬ್ರಾಹ್ಮಣರ ತುಳು ಮಾತನಾಡುವ ಶೂದ್ರ ಪೈಲ್ವಾನ್ ಸ್ವಾಮಿಯೂ ವಿಹಿಂಪ ಮುಖಾಂತರ ತನ್ನ ಔಷಧ ಕಂಪನಿಯನ್ನು ಗುರುಪುರ ಅಥವಾ ಮೂಡಬಿದ್ರಿಯ ಹತ್ತಿರ ಮೋಹನಾಳ್ವ ಸಹಾಯದಿಂದ ಅಥವಾ ಕಾವಿ ಲುಂಗಿಧಾರಿ ಉದ್ಯಮಿ ಭೂತನಾಥ ಶೆಟ್ಟಿಯ ಸಹಾಯದಿಂದ ಸ್ಥಾಪಿಸಲಿದ್ದಾರಂತೆ. ಒಟ್ಟಾರೆ ಕಾವಿ ವೇಷದ ಉದ್ಯಮಿಗಳಿಗೆ ಹಾಗೂ ಧಾರ್ಮಿಕ ಮಾಫಿಯಾಗಳಿಗೆ ಅಚ್ಛೇ ದಿನ್ ಬಂದೇಬಿಟ್ಟಿದೆ.

- ಕ್ಷಿತಿಜ್ ಕೆ.ಹೆಗ್ಡೆ, ಮಂಗಳೂರು

ಕೇರಳಿಗರು ಸರಿಯಾಗೇ 'ಪೋ ಮೋನೆ.. ಅಂದರು



ಪಂಚರಾಜ್ಯಗಳ ಚುನಾವಣಾ ಫಲಿತಾಂಶ ಹೊರ ಬಂದಿದೆ. ಅಸ್ಸಾಮ್ ಹೊರತುಪಡಿಸಿದರೆ ಬೇರೆಲ್ಲೂ ಮೋದಿಯ ಆಟ ನಡೆಯಲೇ ಇಲ್ಲ, ಹಾಗಾಗಿ ಅಧಿಕಾರದಲ್ಲಿರದ ಕಾಂಗ್ರೆಸ್‌ನ ಹಿನ್ನಡೆಯನ್ನೇ ತಮ್ಮ ಗೆಲುವು ಎಂಬಂತೆ ಬಿಂಬಿಸಿಕೊಳ್ಳುತ್ತಾ ತಮ್ಮ ಪಕ್ಷದ ಕೆಳಮಟ್ಟದ ಸಾಧನೆಯನ್ನು ಈ ಮೂಲಕ ಚೆಡ್ಡಿಗಳು ಜಾಣತನದಿಂದ ಮುಚ್ಚಿಡುತ್ತಿದ್ದಾರೆ. ಬ್ರಾಹ್ಮಣರ ಪ್ರಭಾವವಿರುವ ತಿರುವನಂತಪುರದಲ್ಲಿ ತನ್ನ ವೈಯಕ್ತಿಕ ವರ್ಚಸ್ಸಿನಿಂದ ಅಭ್ಯರ್ಥಿಯೊಬ್ಬ ಗೆದ್ದು ಪಡೆದಂತಹ ಒಂದು ಸೀಟನ್ನೇ ಚೆಡ್ಡಿಗಳು ಪಕ್ಷದ ಭಾರೀ ಗೆಲುವೆಂಬಂತೆ ಬಿಂಬಿಸಿಕೊಂಡು ಬೀಗುತ್ತಿರುವುದು ಕೂಡ ಅವರ ಈ ದರಿದ್ರ ಸ್ಥಿತಿಯನ್ನೇ ಎತ್ತಿ ತೋರಿಸುವಂತಿದೆ.

ಕೇರಳಿಗರು ತಮಿಳರಷ್ಟು ಭಾಷಾಭಿಮಾನಿಗಳಲ್ಲ; ಅದೇರೀತಿ ಕನ್ನಡಿಗರಂತೆ ನಿರಭಿಮಾನಿಗಳೂ ಖಂಡಿತ ಅಲ್ಲ. ಕಾರಣ ಇಂದಿನ ಜಾಗತೀಕರಣವೆಂಬ 'ಗ್ಲೋಕಲ್ (Glocal) ಯುಗ' ಬರುವುದಕ್ಕೂ ಮೊದಲೇ ಕೇರಳಿಗರು ಕೇರಳಕ್ಕಷ್ಟೇ ಸೀಮಿತವಿರದೇ ಎಲ್ಲಾ ಕಡೆ ಹಂಚಿಹೋಗಿದ್ದರು. ವಿಶ್ವದ ಯಾವ ಊರಿಗೆ ಹೋದರೂ ಅಲ್ಲೊಬ್ಬನಾದರೂ ಮಲಯಾಳಿ ಇದ್ದಿರಲೇಬೇಕು. ಇದು ಗಂಡಸರಿಗಷ್ಟೆ ಸೀಮಿತವಲ್ಲ; ಮಲಯಾಳಿ ಹೆಂಗಸರೂ ನರ್ಸ್‌ಗಳಾಗಿ ಗೊತ್ತಿಲ್ಲದ ಊರಲ್ಲೆಲ್ಲ ದುಡಿಯುತ್ತಿದ್ದಾರೆ.

ಮೆಣಸಿನಕಾಯಿಯಾಕಾರದ ಈ ಸಣ್ಣ ರಾಜ್ಯ ಕೇರಳ ಹಲವಾರು ಏರುಪೇರುಗಳನ್ನು ಕಂಡಂತಹ ನಾಡು. ಸುಮಾರು ನೂರು ವರ್ಷದ ಹಿಂದೆ ಸ್ವಾಮಿ ವಿವೇಕಾನಂದರಿಂದ 'ಹುಚ್ಚರ ಸಂತೆ' (Lunatic asylum) ಎಂದು ಕರೆಸಿಕೊಂಡಿದ್ದ ಈ ನಾಡಿನ ಇಂದಿನ ಸ್ಥಿತಿಗತಿ ಮೊದಲಿನಂತಿಲ್ಲ. ಅವತ್ತಿನ ಮೌಢ್ಯ ಹಾಗು ಅತಿರೇಕದ ಜಾತೀಯತೆ ಮಾಯವಾಗಿ ಈಗ ಈ ನಾಡು ಇಂದು ದೇಶದ ನಂಬರ್ ಒನ್ ಸಾಕ್ಷರ ನಾಡೆಂಬ ಹೆಗ್ಗಳಿಕೆಯನ್ನು ಹೊಂದಿದೆಯಲ್ಲದೇ ದೇಶವನ್ನು ಕಾಡುತ್ತಿರುವ ಭ್ರೂಣಹತ್ಯೆ, ಲಿಂಗ ತಾರತಮ್ಯ ವಿಚಾರದಲ್ಲೂ ಇತರರಷ್ಟು ಹಾದಿ ತಪ್ಪಿಹೋಗದೇ ಪುರುಷ ಹಾಗು ಸ್ತ್ರೀ ಲಿಂಗಾನುಪಾತ ಹೆಮ್ಮೆಪಡುವಂತಹ ಮಟ್ಟದಲ್ಲಿದೆ.

ಹಂಪೆ ಎನ್ನುವ ಊರು ಹೇಗೆ 'ಪಾಳು' ಎನ್ನುವ ಪದಕ್ಕೆ ಪರ್ಯಾಯವಾಗಿ ಬಳಸಲ್ಪಡುತ್ತಿದೆಯೋ ಅದೇರೀತಿ ಸೋಮಾಲಿಯಾ-ಇಥಿಯೋಪಿಯಾಗಳೂ ದರಿ... ಪರ್ಯಾಯವಾಗಿ ಬಳಸಲ್ಪಡುತ್ತಿವೆ. ತನ್ನ ಸಾಮಾನ್ಯ ಜ್ಞಾ... ತನ್ನ ಡಿಗ್ರಿ ಸರ್ಟಿಫಿಕೇಟ್‌ನಂತೆಯೇ ಢೋಂಗಿ ... ಹಲವಾರು ಬಾರಿ ಸಾಬೀತುಪಡಿಸಿದ್ದ ವೆ... ಮಹಾನುಭಾವ ಕೇರಳದಲ್ಲೂ ಹೋಗಿ ಕೇರಳ... ಸೋಮಾಲಿಯಾಕ್ಕೆ ಹೋಲಿಸಿ ಉಗಿಸಿಕೊಂಡು ಬಂದಿ... ಸ್ವಾಭಿಮಾನಿಗಳಾದ ಕೇರಳಿಗರು ಈತ ಪ್ರಧಾನಿ ಎನ್ನುವು... ಲೆಕ್ಕಕ್ಕೆ ತೆಗೆದುಕೊಳ್ಳದೇ ತಮ್ಮದೇ ಭಾಷೆಯಲ್ಲಿ ... ಮೋನೆ (ಹೋಗಲೇ ಮಗನೇ..) ಮೋದಿ' ಎಂದು ... ಉಗಿದು ಅಟ್ಟಿದ್ದರು.

ಚುನಾವಣೆ ಘೋಷಣೆಯಾದ ಬಳಿಕ ಕೇ... ಪರವೂರಿನ ದೇಗುಲದಲ್ಲಿ ಪಟಾಕಿ ಸಿಡಿದು ... ನೋವುಗಳು ಸಂಭವಿಸಿದಾಗ ಅದರ ಲಾಭ ಗಿಟ್ಟಿಸಿಕೊ... ತಕ್ಷಣ ಓಡಿಬಂದ ಮೋದಿ ನಂತರ ಅದು ... ದೇಗುಲದವರದ್ದೇ ರಾಜಕೀಯ ಕಿತಾಪತಿಯ ಎಫೆಕ್ಟ್ ... ತಿಳಿದು ಸಪ್ಪೆಮೋರೆ ಹಾಕಿ ವಾಪಸಾಗಿದ್ದ. ಡೆಲ್ಲಿಯ ಹ... ಅಥವ ಉತ್ತರ ಭಾರತದಲ್ಲೆಲ್ಲೋ ಇಂತಹ ಅನಾ... ನಡೆದಿದ್ದರೆ ಸ್ಥಳಕ್ಕೆ ಭೇಟಿ ಕೊಡುವುದು ಒಂದು ರೀ... ಸೌಜನ್ಯ. ಆದರೆ ಇಷ್ಟು ದೂರಕ್ಕೆ ಏಕಾಏಕಿ ದೌಡಾ... ಬರುವ ಅಗತ್ಯತೆ ಖಂಡಿತಾ ಇದ್ದಿರಲಿಲ್ಲ. ಯಾಕೆ... ಅನೇಕ ಸಾವುನೋವುಗಳು ಸಂಭವಿಸಿದ ಈ ದುರಂ... ಎಲ್ಲವೂ ಗಲಿಬಿಲಿ ಗೊಂದಲಗಳು ಇದ್ದಿರುವಾಗ ... ದೊಡ್ಡ ವಿವಿಐಪಿಯೊಬ್ಬ ಏಕಾಏಕಿ ಬಂದರೆ ... ಕಟ್ಟುನಿಟ್ಟಿನ ಭದ್ರತಾ ವ್ಯವಸ್ಥೆ ಇನ್ನಿತ್ಯಾದಿ ವಿಚಾರಗಳ ನ... ಪರಿಹಾರ ಕಾರ್ಯಕ್ಕೆ ಮತ್ತಷ್ಟು ದೊಡ್ಡ ತೊಡಕಾಗು... ವಿನಹ ಯಾವ ಲಾಭವೂ ಇರದು. ಆದರೆ ಜನರ ... ಮೇಲೆ ಕಣ್ಣಿಟ್ಟಿದ್ದ ಮೋದಿ ಪಟಾಕಿ ಶಬ್ದವನ್ನು ...

ಸಂಘ ಪರಿವಾರದ ಹೆಂಗಸರೂ ಮಹಿಳಾ ವಿರೋಧಿಗಳ

ಗೌರಿ ಲಂಕೇಶ್ ತಮ್ಮ ಸಂಪಾದಕೀಯದಲ್ಲಿ ಬರೆದಂತೆ ಮಹಿಳಾ ಹಕ್ಕು ಹೋರಾಟಗಾರ್ತಿ ಕವಿತಾ ಕೃಷ್ಣನ್ ಮತ್ತು ಅವರ ತಾಯಿ ಒಬ್ಬ ಕೇಸರಿ ಕಿಡಿಗೇಡಿಗೆ ಫ್ರೀ ಸೆಕ್ಸ್ ಬಗ್ಗೆ ಕೊಟ್ಟ ಉತ್ತರ ಅತಿ ಅದ್ಭುತವಾಗಿತ್ತು. ವೈದಿಕ-ತಂತ್ರಿಗಳು ಮತ್ತು ಅರ್ಚಕರು ತಂತ್ರ ಸಿದ್ಧಿಗಾಗಿ ಈಗಲೂ ಯೋನಿ ಪೂಜೆ ಮಾಡುತ್ತಾರೆ, ಆದರೆ ಅದೇ ಅಂಗ ಇರುವ ಮಹಿಳೆಯರನ್ನು ಮಾತ್ರ ಯಾವಾಗಲೂ ತಿರಸ್ಕಾರದಿಂದ ನೋಡುತ್ತಾರೆ.

ನಮ್ಮ ಭಾರತೀಯ ಸಮಾಜದಲ್ಲಿ ಇರುವ ಬೈಗುಳಗಳನ್ನೇ ಒಮ್ಮೆ ಪರಿಶೀಲಿಸಿ, ಸೂ-ಮಗ, ಬೋ-ಮಗ, ರಂ-ಮಗ ಮುಂತಾದ ಹೆಚ್ಚಿನ ಎಲ್ಲಾ ಬೈಗಳಗಳು ಮಹಿಳೆಯರ ಚರಿತ್ರೆಯನ್ನು ಹೀನೈಸುವ ಅರ್ಥದ ಶಬ್ದಗಳೇ ಆಗಿವೆ. ಹೆಣ್ಣಿನ ಚರಿತ್ರೆ ಮಾತ್ರವಲ್ಲ ಹೆಣ್ಣಿನ ಬುದ್ಧಿಮತ್ತೆಯನ್ನು ಸಹ ಅಪಮಾನಿಸುವ ಗಾದೆಗಳು ಅನೇಕವಿವೆ. 'ಹೆಣ್ಣಿನ ಮೆದುಳು ಮೊಳಕಾಲ ಕೆಳಗೆ' ಎನ್ನುವ ಅರ್ಥದ ಗಾದೆ ಉತ್ತರ ಭಾರತದಲ್ಲಿ ಪ್ರಚಲಿತವಾಗಿದೆ. ದ್ರಾವಿಡ ಮೂಲದವರು ಮಾತೃ ಸಂಸ್ಕೃತಿಯವರು ಆಗಿದ್ದರಿಂದ ತಾಯಿಯನ್ನು ಮತ್ತು ಯಾವುದೇ ಹೆಣ್ಣನ್ನು ಅಪಮಾನಿಸುವ ಬೈಗುಳ ಅಥವಾ ಕೆಟ್ಟ ಗಾದೆ ದ್ರಾವಿಡ ಸಮಾಜದಲ್ಲಿ ಅಥವಾ ಯಾವುದೇ ಬುಡಕಟ್ಟು ಸಮಾಜದಲ್ಲಿ ಹುಟ್ಟಲು ಸಾಧ್ಯವೇ ಇಲ್ಲ. ಹೆಣ್ಣನ್ನು ಅಪಮಾನಿಸುವ ಬೈಗುಳಗಳು ಹುಟ್ಟಿದ್ದು ಆರ್ಯ-ವೈದಿಕ ಸಮಾಜದಲ್ಲಿಯೇ ಎಂಬುದು ಹೆಚ್ಚಿನವರ ಅಭಿಪ್ರಾಯ. ಇದಕ್ಕೆ ಕಾರಣ ಅವರಲ್ಲಿ ಇದ್ದ ಗಿಲ್ಟಿ ಮನಸ್ಥಿತಿ ಆಗಿರಬಹುದು.

ಆರ್ಯರು ಭಾರತಕ್ಕೆ ವಲಸೆ ಬಂದಮೇಲೆ ಯಾವಾಗಲೂ ಯಜ್ಞ ಯಾಗದಲ್ಲಿಯೇ ಮುಳುಗಿ ಸೋಮರಸ ಕುಡಿದು ಯಜ್ಞದಲ್ಲಿ ಬಲಿಕೊಟ್ಟ ಆಕಳ, ಕರು ಅಥವಾ ಆಡಿನ ಮಾಂಸ ಮೆಲ್ಲುತ್ತಾ ತಮ್ಮ ದಾಂಪತ್ಯ ಜೀವನದ ಜವಾಬ್ದಾರಿ ಮರೆತುಬಿಡುತ್ತಿದ್ದರಂತೆ. ಹಾಗಾಗಿ ದಾಂಪತ್ಯ ಸುಖ ಸಿಗದ ಆರ್ಯ ಮಹಿಳೆಯರು ಸ್ಥಳೀಯ ದ್ರಾವಿಡ ಜನಾಂಗದ ಪುರುಷರಿಂದ ಲೈಂಗಿಕ ಸುಖ ಪಡೆಯುವುದು ಅನಿವಾರ್ಯವಾಗಿತ್ತಂತೆ. ಹೀಗೆ ಆರ್ಯ ಮಹಿಳೆಯರಿಗೆ ಹುಟ್ಟಿದ ಮಕ್ಕಳೆಲ್ಲಾ ಮಿಶ್ರ ಜನಾಂಗದವರಾದರಂತೆ. ಅದರಿಂದಾಗಿ ಯೂರೋಪಿಯನ್ ಮೂಲದಿಂದ ಬಂದ ಕೆಂಪು-ಬಿಳಿ ಚರ್ಮದ ಆರ್ಯ-ವೈದಿಕರು ತಮ್ಮ ಕಪ್ಪು-ಕಂದು ಬಣ್ಣದ ಮಕ್ಕಳನ್ನು ಕಂಡು ಅಪಮಾನಿತರಾಗಿ ತಮ್ಮ ಸಿಟ್ಟನ್ನು ಹೊರಹಾಕಲು ಹೆಣ್ಣಿನ ಚರಿತ್ರೆಯ ಮೇಲಿನ ಬೈಗುಳಗಳನ್ನು ಹುಟ್ಟು ಹಾಕಿದರಂತೆ. ಅದು ನಾಲ್ಕು ಸಾವಿರ ವರ್ಷಗಳಿಂದ ನಮ್ಮ ಸಮಾಜದಲ್ಲಿ ಬಳುವಳಿಯಾಗಿ ಬಂದಿದೆ ಹಾಗೂ ಅದನ್ನೇ ಸಂಘಿಗಳು ಈಗಲೂ ಅನುಸರಿಸುತ್ತಿದ್ದಾರೆ. ಇದೇ ಕಾರಣಕ್ಕೆ ಈಗಿನ ಆಧುನಿಕ ಯುಗದ ಸಾಮಾಜಿಕ ಜಾಲತಾಣಗಳಲ್ಲೂ ಸಂಘಿ-ಚೆಡ್ಡಿ ಟ್ರೋಲ್‌ಗಳು ನಮ್ಮ




ತಾಯಿಗೆ, ಅಕ್ಕನಿಗೆ ಅಥವಾ ಹೆಂಡತಿಗೆ ಅಸಹ್ಯವಾಗಿ ಬೈದು ಹಗೆ ತೀರಿಸು... ಮೂಲಗುಣ ಎಲ್ಲಿ ಹೋಗುತ್ತದೆ ಅಲ್ಲವೇ?

ನಾಲ್ಕು ವರ್ಷಗಳ ಹಿಂದೆ ಮಂಗಳೂರಿನಲ್ಲಿ ಚೆಡ್ಡಿ ಗೂಂಡಾಪಡೆ ಹೋ... ದಾಳಿ ಮಾಡಿ ಅಲ್ಲಿ ಜನ್ಮದಿನ ಆಚರಿಸುತ್ತಿದ್ದ ಕೆಲವು ಕಾಲೇಜು ಹುಡುಗಿ... ಮತ್ತು ಹುಡುಗರಿಗೆ ಭೀಕರವಾಗಿ ಹೊಡೆದ ನಂತರ ಕೋರ್ಟ್ ಆದೇಶದಂತೆ ಪೊಲಿ... ಆ ಗೂಂಡಾಗಳನ್ನು ಹಿಡಿದು ಒಂದು ವರ್ಷಕ್ಕೂ ಹೆಚ್ಚುಕಾಲ ಜೈಲಿನಲ್ಲಿ ಕೊಳೆಯಿಸಿ... ಈ ಅಪಮಾನದ ಸೇಡು ತೀರಿಸಲು ಚೆಡ್ಡಿಗಳು ಬೆಂಗಳೂರಿನ ಸಂಘ ಪರಿ... ಸದಸ್ಯೆಯಾಗಿದ್ದ ಒಬ್ಬ ಮಹಿಳಾ ಡಾಕ್ಟರನ್ನು ಮಂಗಳೂರಿಗೆ ಕರೆಸಿ ಅವಳ ಬಾ... ಹೇಳಿಸಿದ್ದೇನೆಂದರೆ "ಹೋಂಸ್ಟೇಯಲ್ಲಿ ಜನ್ಮದಿನ ಆಚರಿಸುತ್ತಿದ್ದ ಐದು ಹುಡುಗಿ... ಮೂರು ಹುಡುಗಿಯರು ಗರ್ಭವತಿಯಾಗಿದನ್ನು ತಾನೇ ಪತ್ತೆ ಹಚ್ಚಿದ್ದೆ" ಎಂಬು... ನಿಜವಾಗಿ ಈ 'ಬಾಳೆಕಾಯಿ' ಎಂಬ ಮಹಿಳಾ ಡಾಕ್ಟರ್ ಇದಕ್ಕಿಂತ ಮೊದಲು ಮಂಗ... ಕಾಲಿಟ್ಟಿರಲೇ ಇಲ್ಲ ಹಾಗೂ ತಾನು ಚೆಕ್-ಅಪ್ ಮಾಡಿದ ಹುಡುಗಿಯರ ಹೆಸರು... ಅವಳಿಗೆ ಗೊತ್ತಿರಲಿಲ್ಲ.

ಹೀಗೆ ಸಂಘ ಪರಿವಾರದಲ್ಲಿರುವ ಗಂಡಸರು ಮಾತ್ರವಲ್ಲ ಹೆಂಗಸರೂ ಮ... ವಿರೋಧಿ ಮನಸ್ಥಿತಿ ಹೊಂದಿದ್ದಾರೆ.

- ವೀರಪ್ಪ ದಿ ನಾಯ್ಕ್, ಮಂಗಳ...



ದೆಲ್ಲಿಯಲ್ಲಿ ಖುದ್ದಾಗಿ ಬಿಟಿಎಸ್ ಎಫೆಕ್ಟ್‌ನಲ್ಲಿ ಕೇಳಿಸಿಕೊಂಡ ನಂತರ ಕೇರಳಕ್ಕೆ ದೌಡಾಯಿಸಿ ಬಂದಿದ್ದ.

ಇವ್ಯಾವ ಗಿಮಿಕ್‌ಗಳೂ ಕೇರಳಿಗರನ್ನು ಬದಲಾಯಿಸಲಾಗಲೇ ಇಲ್ಲ. ಗೆದ್ದ ಒಂದೇ ಒಂದು ಸೀಟನ್ನು ಹಿಡಿದುಕೊಂಡು ದೆಲ್ಲಿಯ ಈ ಮೋದಿ ಮತ್ತು ಶಾ ಎಂಬ ಕರಟಕ-ದಮನಕ ಜೋಡಿಗೆ ಏನನ್ನೂ ಮಾಡಲು ಸಾಧ್ಯವಿಲ್ಲ. ಕಾಸರಗೋಡು ಪರಿಸರದಲ್ಲಿ ನಿಂತಿದ್ದ ಕರಾವಳಿಯ ವೈದಿಕ ವಿಷಜಂತು (ಕೋಬ್ರಾ ಪೋಸ್ಟ್ ಕಾರ್ಯಾಚರಣೆಯಲ್ಲಿ ಈತನ ಹೆಸರೂ ಇದೆ) ರವೀಶ್ ತಂತ್ರಿ ಎಂಬ ಜನಿವಾರ ಗಿರಾಕಿಯನ್ನು ಏನೇ ತಿಪ್ಪರಲಾಗ ಹಾಕಿದರೂ ಚೆಡ್ಡಿಗಳಿಂದ ಗೆಲ್ಲಿಸಿಕೊಳ್ಳಲಾಗಲಿಲ್ಲ. ವಿದ್ಯಾವಂತರು ನಮ್ಮ ಬೆನ್ನೆಲುಬು ಎಂದು ಯಾವಾಗಲೂ ಕೊಚ್ಚಿಕೊಳ್ಳುವ ಬಿಜೆಪಿಗೆ ದೇಶದ ದೊಡ್ಡಮಟ್ಟದ 94% ಸಾಕ್ಷರರಿರುವ ಕೇರಳದಲ್ಲಿ ಗುದ್ದೆ ಹಾಕಿ ಒಟ್ಟು ಓಟು ಸಿಕ್ಕಿದ್ದು ಕೇವಲ 6% ಮಾತ್ರ. ಮೋದಿಯಂತೆ ಖೊಟ್ಟಿ ಡಿಗ್ರಿವಾಲಾಗಳಲ್ಲದ ಕೇರಳಿಗರು ಲೋಕಜ್ಞಾನವಿರುವ ವಿದ್ಯಾವಂತರಾಗಿದ್ದ ಕಾರಣಕ್ಕೆ ಈ ಬಾರಿಯೂ ಈ ಬೂಸಿ ಬಸ್ಯಾ ನರಹಂತಕನನ್ನು ಚೆನ್ನಾಗಿ ಅರ್ಥ ಮಾಡಿಕೊಂಡು ಮತ್ತೊಮ್ಮೆ ಸರಿಯಾಗೇ 'ಪೋ ಮೋನೆ..' ಅಂದರು. ಮೆಣಸಿನಕಾಯಿ ರಾಜ್ಯದ ಖಾರವೇ ಅಂಥಾದ್ದು?

- ಅವಿನಾಶ್ ಎಮ್.ಎಸ್, ನೆಲ್ಲಿಕಾರ್

ಸಂತೆಯ ಹಾವಾಡಿಗ ನಂತಾಡುತ್ತಿರುವ ಸರಕಾರ

ಸಂತೆಯಲ್ಲಿ ಸೇರುವ ಜನರ ನಡುವೆ ಹಾವಾಡಿಗನೊಬ್ಬ ಬುಟ್ಟಿಯಲ್ಲಿನ ತನ್ನ ಹಾವುಗಳ ಬಗ್ಗೆ ಭಯಂಕರವಾಗಿ ಹೇಳುತ್ತಾ ಜನರನ್ನು ಸೆಳೆಯುತ್ತಿರುತ್ತಾನೆ. ವಾಸ್ತವವಾಗಿ ಸರಿಯಾಗಿ ಆಹಾರ ತಿನ್ನದೇ ಬಸವಳಿದಿರುವ ಯಾವುದೋ ಹಾವು ಬುಟ್ಟಿಯಲ್ಲಿ ಇರುವುದು ಹೌದಾದರೂ ಅದನ್ನಾತ ತಕ್ಷಣಕ್ಕೆ ತೆಗೆಯುವುದಿಲ್ಲ. ಜನರು ಇನ್ನಷ್ಟು ಸೇರುವತನಕ ಬುಟ್ಟಿಯೊಳಗಿರುವುದು ನಾಗಾಭರಣ ಶಿವನ ಕೊರಳ ಹಾವೋ.. ಇಲ್ಲಾ ಮಹಾವಿಷ್ಣುವಿನ ಶೇಷನಾಗನೋ.. ಎಂಬಂತೆ ಅದರ ಬಗ್ಗೆ ಬಿಟ್ಟು ಬಿಟ್ಟು ಜನರನ್ನು



ಕೊರೆಯುತ್ತಲೇ ಇರುತ್ತಾನೆ. ಹಾವನ್ನು ಈಗ ತೋರಿಸ್ತಾನೆ, ಆಗ ತೋರಿಸ್ತಾನೆ ಎಂದು ಆತನ ಸುತ್ತ ಕಾದು ನಿಂತ ಜನರಿಗೆ ಅದರ ದರ್ಶನ ಭಾಗ್ಯಕ್ಕೆ ನಿಲ್ಲದೇ ಬೇರೆ ದಾರಿಯೇ ಇಲ್ಲ. ನಮ್ಮ ಘನ ಸರಕಾರವೂ ಆರಂಭದಿಂದ ಇವತ್ತಿನ ತನಕವೂ ಇದೇ ಹಾವಾಡಿಗನಂತೆ ಮೌಢ್ಯ ಪ್ರತಿಬಂಧಕ ಕಾನೂನು ಈಗ ತರ್ತೇವೆ, ಖಂಡಿತ ತರ್ತೇವೆ, ತರುವುದು ಗ್ಯಾರಂಟಿ ಅಂತ ಹೇಳಿಕೊಳ್ಳುತ್ತಲೇ ಇದೆ. ಮುದಿ ಹಾವೋ, ಕೊನೇ ಪಕ್ಷ ರಬ್ಬರಿನ ಹಾವೋ ಹಾವಾಡಿಗ ಕೊನೆಗೆ ಕ್ಲೈಮಾಕ್ಸ್‌ನಲ್ಲಿ ತನ್ನ ಹಾವನ್ನು ತೋರಿಸುವುದಂತೂ ಸತ್ಯ. ಆತನ ಹೊಟ್ಟೆ ತುಂಬಲು ಜನರು ಸೇರಲೇ ಬೇಕಾಗಿರುವುದರಿಂದ ಸ್ವಲ್ಪ ಹೊತ್ತು ಈ ರೀತಿ ಆಟ ಆಡಿಸುತ್ತಾನಷ್ಟೆ. ಆದರೆ ನಮ್ಮ ಸರಕಾರ ಈ ಬಡ ಹಾವಾಡಿಗನಿಗೂ ಕಡೆಯಾಗಿ ಬರೀ ಬಾಯಿಮಾತಿನಲ್ಲೇ ಜನರನ್ನು ಮೋಸಗೊಳಿಸಹೊರಟಿರುವುದು ದಿಟ.

ಇತ್ತೀಚೆಗೆ ಮೌಢ್ಯ ಪ್ರತಿಬಂಧಕ ಕಾಯ್ದೆ ಜಾರಿಯಾಗಲೇಬೇಕು ಎಂದು ಹಟಹಿಡಿದು ಬೀದಿಗಿಳಿದವರು ರಾಜ್ಯದಲ್ಲಿ ಯಾರೂ ಇಲ್ಲ. ಯಾಕೆಂದರೆ ಅದು ಅಸ್ತಿತ್ವಕ್ಕೆ ಬಂದರೂ ಅದರ ಕಾರ್ಯಕ್ಷಮತೆಯ ಬಗ್ಗೆ ಜನರಿಗೇ ನಂಬಿಕೆಯಿಲ್ಲ, ಹಾಗಾಗಿ ಯಾರೂ ಕೂಡ ಈ ಬಗ್ಗೆ ಖಂಡಿತವಾಗಿಯೂ ಆಸಕ್ತಿಯನ್ನು ಹೊಂದಿಲ್ಲ. ಸಿದ್ದರಾಮಯ್ಯನವರ ಸರಕಾರವೂ ಜನರಲ್ಲಿ ಈ ಬಗ್ಗೆ ನಂಬಿಕೆ ಹೆಚ್ಚಿಸುವಂತಹ ಕೆಲಸವನ್ನು ಯಾವತ್ತೂ ಮಾಡಿಲ್ಲ.

ಸಂಶೋಧಕ ಕಲ್ಬುರ್ಗಿಯವರ ಹತ್ಯೆಯ ತನಿಖೆಯನ್ನು ಜನರು ಮರೆತೇಬಿಟ್ಟಿದ್ದಾರೆ. ಹಿರಿಯ ವಿಚಾರವಾದಿ ನರೇಂದ್ರ ನಾಯಕರಿಗೂ ಕೊಲೆ ಬೆದರಿಕೆಗಳು ಬಂದಿವೆ. ಇದರರ್ಥ ಮೌಢ್ಯ ಫಲಾನುಭವಿಗಳ ಅಟಾಟೋಪ ರಾಜ್ಯದಲ್ಲಿ ಮೇರೆ ಮೀರಿದೆಯೆಂದೇ ತಾನೇ? ರಾಮಚಂದ್ರಾಪುರ ಮಠದ ಪ್ರಕರಣದಲ್ಲಿ ಸದ್ಯಕ್ಕೆ ದೇಹಮಾನವರದ್ದೇ ಕೈಮೇಲಾಗಿ ಸ್ತ್ರೀಯೊಬ್ಬಳಿಗೆ ನ್ಯಾಯ ಸಿಕ್ಕಿಲ್ಲ, ಬಾಳಿಗಾ ಹತ್ಯೆಯಲ್ಲೂ ಪ್ರಭಾವೀ ಧಾರ್ಮಿಕ ವ್ಯಕ್ತಿಗಳದ್ದೇ ಕೈಮೇಲಾಗುವ ಸ್ಥಿತಿ ಉಂಟಾಗಿದೆ. ಇದಲ್ಲದಕ್ಕೆ ತಕ್ಕಂತೆ ಕನ್ನಡಕ್ಕೆ ಹಾಗು ರಾಜ್ಯಕ್ಕೆ ಗೌರವ ತಂದ ಜ್ಞಾನಪೀಠ ವಿಜೇತ ಅನಂತ ಮೂರ್ತಿಯವರನ್ನು ಗುಂಡಿಕ್ಕಿ ಕೊಲ್ಲಬೇಕಿತ್ತು ಎಂದು ಸ್ವಾಮೀಜಿಯೊಬ್ಬ ಬಹಿರಂಗವಾಗಿ ಹೇಳಿಕೆ ಕೊಡುವ ಮಟ್ಟಕ್ಕೆ ಸ್ಥಿತಿ ತಲುಪಿದೆ. ಇವೆಲ್ಲವೂ ಏನನ್ನು ತೋರಿಸುತ್ತಿವೆ?

ರಾಜ್ಯ ಬರದಲ್ಲಿ ಕಂಗೆಟ್ಟದ್ದಕ್ಕೆ ವೈಜ್ಞಾನಿಕವಾಗಿ ಯೋಚಿಸುವ ಬದಲು ಶೃಂಗೇರಿಯ ಋಷ್ಯಶೃಂಗಕ್ಕೆ ಹೋಗಿ ಪೂಜಿಸುವ ಸಚಿವರುಗಳು, ದಲಿತರ ಹಟ್ಟಿಗಳಲ್ಲಿ ಮಲಗಿ ಅನಾಗರಿಕ ಆಚರಣೆಗಳ ವಿರುದ್ಧ ಜಾಗೃತಿಯನ್ನು ಮೂಡಿಸಬೇಕಿದ್ದ ಸಚಿವ ಆಂಜನೇಯ ಪುರೋಹಿತಶಾಹಿಯ ಪ್ರತೀಕದ ಪೇಜಾವರರ ಕಾಲಿಗೆ ಬಿದ್ದು "ಸಿದ್ದರಾಮಯ್ಯನವರಿಗೆ ನಾನು ಬುದ್ಧಿ ಹೇಳುವೆ" ಎನ್ನುತ್ತಾರೆ. ಇಂತಹ ಸಚಿವರುಗಳನ್ನು ಇಟ್ಟುಕೊಂಡು ನಮ್ಮ ಸಿಯೆಂ ಸಾಹೇಬರು ಹಾಗು ಕಾನೂನು ಸಚಿವರು ಆಗಾಗ ಮೌಢ್ಯ ಪ್ರತಿಬಂಧಕ ಕಾಯ್ದೆ ಬಗ್ಗೆ ಸಂತೆಯ ಹಾವಾಡಿಗನಂತೆ ಮಾತನಾಡುತ್ತಿರುವುದು ನಗೆಪಾಟಲಿನ ಸಂಗತಿಯಲ್ಲದೇ ಮತ್ತಿನ್ನೇನು?


ಕೊನೇ ಮಾತು: ಒಂದು ವೇಳೆ ವಿವೇಕಾನಂದರು ಈಗ ಜೀವಂತವಿದ್ದಿದ್ದರೆ ಕೊಳದ ಮಠದ ಕೊಳಕು ಮಂಡಲ ಸ್ವಾಮಿಯನ್ನು ಗುಂಡಿಕ್ಕಿ ಕೊಲ್ಲಬೇಕೆನ್ನುತ್ತಿದ್ದರು ಎಂಬುದು ಹಗಲಿನಷ್ಟೆ ಸತ್ಯ.

- ಆರ್ ಎಸ್ ಪಿ, ಮಂಗಳೂರು

ಹೇಮಂತ್ ಕರ್ಕರೆ ಅವರ ಮರು ಕೊಲೆ

ಸಾಧ್ವಿ ಪ್ರಜ್ಞಾ ಠಾಕೂರು ಮತ್ತು ಕರ್ನಲ್ ಪುರೋಹಿತರನ್ನು ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಆರೋಪ ಮುಕ್ತಗೊಳಿಸುವ ಪ್ರಕ್ರಿಯೆ ಶುರು ಮಾಡಿದೆ. ಮಾಲೇಗಾಂವ್ ಸ್ಫೋಟ ಪ್ರಕರಣದಲ್ಲಿ ಸಾಧ್ವಿ ಪ್ರಜ್ಞಾ ಠಾಕೂರ್ ಮತ್ತು ಇತರ ಹಲವರ ವಿರುದ್ಧ ಇರುವ ಆರೋಪಗಳನ್ನು ಕೈಬಿಟ್ಟಿರುವ ಎನ್‌ಐಎ ಕ್ರಮವನ್ನು ಪ್ರಶ್ನಿಸಿ, ಸಂಪೂರ್ಣ ಪ್ರಕರಣದ ತನಿಖೆಯನ್ನು ಸುಪ್ರೀಂಕೋರ್ಟ್ ತನ್ನ ಮೇಲ್ವಿಚಾರಣೆಯಲ್ಲಿ ನಡೆಸಬೇಕು ಎಂದು ಎಲ್ಲಾ ರಾಷ್ಟ್ರೀಯ ಪಕ್ಷಗಳು ಆಗ್ರಹಿಸಿವೆ. ಮಾಲೇಗಾಂವ್ ಸ್ಫೋಟ ಪ್ರಕರಣದಲ್ಲಿ ಇತ್ತೀಚೆಗೆ ಹೊಸ ಚಾರ್ಜ್‌ಶೀಟ್ ಸಲ್ಲಿಸಿರುವ ಎನ್‌ಐಎ ಸಾಧ್ವಿ ಪ್ರಜ್ಞಾ ಸಿಂಗ್ ಅವರ ವಿರುದ್ಧ ಇರುವ ಗುರುತರವಾದ ಮಕೋಕಾ ಮುಂತಾದ ಕಾಯ್ದೆಯಡಿಯಲ್ಲಿನ ಆರೋಪಗಳನ್ನು ಕೈಬಿಟ್ಟಿದೆ. ಇತರ ಆರೋಪಿಗಳ ವಿರುದ್ಧವೂ ಆರೋಪಗಳ ತೀವ್ರತೆಯನ್ನು ಕಡಿಮೆ ಮಾಡಿದೆ. ಬಿಜೆಪಿ ಮತ್ತು ಆರೆಸ್ಸೆಸ್‌ಗೆ ನಿಷ್ಠರಾದವರ ವಿರುದ್ಧದ ಆರೋಪಗಳನ್ನು ಕೈಬಿಟ್ಟಿರುವುದು ಬಿಜೆಪಿ ಸರ್ಕಾರ ಎನ್‌ಐಎಯನ್ನು ಹೇಗೆ ದುರ್ಬಳಕೆ ಮಾಡಿಕೊಳ್ಳುತ್ತಿದೆ ಎನ್ನುವುದಕ್ಕೆ ಸಾಕ್ಷಿಯಾಗಿದೆ.

ಅಶೋಕ ಚಕ್ರ ಪುರಸ್ಕೃತ ಹೇಮಂತ್ ಕರ್ಕರೆ ಈ ಪ್ರಕರಣದ ವಿಚಾರಣೆ ನಡೆಸಿ ಹನ್ನೊಂದು ಮಂದಿಯನ್ನು ಬಂಧಿಸಿದ್ದರು. ಆಗ ಶಿವಸೇನೆ ಮತ್ತು ಬಿಜೆಪಿ ಕರ್ಕರೆಯವರನ್ನು ದೇಶದ್ರೋಹಿ ಎಂದು ಕರೆದಿತ್ತು. 26/11ರ ಮುಂಬೈ ದಾಳಿಯಲ್ಲಿ ಜನರ ಪ್ರಾಣ ರಕ್ಷಿಸುತ್ತಾ ಕರ್ಕರೆ ಕೊಲೆಯಾದರು. (ಕರ್ಕರೆ ಸತ್ತಿದ್ದು ಪಾಕಿಸ್ತಾನದ ಉಗ್ರರು ಹಾರಿಸಿದ ಗುಂಡಿನಿಂದಲೋ ಅಥವಾ ಕರ್ಕರೆಯ




ಜತೆಯಲ್ಲಿಯೇ ಇದ್ದ ಹಿಂದೂತ್ವವಾದಿ ಪೊಲೀಸರು ಉದ್ದೇಶಪೂರ್ವಕವಾಗಿ ಹಾರಿಸಿದ ಗುಂಡಿನಿಂದಲೋ ಎಂಬ ಪ್ರಶ್ನೆ ಈಗಲೂ ಅನೇಕರನ್ನು ಕಾಡುತ್ತಿದೆ)

ಇದೀಗ ಕರ್ಕರೆಯವರ ನೆನಪನ್ನು ಸಹ ಬಿಜೆಪಿ ಸರ್ಕಾರ ಮತ್ತೊಮ್ಮೆ ಕೊಲೆ ಮಾಡುತ್ತಿದೆ. ಈ ಪ್ರಕರಣದಲ್ಲಿ ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿದ್ದ ಕನ್ನಡತಿ ರೋಹಿಣಿ ಸಾಲ್ಯಾನ್ ಅವರ ಮೇಲೂ ಬಿಜೆಪಿ ಒತ್ತಡ ಹೇರಿತ್ತು ಎಂಬುದನ್ನು ನಾವು ನೆನಪಿಡಬೇಕಿದೆ.

ಸದ್ಯ ಪ್ರಜ್ಞಾಗೆ ಆಗಿರುವುದು ಸ್ತನ ಕ್ಯಾನ್ಸರ್. ಆದರೆ ಸಂಘಿಗಳು ಇದು ಜೈಲಿನಲ್ಲಿ ಪೊಲೀಸರು ಪ್ರಜ್ಞಾಳಿಗೆ ದೈಹಿಕ ಹಿಂಸೆ ಕೊಟ್ಟಿದ್ದರಿಂದ ಆಗಿದ್ದು ಎಂದು ಪ್ರಚಾರ ಮಾಡುತ್ತಿದ್ದಾರೆ. ದೈಹಿಕ ಹಲ್ಲೆಯಿಂದ ಮಹಿಳೆಯರಿಗೆ ಸ್ತನ ಕ್ಯಾನ್ಸರ್ ಅಥವಾ ಯಾವುದೇ ತರಹದ ಕ್ಯಾನ್ಸರ್ ಆಗುವುದಿಲ್ಲ ಎಂಬ ಸಿಂಪಲ್ ವಿಷಯ ಹಳ್ಳಿಯ ಅನಕ್ಷರಸ್ಥರಿಗೂ ಗೊತ್ತಿದೆ. ಆದರೆ ತಿರುಚಾಟದ ಕಥೆಯಲ್ಲಿ ಬ್ರಹ್ಮಾಂಡ ಪ್ರವೀಣರಾದ ಸಂಘಿಗಳು ಎಂದಿನಂತೆ ಪ್ರಜ್ಞಾಳ ಕ್ಯಾನ್ಸರ್ ವಿಷಯವನ್ನೂ ತಿರುಚಿ ದೇಶದ ಜನರ ಅನುಕಂಪ ಗಳಿಸಲು ಹುನ್ನಾರು ನಡೆಸಿದ್ದಾರೆ. ಇವರೆಂಥ ನೀಚರು?

- ಆರ್. ಭಾಸ್ಕರ್, ಬೆಂಗಳೂರು

ವಿ.ಸೂ. : ನಿಮ್ಮ ಅನಿಸಿಕೆಗಳನ್ನು lankesh70@rediffmail.com ಗೆ ಮಿಂಚಂಚೆ ಅಥವಾ ಬರಹ ತಂತ್ರಾಂಶದಲ್ಲಿ ಕಳುಹಿಸಬಹುದು.ನಿಮ್ಮ ಪ್ರತಿಕ್ರಿಯೆಗಳನ್ನು 9980331427 ನಂಬರ್‌ಗೂ ಚಿಕ್ಕದಾಗಿ ಮತ್ತು ಚೊಕ್ಕದಾಗಿ SMS ಕಳುಹಿಸಬಹುದು.



'ಅಪೂರ್ವ' ಸಿನಿಮಾದ ಬಗ್ಗೆ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರಂತೆ ನಟ, ನಿರ್ದೇಶಕ ರವಿಚಂದ್ರನ್. ಈ ಸಿನಿಮಾದಿಂದ ಮತ್ತೆ ಕ್ರೇಜಿಸ್ಟಾರ್ ಅವರ ಯುಗ ಶುರುವಾಗಲಿದೆಯಂತೆ.

ಅಪೂರ್ವ ನನ್ನ ಕನಸಿನ ಹುಡುಗಿ

ರವಿಚಂದ್ರನ್ ಮುಖದಲ್ಲಿ ಮತ್ತೆ ನಗು ಕಾಣಿಸಿಕೊಂಡಿದೆ. ಕಾರಣ 'ಅಪೂರ್ವ' ಚಿತ್ರ. ಇದು ಅವರ ಕನಸಿನ ಕೂಸಂತೆ. ತಾವು ಅದನ್ನು ಹೇಗೆ ಕಲ್ಪಿಸಿಕೊಂಡಿದ್ದರೋ ಅದೇ ರೀತಿಯಲ್ಲೇ ಸಿನಿಮಾ ಮೂಡಿಬಂದಿದೆಯಂತೆ. ಹೀಗಾಗಿ ಈ ಬಾರಿಯ ತಮ್ಮ ಹುಟ್ಟುಹಬ್ಬವನ್ನು ಅವರು ಸಂಭ್ರಮದಿಂದ ಆಚರಿಸಲು ನಿರ್ಧರಿಸಿದ್ದಾರೆ. ಇದೇ ವಾರ 'ಅಪೂರ್ವ' ಚಿತ್ರವು ರಾಜ್ಯಾದ್ಯಂತ ರಿಲೀಸ್ ಆಗುತ್ತಿದೆ. ತಾವು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿರುವ 'ಅಪೂರ್ವ' ಚಿತ್ರದ ಬಗ್ಗೆ ರವಿಚಂದ್ರನ್ ವಿಶೇಷವಾಗಿ ಮಾತಾಡಿರುವುದು ಇಲ್ಲಿದೆ.

** ಇತ್ತೀಚೆಗೆ ನೀವು ಪ್ರಬುದ್ಧವಾಗಿ ಮಾತಾಡುತ್ತಿದ್ದೀರಿ. ಇದು 'ಅಪೂರ್ವ'ದ ಎಫೆಕ್ಟ್ ಅಂತ ಕರೀಬೋದಾ?*

ನಾನು ಮೊದಲಿನಿಂದಲೂ ಹಾಗೆಯೇ ಇದ್ದೇನೆ. ಆದರೆ ಮೊದಲು ನನ್ನ ಮಾತಿನಲ್ಲಿ ಕೊಂಚ ವ್ಯಂಗ್ಯ ಇರುತ್ತಿತ್ತು. ಹೀಗಾಗಿ ಕೇಳುಗರು ಅದನ್ನು ಸರಿಯಾಗಿ ಅರ್ಥೈಸಿಕೊಳ್ಳುತ್ತಿರಲಿಲ್ಲ. ಈಗ ವ್ಯಂಗ್ಯ ಮಾಯವಾಗಿದೆ. ಹೀಗಾಗಿ ನಾನು ಪ್ರಬುದ್ಧವಾಗಿ ಮಾತಾಡುತ್ತಿದ್ದೇನೆ ಅಂತ ಇತರರಿಗೆ ಅನಿಸುತ್ತಿದೆ. ಅದು ನನ್ನ ಸಮಸ್ಯೆ ಅಲ್ಲ, ಕೇಳುಗರ ಸಮಸ್ಯೆ.


ಬೇರೆಯದ್ದೇ ಸ್ಟೋರಿಯನ್ನು ಹೇಳಲು ಹೊರಟಿದ್ದೇನೆ. ಎಲ್ಲವನ್ನೂ ನಾನು ಜವಾಬ್ದಾರಿಯುತವಾಗಿ ಹೇಳಿದ್ದೇನೆ. ತೂಕಬದ್ಧವಾದ ಮಾತು, ಹುಡುಗಿಯ ತುಂಟತನ, ಕತೆಯನ್ನು ಹೇಳುವ ರೀತಿ ಎಲ್ಲವೂ ವಿಭಿನ್ನವಾಗಿದೆ. ರವಿಚಂದ್ರನ್ ಈ ರೀತಿಯಲ್ಲೂ ಆಲೋಚನೆ ಮಾಡಬಹುದು ಅನ್ನುವ ಪ್ರಶಂಸೆ ಖಂಡಿತಾ ಈ ಚಿತ್ರದಿಂದ ನನಗೆ ಸಿಗುತ್ತದೆ.

** ನಾಯಕಿಯ ಆಯ್ಕೆಯಾಗಿದ್ದು ಹೇಗೆ?*

ಮೈಸೂರಿನ ಆ ಹುಡುಗಿ ಮೊದಲು ನನಗೆ ಫೋಟೋ ಕಳುಹಿಸಿದ್ದಳು. ಆಕೆ ಕಳುಹಿಸಿದ್ದ ನಾಲ್ಕು ಫೋಟೋಗಳಲ್ಲಿ ಒಂದು ಫೋಟೋ ನನ್ನ ಗಮನ ಸೆಳೆಯಿತು. ಹೀಗಾಗಿ ಅವಳನ್ನು ಕರೆಯಿಸಿ ಮೇಕಪ್ ಟೆಸ್ಟ್ ಮಾಡಿದೆ. ಅವಳಿಗಾಗಿ ಸಿನಿಮಾಗಿಂತ ಮೊದಲು ಹಾಡು ಶೂಟ್ ಮಾಡಿದೆ. ಅಲ್ಲದೇ ಈ ಪಾತ್ರಕ್ಕೆ ಅನುಭವಿ ನಟಿ ಬೇಕಿರಲಿಲ್ಲ. ಈ ಕಾರಣಕ್ಕಾಗಿ ನಾನು ಅಪೂರ್ವಳನ್ನು ಆಯ್ಕೆ ಮಾಡಿಕೊಂಡೆ.

** ಈವರೆಗಿನ ನಿಮ್ಮ ಚಿತ್ರಗಳು ಕಲರ್‌ಫುಲ್ ಆಗಿದ್ದವು. ಇದು ಕಾವ್ಯಾತ್ಮಕವಾಗಿದೆ ಅಂತಾರೆ?*

ನಾನು ಈವರೆಗೂ ಮಾಡಿದ ಕತೆಗಳು ಬೇರೆ ಇದ್ದವು.



** 'ಪ್ರೇಮಲೋಕ'ವನ್ನೇ ಸೃಷ್ಟಿಸಿದೋರು ನೀವು. ಈಗ 19 ವರ್ಷದ ಹುಡುಗಿಯ ಹಿಂದೆ ಬಿದ್ದಿದ್ದು ಯಾಕೆ?*

ಇಲ್ಲಿಯೂ ಪ್ರೇಮಲೋಕವಿದೆ. ಆದರೆ ಈ ಲೋಕ ಕೊಂಚ ವಿಭಿನ್ನವಾಗಿದೆ. ಪ್ರೇಮಕ್ಕೆ ವಯಸ್ಸಿಲ್ಲ ಅಂತ ನಾನೇ ಅನೇಕ ಸಿನಿಮಾಗಳಲ್ಲಿ ಹೇಳಿದ್ದೇನೆ. ಅದನ್ನು ಇಲ್ಲಿ ತೋರಿಸುತ್ತಿದ್ದೇನೆ. 61 ವರ್ಷದ ಮುದುಕ ಮತ್ತು 19 ವರ್ಷದ ಹುಡುಗಿಯ ಮಧ್ಯೆ ನಡೆಯುವ ಲವ್‌ಸ್ಟೋರಿ ಆಕಸ್ಮಿಕವಾದರೂ, ಅದಕ್ಕೊಂದು ಬಲವಾದ ಕಾರಣ ಇದ್ದೇ ಇರುತ್ತದೆ. ಅದೇ ಸಿನಿಮಾದ ಹೈಲೆಟ್.

** ಇಂಥದ್ದೊಂದು ಕಾನ್ಸೆಪ್ಟ್ ನಿಮಗೆ ಹೊಳೆದದ್ದು ಹೇಗೆ?*

ನಿಜವಾಗಿಯೂ ನನಗೆ ಗೊತ್ತಿಲ್ಲ, ಇಂಥದ್ದೊಂದು ಪ್ರೀತಿ ಇರಲು ಸಾಧ್ಯವಿದೆ ಅಂತ ಅನಿಸಿತು. ಮೊದಲು ನನ್ನ ಮನಸ್ಸಿಗೆ ಬಂದಿದ್ದು ಅಪೂರ್ವ ಅನ್ನುವ ಪಾತ್ರ. ಅಲ್ಲಿಂದ ಬೇರೆ ಬೇರೆ ಪಾತ್ರಗಳು ಹುಟ್ಟಿಕೊಳ್ಳುತ್ತಾ ಹೋದವು. ಆ ಪಾತ್ರವೇ ನನ್ನನ್ನೂ ಬೇರೆ ಬೇರೆ ಕೆಲಸ ಮಾಡುವಂತೆ ಮಾಡಿತು. ಇಡೀ ಸಿನಿಮಾ ಒಂದು ಲಿಫ್ಟ್‌ನಲ್ಲಿ ನಡೆದರೂ, ಅಲ್ಲೊಂದು ಅದ್ಭುತವಾದ ಲೋಕ ಸೃಷ್ಟಿ ಮಾಡಿದ್ದೇನೆ.

** 'ಅಪೂರ್ವ' ಯಾವ ಕಾರಣಕ್ಕಾಗಿ ಪ್ರೇಕ್ಷಕರಿಗೆ ಇಷ್ಟ ಆಗಬಹುದು?*

ನನ್ನ ರೆಗ್ಯುಲರ್ ಚಿತ್ರಗಳಂತೆ ಇಲ್ಲಿ ಕತೆ ಇಲ್ಲ, 'ಅಪೂರ್ವ' ಬೇರೆ ಇದೆ. ಹೀಗಾಗಿ ಇಂಥದ್ದೊಂದು ವ್ಯತ್ಯಾಸ ಗುರುತಿಸಿರಬಹುದು. ಸಿನಿಮಾದಲ್ಲಿ ಮಾತು ಕಡಿಮೆ. ಅಬ್ಬರ ಕಡಿಮೆ. ಏನೇ ಹೇಳಿದರೂ ಅದನ್ನು ಹೃದಯಕ್ಕೆ ತಾಗುವಂತೆ ಹೇಳಬೇಕಿತ್ತು. ಹೀಗಾಗಿ ನನಗೆ ಗೊತ್ತಿರುವ ಸಾಹಿತ್ಯದ ಸಾಲುಗಳನ್ನು ಇಲ್ಲಿ ಬಳಸಿದ್ದೇನೆ. ಅದನ್ನೇ ಕಾವ್ಯಾತ್ಮಕ ಅಂತ ಕರೆದಿರಬಹುದು.

** ರವಿಚಂದ್ರನ್ ಅಂದರೆ 'ಕ್ರೇಜಿ ಸ್ಟಾರ್' ಅನ್ನುವ ನಿಮ್ಮ ಅಭಿಮಾನಿಗಳು 'ಅಪೂರ್ವ'ವನ್ನು ಒಪ್ಪಿಕೊಳ್ಳುತ್ತಾರಾ?*

ರವಿಚಂದ್ರನ್ ಏನೇ ಮಾಡಿದರೂ ಅದನ್ನು ಆ ಅಭಿಮಾನಿಗಳು ಒಪ್ಪಿಕೊಂಡಿದ್ದಾರೆ. ಅಲ್ಲದೇ ಅವರನ್ನು ರಂಜಿಸುವುದೇ ನನ್ನ ಉದ್ದೇಶ ಆಗಿರುತ್ತದೆ. ಹೀಗಾಗಿ 'ಅಪೂರ್ವ' ಚಿತ್ರವನ್ನೂ ಅವರು ನೋಡುತ್ತಾರೆ ಅನ್ನುವ ನಂಬಿಕೆ ಇದೆ. ಅಲ್ಲದೇ ಈ ಸಿನಿಮಾ ಬೇರೆಯದ್ದೇ ಅಂತ ಹೇಳುತ್ತಾ ಬಂದಿದ್ದೇನೆ. ಹೀಗಾಗಿ ನನಗೆ ಯಾವುದೇ ರೀತಿಯಲ್ಲಿ ಭಯವಿಲ್ಲ.

** 'ಅಪೂರ್ವ' ಚಿತ್ರವನ್ನು ಬೇರೆ ಭಾಷೆಯಲ್ಲೂ ನಿರ್ಮಾಣ ಮಾಡುತ್ತೀರಿ ಅನ್ನುವ ಮಾತಿದೆ?*

ಸದ್ಯ ಕನ್ನಡದಲ್ಲಿ ರಿಲೀಸ್ ಆಗುತ್ತಿದೆ. ಈ ಸಿನಿಮಾವನ್ನು ಅಮಿತಾಭ್ ಬಚ್ಚನ್, ನಾಗಾರ್ಜುನ್‌ರಂಥ ಕಲಾವಿದರಿಗೆ ತೋರಿಸಬೇಕು ಅಂದುಕೊಂಡಿದ್ದೇನೆ. ಅವರು ಒಪ್ಪಿದರೆ ಆಯಾ ಭಾಷೆಯಲ್ಲೇ ಚಿತ್ರವನ್ನು ಮಾಡುತ್ತೇನೆ. ಯಾವುದೇ ಕಾರಣಕ್ಕೂ ಈ ಚಿತ್ರವನ್ನು ಡಬ್ ಮಾಡುವುದಿಲ್ಲ. ■

ಅಣ್ತಮ್ಮ ಜೊತೆ ಶಿವಣ್ಣ

ಶಿವರಾಜ್‌ಕುಮಾರ್ ಜೊತೆ ಶ್ರೀಮುರಳಿ ನಟಿಸುತ್ತಿದ್ದಾರೆ ಅನ್ನುವ ಸುದ್ದಿಯ ಬೆನ್ನಲ್ಲೇ ಮತ್ತೊಂದು ವಿಷಯವನ್ನು ಬಹಿರಂಗಪಡಿಸಿದ್ದಾರೆ ಶ್ರೀಮುರಳಿ ಅವರ ಸಹೋದರ ವಿಜಯ ರಾಘವೇಂದ್ರ. ತಾವೂ ಕೂಡ ಶಿವರಾಜ್‌ಕುಮಾರ್




ಜತೆ ಮತ್ತೊಂದು ಚಿತ್ರದಲ್ಲಿ ನಟಿಸುತ್ತಿರುವುದಾಗಿ ಹೇಳಿದ್ದಾರೆ. ಈ ಚಿತ್ರಕ್ಕೆ 'ಲೀಡರ್' ಎಂದು ಹೆಸರಿಡಲಾಗಿದ್ದು ತರುಣ್ ಶಿವಪ್ಪ ಚಿತ್ರಕ್ಕೆ ಹಣ ಹೂಡುತ್ತಿದ್ದಾರೆ.

ಶ್ರೀಮುರಳಿ ಇದೇ ಮೊದಲ ಬಾರಿಗೆ ಸೆಂಚುರಿ ಸ್ಟಾರ್ ಜತೆ ತೆರೆ ಹಂಚಿಕೊಳ್ಳುತ್ತಿದ್ದರೆ ವಿಜಯ್ ರಾಘವೇಂದ್ರ ಈಗಾಗಲೇ ನಟಿಸಿದ್ದಾರೆ. ಇಂಟ್ರಸ್ಟಿಂಗ್ ಸಂಗತಿ ಅಂದರೆ ಈ ಎರಡೂ ಚಿತ್ರಗಳು ಒಂದೇ ಕಾಲಕ್ಕೆ ಸೆಟ್ಟೇರಲಿವೆ. ಶ್ರೀಮುರಳಿ ನಟನೆಯ ಚಿತ್ರಕ್ಕೆ ಇನ್ನೂ ಹೆಸರಿಟ್ಟಿಲ್ಲ. ಆದರೆ ಇದೊಂದು ಮಾಸ್ ಚಿತ್ರ ಎನ್ನಲಾಗುತ್ತಿದೆ. ಇಬ್ಬರೂ ನಾಯಕರು ಮಾಸ್‌ಲುಕ್‌ನಲ್ಲೇ ಕಾಣಿಸಿಕೊಳ್ಳುತ್ತಿದ್ದಾರೆ. ಜಯಣ್ಣ-ಭೋಗೇಂದ್ರ ಈ ಚಿತ್ರವನ್ನು ಜಂಟಿಯಾಗಿ ನಿರ್ಮಾಣ ಮಾಡುತ್ತಿದ್ದಾರೆ.

ಇತ್ತೀಚೆಗೆ ಮಲ್ಟಿಸ್ಟಾರ್ ಚಿತ್ರಗಳು ಕನ್ನಡದಲ್ಲಿ ಸಾಕಷ್ಟು ಬರುತ್ತಿವೆ. ಸ್ಟಾರ್ ನಟರ ಜನಪ್ರಿಯತೆ ಕಡಿಮೆ ಆಗುತ್ತಿರುವ ಈ ಸಂದರ್ಭದಲ್ಲಿ, ಹೀಗಾದರೂ ಜನರನ್ನು ಥಿಯೇಟರ್‌ಗೆ ತರುವ ಆಲೋಚನೆ ಸಕ್ಸೆಸ್ ಆಗಲಿ.

ಚೇತನ್‌ಗೆ ಅವಮಾನ?

'ಆ ದಿನಗಳು' ಖ್ಯಾತಿಯ ಚೇತನ್‌ಗೆ ಅರ್ಜುನ್ ಸರ್ಜಾ ಅವಮಾನಿಸಿದ್ದಾರೆ ಅನ್ನುವ ಸುದ್ದಿ ಗಾಂಧಿನಗರದಲ್ಲಿ ಹರಿದಾಡುತ್ತಿದೆ. ಅಂದುಕೊಂಡಂತೆ ಆಗಿದ್ದರೆ ಅರ್ಜುನ್ ಸರ್ಜಾ ನಿರ್ದೇಶನದ ಹೊಸ ಚಿತ್ರದಲ್ಲಿ ಚೇತನ್ ನಾಯಕ ಆಗಬೇಕಿತ್ತು. ಈ ಚಿತ್ರಕ್ಕೆ ಅರ್ಜುನ್ ಅವರ ಮಗಳು ಐಶ್ವರ್ಯ ಅವರೇ ನಾಯಕಿ ಆಗಿರುವುದರಿಂದ



ಸಾಕಷ್ಟು ಕುತೂಹಲ ಮೂಡಿತ್ತು. ಕೊನೆಯ ಕ್ಷಣದಲ್ಲಿ ಚೇತನ್ ಬದಲಾದರು. ಆ ಸ್ಥಾನಕ್ಕೆ ಕಿರುತೆರೆ ನಟ ಚಂದನ್ ನಾಯಕನಾದರು.

ಈ ಬದಲಾವಣೆಗೆ ಕಾರಣ ಸ್ಕ್ರಿಪ್ಟ್‌ನಲ್ಲಿ ಆದ ಮಾರ್ಪಾಡು ಎನ್ನಲಾಗುತ್ತಿದೆ. ಚೇತನ್ ಮೊದಲು ಕೇಳಿದ ಚಿತ್ರಕತೆ ಬೇರೆಯಿತ್ತು, ಫೈನಲ್‌ಗೆ ಅದು ಮತ್ತೆ ಬೇರೆಯಾಗಿತ್ತು. ತಮ್ಮ ಪಾತ್ರಕ್ಕೆ ಸ್ಕೋಪ್ ಇಲ್ಲದೇ ಇರುವ ಕಾರಣ ಚೇತನ್ ಚಿತ್ರದಿಂದ ಹೊರಬಂದಿದ್ದಾರೆ. ಕೊನೆ ಕ್ಷಣದಲ್ಲಿ ಈ ಪಾತ್ರ ಚಂದನ್ ಪಾಲಾಗಿದೆ. ಮೊದಲ ಬಾರಿಗೆ ಐಶ್ವರ್ಯ ಕನ್ನಡ ಸಿನಿಮಾ ರಂಗಕ್ಕೆ ಪ್ರವೇಶ ಮಾಡುತ್ತಿರುವುದರಿಂದ ಹೆಚ್ಚು ಪ್ರಾಮುಖ್ಯತೆ ಮಗಳಿಗೆ ಕೊಟ್ಟಿದ್ದಾರಂತೆ ಅರ್ಜುನ್. ಈ ನಡೆ ಚೇತನ್‌ಗೆ ಬೇಸರ ತಂದಿದೆ. ಮುಂದಿನ ಸಿನಿಮಾದಲ್ಲಿ ನಿಮ್ಮ ಜತೆ ಕೆಲಸ ಮಾಡುತ್ತೇನೆ ಎಂದು ಹೇಳಿ ನಾಜೂಕಾಗಿ ಪ್ರಾಜೆಕ್ಟ್‌ನಿಂದ ಆಚೆ ಬಂದಿದ್ದಾರೆ ಚೇತನ್. ಆದರೆ, ಈ ನೋವು ಮಾತ್ರ ಅವರಲ್ಲಿ ಇನ್ನೂ ಹಾಗೆಯೇ ಇದೆ.



ರಮ್ಯಾರ ಕೊನೆ ಚಿತ್ರಕ್ಕೆ ವಿಘ್ನ


ದಿಗಂತ್ ಮತ್ತು ರಮ್ಯಾ ನಟನೆಯ 'ನಾಗರಹಾವು' ಚಿತ್ರದ ರಿಲೀಸ್‌ಗೆ ಅನೇಕ ವಿಘ್ನಗಳು ಎದುರಾಗಿವೆ. ವಿಷ್ಣುವರ್ಧನ್ ಹೆಸರನ್ನು ಪ್ರಚಾರಕ್ಕಾಗಿ ದುರ್ಬಳಕೆ ಮಾಡುತ್ತಿರುವುದರಿಂದ ಸ್ವತಃ ವಿಷ್ಣು ಕುಟುಂಬವೇ ಅಸಮಾಧಾನ ವ್ಯಕ್ತಪಡಿಸಿದೆ. ಹೀಗಾಗಿ ಚಿತ್ರದ ರಿಲೀಸ್‌ಗೆ ವಿಳಂಬ ಆಗುತ್ತಿದೆ.

ಮೊನ್ನೆಯಷ್ಟೇ ಈ ಕುರಿತು ಜಗ್ಗೇಶ್ ಬಹಿರಂಗವಾಗಿ ಹೇಳಿಕೆ ನೀಡಿದ್ದರು. ವಿಷ್ಣುವರ್ಧನ್ ಅವರನ್ನು ಈ ರೀತಿ 'ಬಳಸಿಕೊಳ್ಳುವುದು ಸರಿ ಅಲ್ಲ ಅಂತಾನೂ ಟಾಂಗ್ ಕೊಟ್ಟಿದ್ದರು. ಜಗ್ಗೇಶ್ ಮಾತಿಗೆ ಅನಿರುದ್ಧ ಕೂಡ ದನಿಗೂಡಿಸಿದ್ದಾರೆ. ಹೀಗಾಗಿ ರಮ್ಯಾ ಅವರ ಕೊನೆ ಚಿತ್ರ ಈ ತಿಂಗಳು ರಿಲೀಸ್ ಆಗುವುದು ಅನುಮಾನ ಎನ್ನಲಾಗುತ್ತಿದೆ.

ಮುನ್ನೂರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಇದನ್ನು ರಿಲೀಸ್ ಮಾಡುವ ಪ್ಲಾನ್ ನಿರ್ಮಾಪಕರದ್ದು. ಹೀಗಾಗಿ ಸಾಕಷ್ಟು ಹಣ ಸುರಿದು ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ. ಇಡೀ ಇಂಡಸ್ಟ್ರಿಯನ್ನೇ ಒಟ್ಟಾಗಿಸಿಕೊಂಡು ಪ್ರಚಾರದಲ್ಲಿ ತೊಡಗಿದ್ದಾರೆ. ಆದರೆ, ವಿಷ್ಣು ಕುಟುಂಬ ಮಾತ್ರ ಇದಕ್ಕೆ ಸ್ಪಂದಿಸುತ್ತಿಲ್ಲ. ಹೀಗಾಗಿ ನಿರ್ಮಾಪಕರು ಭಾರತೀ ವಿಷ್ಣುವರ್ಧನ್ ಜತೆ ಒಂದು ಹಂತದ ಮಾತುಕತೆಯನ್ನೂ ಮುಗಿಸಿದ್ದಾರೆ. ಇದು ಫಲಪ್ರದವಾಗಿಲ್ಲ ಎನ್ನಲಾಗುತ್ತಿದೆ. ಹೀಗಾಗಿ ಬಿಡುಗಡೆಯ ದಿನಾಂಕ ಮುಂದೆ ಹೋಗಿದೆ.

'ಅಪೂರ್ವ'ದಲ್ಲಿ ಅಮಿತಾ…

ಕನಸುಗಾರ ರವಿಚಂದ್ರನ್ ಕನಸೊಂದನ್ನು ಕಂಡಿದ್ದಾರೆ. ತಮ್ಮ 'ಅ… ಚಿತ್ರವನ್ನು ತಮಿಳು, ತೆಲುಗಿನ ಜತೆ ಹಿಂದಿಯಲ್ಲೂ ನಿರ್ಮಾಣ… ಪ್ಲಾನ್ ಮಾಡಿದ್ದಾರೆ. ಕನ್ನಡದಲ್ಲಿ ತಾವು ನಿರ್ವಹಿಸಿದ ಪಾತ್ರವನ್ನು ಹಿಂ… ಅಮಿತಾಭ್ ಮಾಡಬೇಕು ಅನ್ನುವುದು ಅವರ ಆಸೆ. ಹೀಗಾಗಿ ಕೆಲವೇ ದಿನಗಳಲ್ಲೇ 'ಅಪೂರ್ವ' ಚಿತ್ರವನ್ನು ಅಮಿತಾಭ್ ಬಚ್ಚನ್‌ಗೆ ತೋರಿಸಲಿದ್ದಾರೆ.



'ಅಪೂರ್ವ' ಸಿನಿಮಾ ಬಿಡುಗಡೆಯ ಮುಂಚೆಯೇ ಅನೇಕ ಭಾಷೆಗಳಿಗೆ ಡಬ್ ಮಾಡಲು ಹಕ್ಕುಗಳನ್ನು ಕೇಳಲಾಗಿತ್ತು. ಆದರೆ, ರವಿಚಂದ್ರನ್ ಇದಕ್ಕೆ ಒಲವು ತೋರಿಸಿಲ್ಲ. ಆಯಾ ಭಾಷೆಯಲ್ಲೇ ಈ ಚಿತ್ರವನ್ನು ನಿರ್ಮಾಣ ಮಾಡಬೇಕು ಅನ್ನುವ ಉದ್ದೇಶದಿಂದ ಯಾವುದೇ ರೈಟ್ಸ್ ನೀಡಿಲ್ಲ. ಹಿಂದಿಯಲ್ಲಿ ಅಮಿತಾಭ್ ಬಚ್ಚನ್ ಅಂದುಕೆ… ತೆಲುಗಿನಲ್ಲಿ ನಾಗಾರ್ಜುನ್ ಮಾಡಬೇಕು ಅನ್ನುವುದು ರವಿ ಮಾ… ಆದರೆ ಈ ಆಸೆಯನ್ನು ಈ ಕಲಾವಿದರು ಈಡೇರಿಸುತ್ತಾರಾ ಕಾದುನೋ… ಅಂದಹಾಗೆ ಈ ವಾರ 'ಅಪೂರ್ವ' ಚಿತ್ರ ಬಿಡುಗಡೆ ಆಗ… ಸಿನಿಮಾದ ಮೂಲಕ ನೂರು ಕೋಟಿ ಬಾಚುವ ಬಯಕೆ ಕ್ರೇಜಿಸ…

ನೀರ್‌ದೋಸೆ ರೆಡಿ

ಜಗ್ಗೇಶ್ ಮತ್ತು ಹರಿಪ್ರಿಯಾ ಕಾಂಬಿನೇಷನ್‌ನ 'ನೀರ್‌ದೋಸೆ' ರಿಲೀಸ್‌ಗೆ ರೆಡಿಯಿದೆ. ಇದೊಂದು ವಿಭಿನ್ನ ಪ್ರಯತ್ನದ ಸಿನಿಮಾ ಆ… ಸಾಕಷ್ಟು ಕುತೂಹಲವನ್ನೂ ಮೂಡಿಸಿದೆ. ಆದರೆ; ಸಿನಿಮಾ ರಿಲೀಸ್ ಆ… ಸದ್ಯಕ್ಕೆ ಅನುಮಾನ ಎನ್ನಲಾಗುತ್ತಿದೆ.



ಈ ಚಿತ್ರದ ಸಂಪೂರ್ಣ ಹಕ್ಕುಗಳು ಅಶು ಬೆದ್ರ ಅನ್ನುವ ನಿರ್ಮಾಪಕರ ಬಳಿ ಇದೆ. ಆದರೆ ಈ ಚಿತ್ರವನ್ನು ನಿರ್ಮಾಣ ಮಾಡಿದ್ದು ಬೇರೊಬ್ಬ ನಿರ್ಮಾಪಕರು. ಈ ಇಬ್ಬರ ನಡುವಿನ ಹಣಕಾಸಿನ ವೈಮನಸ್ಸು ಸಿನಿಮಾ ರಿಲೀಸ್‌ಗೆ ಅಡೆತಡೆ ಮಾಡುತ್ತಿದೆ.

ಅಂದುಕೊಂಡಂತೆ ಆಗಿದ್ದರೆ, ಈ ಚಿತ್ರವು ಎರಡ್ಮೂರು ತಿಂಗಳ ಹಿಂದೆಯೇ ರಿಲೀಸ್ ಆಗಬೇಕಿತ್ತು. ಅದಕ್ಕಾಗಿಯೇ ನಿರ್ದೇಶಕ ವಿಜಯ ಪ್ರಸಾದ್ ಹಗಲು ರಾತ್ರಿ ಶೂಟ್ ಮಾಡಿದ್ದರು… ಕೂಡ ತಮ್ಮ ಕೆಲಸಗಳನ್ನು ಬದಿಗೊತ್ತಿ ಶೂಟಿಂಗ್‌ನಲ್ಲಿ ಪಾಲ್ಗೊ… ನಿರ್ಮಾಪಕರಿಂದಾಗಿ ಸಿನಿಮಾ ಮತ್ತೆ ಡಬ್ಬಾ ಸೇರುವಂತಾಗಿದೆ. ಮೊದಲಿ… ಈ ಚಿತ್ರಕ್ಕೆ ಒಂದಿಲ್ಲೊಂದು ವಿವಾದ ಅಂಟಿಕೊಂಡೇ ಬಂದಿದೆ. ಈ… ಇಬ್ಬರು ನಿರ್ಮಾಪಕರು ಬದಲಾಗಿದ್ದಾರೆ. ರಮ್ಯಾ ಜಾಗಕ್ಕೆ ಹರಿಪ್ರಿಯಾ ಬ… ರಮ್ಯಾ ವಿವಾದ ಇನ್ನೂ ಜೀವಂತವಾಗಿದೆ. ಈ ಎಲ್ಲಾ ಅಡೆತ… ದಾಟಿಕೊಂಡು 'ನೀರ್‌ದೋಸೆ' ಪ್ರೇಕ್ಷಕರ ಬಾಯಿ ಸೇರಬೇಕಿದೆ.

PRINTER, PUBLISHER, PROPRIETOR AND EDITOR : GAURI LANKESH, No. 9, E.A.T.Street, Basavanagudi, Bangalore -4, Phone : 26676427,
Fax : 26604536, E-mail :lankesh70@rediffmail.com